

BROWEN BOOK ONLY

**THE BOOK WAS
DRENCHED
TEXT FLY WITHIN
THE BOOK ONLY**

**TEXT PROBLEM
WITHIN THE
BOOK ONLY**

UNIVERSAL
LIBRARY

OU_198740

UNIVERSAL
LIBRARY

ಗಳಗನಾಧ-ಸುರಕ್ಷ-ಗ್ರಂಥಮಾಲೆ.

ಗ್ರಂಥ 2.

ಸದ್ಗುರು-ಪ್ರಭಾವ

ಲೇಖಕ

ನೇಂಕಟೇಶ ತಿರಕೋ ಕುಲಕರಣ ಗಳಗನಾಧ
(ಸಂಪಾದಕ:- ಸದ್ಗುರು)

೧ ನೆಯ ಆವೃತ್ತಿ - ೧೦೦೦ ಪ್ರತಿಗಳು

ಬೆಂಗಳೂರು ಸಿಟಿ
ಸ್ಪೆಫ್ಯಂಡರ್ ಮುದ್ರಾಲಯದಲ್ಲಿ ಮುದ್ರಿಸಲ್ಪಟ್ಟತು.

೧೯೭೫

ಬೆಲೆ

ಕಾರ್ಬನ್ ರೀಜಸ್ಟ್ರೇಷನ್

೦—೧೨—೦

ಮುದ್ರಕ:— ಬಿ. ಎಲ್. ನರಸಿಂಹಯ್ಯ
ಮುದ್ರಣಾಲಯ:— ಸಾಂಪ್ರದಾಯಿಕ ಮತ್ತು ವಿಜ್ಞಾನ ಪ್ರಕಾಶನ
ಕಾರ್ತಕ:— ವೇ. ತಿ. ಕುಲಕರ್ಮಣಿ ಗಳಗಳಾಧಿಕಾರಿ
ಪ್ರಸಿದ್ಧಸುವ ಸ್ಥಳ:— ಸದ್ಗುರು ಆಧೀಕ್ಷಣಾ ಕಾವೇರಿ, ಜಿ. ಧಾರ್ಮಾಜ

ನಮೋ ಭಗವತೇ ಶ್ರೀಸಿವಾಸಾಯ

ಸ ದ್ವಾ ರು - ಪ್ರ ಭಾ ವ

೧೦೮

ಕ್ಷ ಸುರಸ ಪ್ರಬಂಧರೂಪ-ತುಲಸಿ-ಪತ್ರವನ್ನು

ಶ್ರೀವನಾದ್ವಾದಿ ಕೃಷ್ಣರಾಜ ಒಡೆಯುರ್ ಬಹದ್ದೂರ್ ರವರ
ಅ ಭ್ರಮಿ ದ ಯ ಕಾತ್ತಿ

ವಾಮರನಾದ

ವೇಂಕಟೀಶ ತಿರಕೊ ಕುಲಕರಣಿ ಗಳಗನಾಥನು ನಾನು
ನನ್ನ ಕುಲಸ್ವಾಮಿಯಾದ

ಕಲ್ಯಾಣಪುರೀವಾಸನ್

ತ್ರಿ : ಲಕ್ಷ್ಮಿ ವೇಂತ ಟೀಶನ ದಿವ್ಯ ಚರಣಗಳಲ್ಲಿ
ಅನನ್ಯಭಕ್ತಿಯಿಂದ ಸಮರ್ಪಿಸಿರುವೇನು.



ಶ್ರೀಯುತ ಗಳಗನಾಥರು

STANDARD PRESS, BANGALORE CITY.

ಪ್ರಸ್ತಾವನೆ

ಶ್ರೀ ಲಕ್ಷ್ಮೀ ವೇಂಕಟೇಶನ ಕೃಷ್ಣಯುಂದ ಬೆಂಗಳೂರಿಗೆ ಒಂದು ನಾಲ್ಕು ತಿಂಗಳಲ್ಲಿ ಬರೆದು ಮುದ್ರಿಸಿದ ಪುಸ್ತಕಗಳಲ್ಲಿ ಇದು ಮೂರನೆಯದು; ಇನ್ನೊಂದು ಬರೆದು ಸಿದ್ಧಾವಾಗಿರುವ “ಧಾರ್ಮಿಕತೇಜ್” ಎಂಬ ದೋಷಕಾದಂಬರಿಯನ್ನು ಮುದ್ರಿಸಿ ಬಿಟ್ಟರೆ, ಒಟ್ಟಿಗೆ ಇಲ್ಲಿ ತಿಂಗಳಿಗೆ ಒಂದೊಂದು ರೆಂತೆ ಕೊರನ ಅಷ್ಟುಷತ್ರೆ ರಹಂ ಶ್ರಾಟದ ನಾಲ್ಕು ಪುಸ್ತಕಗಳನ್ನು ಮುದ್ರಿಸಿದ ಹಾಗಾಯಿತು! ಇದರಲ್ಲಿ ಈಂಂ ಶ್ರಾಟದ ವಿಷಯವನ್ನು ಇಲ್ಲಿ ಬೆಂಗಳೂರಲ್ಲಿಯೇ ಬರೆದು ಮುಗಿಸಿರುವೆನು!

ಇವುಗಳಲ್ಲಿ ಮೊದಲನೆಯ “ರಾಣಿ—ಮೃಜಾಲೀನಿ” ಎಂಬ ಪುಸ್ತಕವನ್ನು ಶ್ರೀಮದ್ಯಾನಾಜ ಕಂಠಿರವೇ ಸರಸಿಂಹರಾಜ ಒಡೆಯರ್ ಬಹುದ್ವರ, ಹಾಗು ಎರಡನೆಯ “ರಾಜಾ—ರಾಜಸಿಂಹ” ಎಂಬ ಪುಸ್ತಕವನ್ನು ಶ್ರೀಮದ್ಭಾರತಕುಮಾರ ಒಯಚಾಮಾರಾಜ ಒಡೆಯರ್ ಬಹುದ್ವರವರ ಅಭ್ಯರ್ಥಕಾಗಿ ಶ್ರೀ ಲಕ್ಷ್ಮೀ ವೇಂಕಟೇಶನ ದಿವ್ಯಚರಣಗಳಿಗೆ ಮಲ್ಲಿಕಾ-ಚಂಪಕ ಕುಸುಮಗಳಾಗಿ ಅರ್ಪಿಸಿರುವೆನು! ಪ್ರಕೃತದ “ಸದ್ಗುರು-ಪರಭಾವ” ಎಂಬ ಈ ಪ್ರಬಂಧರೂಪ ತುಲಸಿ ಪತ್ರವನ್ನೂ, ಇನ್ನು ಚೇಗನೆ ಸ್ವಿರಂಟಾಗುವ “ಧಾರ್ಮಿಕತೇಜ್” ಎಂಬ ಕಾದಂಬರಿರೂಪ ಕಮಲಪುಷ್ಪವನ್ನೂ ಧರ್ಮ-ರಕ್ಷಕರಾದ ಶ್ರೀಮನ್ನಾಲ್ಪಡಿ ಕೃಷ್ಣರಾಜ ಒಡೆಯರ್ ಬಹುದ್ವರವರ ಅಭ್ಯರ್ಥಕಾಗಿ ಶ್ರೀ ಲಕ್ಷ್ಮೀ ವೇಂಕಟೇಶನ ದಿವ್ಯ ಚರಣಗಳಿಗೆ ಅರ್ಪಿಸಿ ಕೃತಾರ್ಥನಾಗುವೆನು.

ಹೀಗೆ ಒಂದು ಕ್ವಾಣದ ಆವಕಾಶವೂ ಇಲ್ಲಿದಂತೆ ಒಂದೇ ಸವನೆ ನಾಲ್ಕು ಪುಸ್ತಕಗಳನ್ನು ಬರೆದು ಮುಗಿಸಿ ಮುದ್ರಿಸುವುದ್ದು, ನಿದ್ಯಾ ಪ್ರಕ್ರಿಯಾತಿಗಳಾದ

ಶ್ರೀಮನ್ನಾಲ್ಪಡಿ ಕೃಷ್ಣ ಧೋರೆಗಳವರ ಪುಣ್ಯಭಾವಿಯ, ಹಾಗು ಬೇಂಗಳೂರು ವಿದ್ವಾಂಸರ ದರ್ಶನದ ಗುಣವು! ಅದರಲ್ಲಿಯೂ “ಸದ್ಗುರು-ಪ್ರಭಾವ” ಮೆಂಬ ಈ ಪ್ರಬಂಧವನ್ನು ಬರೆದದ್ದರಿಂದಂತು ನನಗೆ ಬಹಳ ಸಂತೋಷವಾಗಿರುತ್ತದೆ; ಯಾಕುವರೆ ಇವರಲ್ಲಿ ಸಮ್ಮರು-ಪ್ರಭಾವವು ಗೌರವದ ಹತ್ತು ಮೇರೆ ಪ್ರಬಂಧಗಳ ಉಪೋಧ್ಯಾತ್ಮಕದ ಲೇಖಗಳನ್ನು ಬರೆಸಿ, ನನ್ನಂತಹ ಪಾಮರನಿಗೆ ಹತ್ತು ಹೊಸ ಪುಸ್ತಕಗಳನ್ನು ಬರೆಯುವ ಮಾರ್ಗವನ್ನು ತೋರಿಸಿ ಕೊಟ್ಟಂತಾಗಿರುವದು!

ನನ್ನ ಈ ಗುರುಪ್ರಭಾವವನ್ನು ದಯವಿಟ್ಟು ಸಂಪೂರ್ಣವಾಗಿ ಓದಿದರೆ, ಮುಂದತ್ತು ವರ್ಷಗಳ ನನ್ನ ಭಾಷಾಸೀನೆಯ ಪ್ರತಿಫಲ ದ್ವಾರದಿಂದ ನನ್ನ ಆಶ್ರಯದಾತ್ಮಗಳಾದ ಕನ್ನಡಿಗರು ಅರವತ್ತು ಸಹಸ್ರ ರೂಪಾಯಿಗಳನ್ನು ವೈದಿಕ ಪಾಠಶಾಲೆಯಂತಹ ಪವಿತ್ರ ಕಾರ್ಯದಲ್ಲಿ ವಿನಿಯೋಗಿಸಿದ್ದು ಗೊತ್ತಾಗುವದಲ್ಲದೆ, ಆ ಪವಿತ್ರ ಕಾರ್ಯಕ್ರಾಂತಿ ನನಗಾಡ ಕೆದಿನಾಲ್ಪು ಸಹಸ್ರ ರೂಪಾಯಿ ಸಾಲದಲ್ಲಿ ಇನ್ನು ಉಳಿದಿರುವ ಆರು ಸಹಸ್ರ ರೂಪಾಯಿ ಸಾಲವನ್ನು ನನಗೆ ಆಯಾಸವಾಗದಂತೆ ಬೇಗನೆ ತೀರಿಸುವದು ಅವಶ್ಯವೆಂಬ ಮಾತ್ರಾ ಗೊತ್ತಾಗುವದು; ಆದರೆ ಸಾಲತೀರಿಸಿ ನನ್ನ ಸದ್ಗುರು ಮಾಸಪತ್ರಿಕೆಯನ್ನೂ, ಸೈದಿಕ ಪಾಠಶಾಲೆಯನ್ನೂ ಒಂದು ವರ್ಷದೊಳಗೆ ಜೀಣ್ಣೋದ್ದಾರವಾಡಿದ ಶ್ರೀಯಸ್ಸು ಮೈಸೂರ ಕನ್ನಡಿಗರಿಗೆ ದೊರಕರೆ, ನನಗೆ ಬಹಳ ಸಂತೋಷವಾಗುವದು! ಯಾಕಂದರೆ ರಾಜ್ಯಾಧಿಕಾರಿ ನಾಲ್ಪಡಿ ಕೃಷ್ಣ ಭೂವರರ ನಾಡಿದು! ಆ ಸಂತೋಷವು ನನಗೆ ಉಭಿಸಬೇಕೆಂಬ ಇಚ್ಛೆಯಿಂದಲೇ ಪುಸ್ತಕರೂಪ ಹೂ-ತುಲಸಿಗಳಿಂದ ಶ್ರೀ ಉಪ್ಪುಪತ್ತಿಯ ಪಾದಗಳನ್ನು ನಾನು ಪೂಜಿಸಿರುವೆನು!

ಇಲ್ಲಿಯ ಸಾಷ್ಟ್ಯಂದರ್ಥ ಪ್ರಸ್ತಿನ ತರುಣ ಮಾಲಕರಾದ ರಾ|| ರಾ||
ಬಿ. ಎಲ್. ಸರಸಿಂಹಯ್ಯ, ಹಾಗು ಅವರ ಮಿಶ್ರರಂತಿರುವ ಕೆಲಸಗಾರರ

ಕರ್ತವ್ಯ ತತ್ವರತೆಯನ್ನೂ, ವಚನ ಪಾಲನವನ್ನೂ, ಸೌಮಣಿಕ ತಸ
ವನ್ನೂ, ಮಾಡಿದ ಉತ್ತಮ ಕೆಲಸವನ್ನೂ ಹೀಗೆ ನನಗೆ ಬಹು
ಸಂತೋಷವಾಯಿತು! ಇದಕ್ಕೆಲ್ಲ ಅವರ ತಂದೆಯವರಾದ ರಾ|| ರಾ||
ಬಿ. ಆರಾ. ನರಸಿಂಹಯ್ಯ ಇವರ ಪುಣ್ಯವೇ ಕಾರಣವೆಂದು ನಾನು ತೋಯು
ವೆನು. ಶ್ರೀ ಲಕ್ಷ್ಮೀ ವೇಂಕಟೇಶನು ಇವರಿಗೆ ಉತ್ತರೋತ್ತರ ಶ್ರೀರಂಜಾಂಭ
ವೃದ್ಧಿಗಳನ್ನು ಉಪಾಧಿ ಮಾಡಲೆಂದು ಪ್ರಾರ್ಥಿಸುತ್ತೀನೆ.

ಸರ್ವೇಭನಾಃ ಸುಖಿಸ್ಮೋಽಭವಂತು !

ಇನೇ ಬೀದಿ, ಈಣಿನೇ ನಂ.
ಒಸವನಗುಡಿ, ಹಿಂಗಳೂರು ನಿ. } }
ಒಸವನಗುಡಿ, ಹಿಂಗಳೂರು ನಿ. }

ಶನ್ವದಿಗರ ಸೇವಕ
ವೇಂಕಟೇಶ ತಿರಕೊ ಶುಲಕರಣೆ,
ಗಳಗನಾಥ.
ಸಂಪಾದಕ “ಸದ್ಗುರು”
ಜೀಲ್ಮಾ ಧಾರವಾಡ.



ವಿಷಯಾನುಕ್ರಮಣಿಕೆ.

ಪುಟ

೧	ಪೀಠಿಕೆ	೮-೯
೨	ನನ್ನ ಸದ್ಗುರು	೯-೧೦
೩	ಬೆಂಗಳೂರ ಧನೋದಾಯ	೧೦-೧೨
೪	ಬೆಂಗಳೂರ ಗುಣೋದಾಯ	೧೨-೧೫
೫	ಗಳಗನಾಥನ ಪುಸ್ತಕಗಳು	೧೫-೧೬
೬	ಗಳಗನಾಥನ ಆಶೀ	೧೬-
೭	ಸರಾಜಕತ್ತಾ ಅಥವಾ ಸತ್ತೈಗಳ ಸೌಂದರ್ಯಸಾರ	೧೭-೧೯
೮	ಗೃಹಶಿಕ್ಷಣ ಅಥವಾ ಹಿರಿಯರ ಪುಣಿ	೧೯-೨೦
(೯)	ಸರ್ವಸ್ವಪಂಚಕ	೨೦-೨೨
೧	ದಂಪತ್ತಿಗಳು ಅಥವಾ ಸಂಸಾರ ಸರ್ವಸ್ವ	೨೨
೨	ಕುಟುಂಬ „ ಶಿಕ್ಷಣ ಸರ್ವಸ್ವ	೨೨
೩	ಸಮಾಜ „ ಕರ್ತವ್ಯ ಸರ್ವಸ್ವ	೨೨-೨೩
೪	ರಾಷ್ಟ್ರ „ ಸುಖ ಸರ್ವಸ್ವ	೨೩-೨೪
೫	ವಿಶ್ವ „ ಆನಂದ ಸರ್ವಸ್ವ	೨೪-೨೫
೬	ಲೇಂಬಕರು „ ಭವಿತವ್ಯತಾ ಸರ್ವಸ್ವ	೨೫-೨೬
೭	ವಿದ್ಯಾರ್ಥಿ „ ರಾಷ್ಟ್ರೀಯ ಸರ್ವಸ್ವ	೨೬-೨೭
೮೦	ಪ್ರಬಂಧಶಿಕ್ಷಣ	೨೦೨-೨೦೩
೯	ವಿನಯದಬೇಡಿಕೆ	೨೦೩-೨೦೪
೧೦	ಪುಸ್ತಕಗಳ ಸಂಪೂರ್ಣ ವರ್ಣನೆ	೨೦೪-೨೦೫

ಶ್ರೀ ಲಕ್ಷ್ಮೀ ವೇಂಕಟಚೋದಿನಮುಖ.

ವಿದ್ವತ್ಪ್ರಮಾಣಾಲಂಕೃತದಾದ

ಶ್ರೀಮನ್ಮಾಲ್ವಡಿ ಶ್ರೀ ರಾಜ ಬಡೆಯರವರಿಗಾಗಿ
ಬರೆದ

ಸದ್ಗುರು-ಪ್ರಭಾವ

೧ ಪೀಠಿಕೆ

ಶ್ರೀ ಸದ್ಗುರು-ಪ್ರಭಾವವು ಪತಿತನನ್ನು ವಾವನನಾಗಮಾಡುವಲ್ಲಿ
ಸಂಶಯವಿಲ್ಲ. ಪ್ರತಿ ಒಬ್ಬ ಹಿತೇಚುಷು ಈಗಿನ ಕಲಿಯಾಗದ ತಟಕ್ಕೆ
ಮಹತ್ವಕೊಡದೆ, ದೇವರಲ್ಲಿ ಭಕ್ತಿಯನ್ನಿಡಬೇಕು, ಧರ್ಮದಲ್ಲಿ ಭಕ್ತಿಯ
ನ್ನಿಡಬೇಕು, ಗುರುಹಿರಿಯರಲ್ಲಿ ಭಕ್ತಿಯನ್ನಿಡಬೇಕು, ರಾಜನಲ್ಲಿ ಭಕ್ತಿಯ
ನ್ನಿಡಬೇಕು, ತನ್ನಲ್ಲಿ ಭಕ್ತಿಯನ್ನಿಡಬೇಕು! ಇದಕ್ಕೆ ಸಿರುಧ್ವವಾದ ಅಸೀ
ಶಾಪಸದ ವ್ಯವಹಾರವು ಆಸುರೀ ವ್ಯವಹಾರವಲ್ಲದೆ ಮತ್ತೇನು? ಆಸುರೀ ವ್ಯವ
ಹಾರದ ಫಲವು ಅಶಾಂತಿಯಾಗಿರಲು, “ಅಶಾಂತಸ್ಯ ಕುತಸ್ಸುಖಿಂ” ಎಂಬ
ಭಗವದುಕ್ತಿಯಂತೆ, ಶಾಂತವಿಹಿಂಸನಿಗೆ ಸುಖವೆಲ್ಲಿಯದು? ಈ ದೃಷ್ಟಿಯಿಂದ
ಈಗಿನ ಪರಿಸ್ಥಿತಿಯನ್ನು ನೋಡಿದರೆ, ದಿನದಿನಕ್ಕೆ ಜಗತ್ತಿನಲ್ಲಿ ಅಶಾಂತಯು
ತತ್ತ್ವತ್ತ, “ಉಂಡವನಿಗೂ ಸುಖವಿಲ್ಲ, ಉಪವಾಸವಿದ್ದವನಿಗೂ ಸುಖ
ವಿಲ್ಲ” ಹೇಳಬಂತೆ, ಜಗತ್ತಿಗೆ ಚೆಂಕೆಹೆತ್ತಿದ ಹಾಗಾಗಿ ತಾವದ ಸಾಮಾರ
ಜ್ಯವು ತೀವ್ರವಾಗುತ್ತ, ಸರ್ವತ್ರ ವಿಷಮತೆಯು ಒಡೆದು ಕಾಣುತ್ತಿರುವದು.
ಹಿತದ ಮಾರ್ಗವನ್ನು ಕೆಡಿಸಿ, ಅಹಿತದ ಮಾರ್ಗವನ್ನು ರಮ್ಯರಾಗಿ ತೋರುಫ್ರೇಷ್ಟು ಅಕೆಂ
ಕಾರಿಗಳೇ ಈಗಿನ ರಾಷ್ಟ್ರಗುರುಗಳು! ಅವರ ಈಗಿನ ಅವಕ್ಷ ಚಂಚಲ

వైత్తియ ఆధిపత్యచల్లి ధనుఁక్కే సిరత్తునిల్ల, రాజ్యదాడఁతక్కు సిరత్తునిల్ల, కాయదేగఁగే సిరత్తునిల్ల, భక్తి-ప్రేమ-విశ్వాసగఁగే సిరత్తునిల్ల; ఇవెల్లిషూ స్వాధ్యపరాయణతేయ స్వచ్ఛందవృత్తియల్లి దినక్కొందు చండదింద బదలాగుత్తు “ పిండగళష్ట ప్రకృతిగళు ” ఎంబ వ్యవహారిక సిద్ధాంతవే ఎల్లిదర జీవాళవాగిహోగిదే. ఈగయారహంగు యారిగూ ఉళియదే ముడుగరింద కురియిర వరేగే ప్రతిఒందు వృక్షియు, అదు స్త్రీయించలి-పురుషనిరలి “ శ్వాతంత్ర్యస్వాతంత్ర్య ” ఎందు కూగుత్త సెవఁతంత్ర స్వతంత్ర జీవ్యన స్వరూప వన్ను తొందిబిడుత్తులిదీ! అందబించ యారు యారిగే హేళబేకఁ, యారు యార మాతస్య కేఖబేకు ?

ಹೀಗೆ “ಸ್ವಾತಂತ್ರ್ಯ” ವೇಂಬ ರಮ್ಯವಾದ ಹೆಸರಿನಿಂದ ಕೊಗುತ್ತೆ, ಹೇಂಸಿ ವಿಷಯಸುಖಕ್ಕೆ ದಾಶಾನು ದಾಸರಾಗುತ್ತಿರುವ ಚಂಚಲವೃತ್ತಿಯ ಮಾನವರು ನಾವು ಪಶುಗಳಿಗಿಂತಲೂ ಕಡೆಯಲ್ಲದೆ ಮತ್ತೇಂನು? ಸ್ವಸ್ವದೊಪ ಜ್ಞಾನಿಯೊಬ್ಬನಲ್ಲದೆ ಅದಾವನು ಒಗ್ಗತ್ತಿನಲ್ಲಿ ಸ್ವತಂತ್ರನು? ಇವ್ಯತ್ಯಾಹ ವಿಷಯಸುಖದ ರೊಜ್ಜು ಸಲ್ಲಿ ನಲಿದಾಡುತ್ತಿರುವ ನೋರಬುಗಳು ಸ್ವತಂತ್ರರೇ? ಮಂದಿ, ಸೋಂದಾರು-ಬೆಂದಾರು-ಅಂದಾರು ಎಂಬದರ ಅಂಬಿಕೆಯಿಲ್ಲದೆ ಮನ ಸ್ವಿಗೆಬಂದಂತೆ ಕುಣಿಯುವ ನಾವು, ಪಶುಗಳಿಗಿಂತಲೂ ಕಡೆಯಲ್ಲವೇ? ಹಾಟ್ಟು ಗುಣದ ಪ್ರಭಾವದಿಂದಲೇ ಆಗಲಿ, ಪಶುಗಳಷ್ಟು ನಿಯಮಿತಾಚರಣೆಯಾಗ ನಮ್ಮಲ್ಲಿ ತೋರದಾಗಿದೆ! ದೈವಿ - ಪಾಶವೀ ವೃತ್ತಿಗಳ ಸಮೃದ್ಧಿಯ ಮನುಷ್ಯಪ್ರಾಣಿಯಲ್ಲಿಯ ದೈವಿ ವೃತ್ತಿಯು ಮರೆಯಾಗುತ್ತೆ, ಪಾಶವೀ ವೃತ್ತಿಯು ಬೆಳಕಿಗೆ ಬರತ್ತೊಡಗಿ ನಾವು ಕೂರ ಪಶುಗಳಾಗುವ ಹಾದಿಯನ್ನು ಭರದಿಂದ ಈಗ ಹಿಡಿಯತ್ತಲಿದ್ದೇವೆ! ಶಿವ ಶಿವ! ಎಂತಕ ದುಃಖದ ಸಂಗತಿಯಿದು! ಮನುಷ್ಯನ ಭಾಷು ಕೊಮಾತ್ರ ಮಿಂಚಿಯೋಗತಕ್ಕೂ ದ್ವಿಂಬು ಮಾತನ್ನು ಆಯುರ್ವೇಶಿಸುವ ನಾವು ಮರಂತುಬಿಡುವವನ್ನು ದೇಹಾತ್ಮಾದಿಗಳು ಆಗ ತೋಡಗಬೇಕೇ? ನಮಗೆ ಶುತ್ತಿಯ ಅಪ್ಪಣಿಯು ಬೇಡ, ಸ್ವಾತಿಗಳ ಉಷಣ ದೇಶವುಬೇಡ, ಪುರಾಣಗಳ ಮೈತ್ರಿಯಾ ಬೇಡ! ಇದೆಂಝಹ ವ್ಯಾದಿಕ ಆಯುರು

ನಾವು? ಒಗತ್ತುನ್ನೇ ಈಶ್ವರಸ್ವರೂಪವಾಗಿ ನೋಡಿ, ರಾಜನಿಷ್ಠಾ ಪೂರ್ವಕವಾದ ಲೋಕಾರಾಧನೆಯೇವ್ಯಾಪಕವಾದ ಈಶ್ವರಾರಾಧನೆಯೇ ದುತಾರತಮ್ಯದಿಂದ ತಿಳಿದು, ವ್ಯವಹಾರಕ್ಕೂ, ಪರಮಾರ್ಥಕ್ಕೂ ಬಾಧಿಬಾರದಂತೆ ಲೋಕವೈಶ್ವತಿರಿಯಿಂದ ನಡೆಯುವ ಶೀಲದ ವೈದಿಕತಯರು, ನಾವು ಆಗಿರಬಹುದೆ? ನಾಸ್ತಿಕತೆ, ಅರಾಜಕತೆ, ಪರಹಿಂಸಾಪರತೆ, ಅಹಂಭಾವ ಇವುಗಳಿಗೆ ಇಂಬುಕೊಡತೊಡಗಿರುವ ನಮ್ಮತಾಮಸಿಂಹ್ಯದಯವು ವೈದಿಕತಯರ ನಿಬಂಧಾದಸಾತ್ಮೀಕಹ್ಯದಯವೇ ಆಗಿರಬಹುದೆ? ಈ ಪ್ರಶ್ನಗಳು ಅಹಂಕಾರಪ್ರಧಾನವಾಗಿರುವ, ಕಾಗು ಅಹಿತವನ್ನೇ ಹಿತವಾಗಿ ಭಾವಿಸಿ ಭೂಮೆಗೆ ಒಳಗಾಗಿರುವ ಈಗಿನ ಆಸುರಿ ಕಾಲದಲ್ಲಿ ಬಹುಜನಿಗೆ ಹಾಸ್ಯಾಸ್ವದವಾಗಿ ತೋರಿದರೂ, ನಿಬಂಧ ಆಯಕ್ಕೆದಯವು ಈ ಭಯಂಕರ ಸ್ಥಿತಿಯ ಮಣ್ಣರಿಣಾವುಕಾಗಿ ಕನಿಕರಪಟ್ಟಿ ಕರಗಿ ಕರುಣಾರಸೆ ಮರುವಾಗದೆ ಹೋಗದು!

ಆದರೆ ಇಂತಹ ಭಯಂಕರ ಸ್ಥಿತಿಯಿಂದ ಮನುಷ್ಯಪ್ರಾಣಿಗೆ ಒಂದು ತರಣೋಪಾಯವು ಉಂಟು. ಅದಾವದೆಂದರೆ, ಸತ್ಯಂಗವು! ಈ ಸತ್ಯಂ ಗದ ಮುಹಿಮೆಯನ್ನು ಒಗತ್ತಿನೋಳಿಗಿನ ಯಾವಧಮ್ಯವು ವಣಿ-ಸಿರಲಿಕ್ಕಾಲಿ? ಸತ್ಯಂಗ ಪಾರಷ್ಟಿಯು ಸರ್ವಕಲ್ಯಾಣಮೂಲವೆಂದೂ, ಮಸ್ಯಂಗಪಾರಷ್ಟಿಯು ಸರ್ವಾನಧರ ಮೂಲವೆಂದೂ ಎಲ್ಲ ಧರ್ಮಗಳು ಹೇಳುತ್ತಿರುವವು. ನಮಗೆ ವೈದಿಕರಿಗಂತು ಇದು ಗುರುಮಂತರ! ಈಶ್ವರಾನುಗ್ರಹವನ್ನೊಂದಿಗೆ ದೊಡ್ಡಾಡುವ ಮೂರು ಸಂಗತಿಗಳು ಒಗತ್ತಿನಲ್ಲಿ ದುರ್ಲಭವೆಂದು ಶ್ರೀಮದಾಚಾರ್ಯರು ತಮ್ಮ ವಿವೇಕ ಚಿಂತಾಮಣಿಯಲ್ಲಿ ಹೇಳಿರುವರು. ಒಗತ್ತಿನಲ್ಲಿ ಶ್ರೀವರತರ ಪುಣ್ಯಶಾಲಿಯು ಸಾರ್ವಭೌಮಪದವಿಯನ್ನು ದೊರಕಿಸಬಹುದು; ಬೇಕಿದ್ದರೆ ಕರಿಣಿತರ ತಪಸ್ಸಿನಿಂದ ಆಯರ ದೈವಿಭಾವದ ಸ್ವರಾಜ್ಯವನ್ನು ದೊರಕಿಸಬಹುದು; ಆದರೆ ಭಗವತ್ಪೂರು ದರ ಉತ್ತಿಯಂತೆ ಮನುಷ್ಯತ್ವ, ಮುಮುಕ್ಷತ್ವ, ಮಹಾಪುರುಷ ಸಂಶಯ ಇವು ಮಾರನ್ನು ವಡೆಯುವದು ನೀಚಸ್ವಾರ್ಥಪರಿಗೆ ಶೀರಾ ಶಕ್ಯವು. ಅವಗಳಲ್ಲಿಯೂ ಮಹಾಪುರುಷ ಸಂಶಯವು, ಅಂದರೆ ಸತ್ಯಂಗವು ದೊರೆಯುವದಂತು ಅತ್ಯಂತ ದುರ್ಲಭವು! ಸತ್ಯಂಗದ ಸರ್ಥಾವವು ಸಾವನ್ನೇಸ್ಯವಾದದ್ವಾರಿ. ಅದು ಮನುಷ್ಯನ ಬುದ್ಧಿಯಲ್ಲಿಯು

ಇಡಕ್ಕೆನನ್ನು. ಅಂದರೆ ನಿಷಯಾಸುಖಾಸಕ್ತಿಯನ್ನು. ಅಥಾಗತ್ತಾ ನೀಚೆ ಸ್ವಾರ್ಥ ಪರತೆಯನ್ನು ಹರಣವಾಡುವದು; ಮಾತಿನಲ್ಲಿ ಸತ್ಯವನ್ನು ಸೇರಿಸುವದು; ಮಾನದ ಉನ್ನತಿಯನ್ನು, ಅಂದರೆ ಧರ್ಮ. ನೀತಿ, ದಯಾ, ಶಾಂತಿ, ಪರಹಿತದಕ್ಕತೆ ನೋವಲಾದ ಪವಿತ್ರ ಅಳತೆಗಳಿಂದ ತನ್ನನ್ನು ಅಳಿದುಕೊಳ್ಳುವದನ್ನು ತೋರಿಸುವದು; ಸ್ವಾರ್ಥನಿಷ್ಠೆಯ ಸದಾಚರಣೆಯಿಂದ ಜಿತ್ತುವನ್ನು ಸುಪುರಸನ್ನು ವಾಗಮಾಡುವದು; ಪರಹಿತದಕ್ಕನೆಂಬ ಕೀರ್ತಿಯನ್ನು ದಿಕ್ಕುದಿಕ್ಕುಗಳಲ್ಲಿ ಹೆಚ್ಚಿಸುವದು! ಅಂದಬಳಿಕ ಸತ್ಯಂಗತಿಯು ಮನುಷ್ಯನ ಯಾವ ಕಲಾಳವನ್ನು ಮಾಡಲಿಕ್ಕಿಲ್ಲ? ಅಶ್ವತಾದ ಏಹಿಕಸುಖದ ಬಡಿ ದಾಟಿಕ್ಕೆ ಪ್ರತಿಬಂಧವಾಡಿ, ಶಾಶ್ವತವಾದ ಪಾರಮಾರ್ಥಿಕ ಸುಖದ ದಾರಿಯ ಕಡಿಗೆ ಮನಸ್ಸನ್ನು ಹೊರಳಿಸುವದು, ಅಂದರೆ ಅಷ್ಟದಾರಿ ಹಿಡಿದವನನ್ನು ದಾರಿಗೆಹಚ್ಚುವದು ಸತ್ಯಂಗತಿಯ ಮಾಖ್ಯಲಕ್ಷಣವಾಗಿರುವದು! ಈ ಲಕ್ಷಣವು ನನ್ನಂತಹ ಪಾಮರನನ್ನು ತ್ವಂತದಲ್ಲಿಯೂ ಹೇಗೆತೋರುತ್ತಿರುವದೆಂಬದನ್ನು ಅವರೊಂದಿಸುವದು ಪ್ರತಿ ಒಬ್ಬ ಹಿತೇಚ್ಚಿನಿಗೆ ಕಂತೆತುಕದ ಸಂಗತಿಯಾಗಿರುತ್ತದೆ; ಯಾಕಾದರ್. ಜ್ಞಾನಿಗಳ ಆಚರಣೆಯಲ್ಲಿ ಜ್ಞಾನದ ಪ್ರಭಾವವು ತೋರುವದಲ್ಲದೆ, ನನ್ನಂತಹ ಅಜ್ಞಾನಿಯಲ್ಲಿಯಂತೆ ಸತ್ಯಂಗತಿಯ ಪ್ರಭಾವವು ತೆವುತೋರಲಾರದು; ಆದ್ದರಿಂದ ಸದ್ಗುರುವಿನ ಶಾಶ್ವತವಾದ ಪ್ರಭಾವವೂ, ನನ್ನ ಶಾಶ್ವತವಾದ ಪಾಮರತ್ವವೂ ಒಡೆದು ಕಾಣುವದಕ್ಕಾಗಿ, ಒಹು ಆಚ್ಚುಕಟ್ಟಿನಲ್ಲಿ ನನ್ನ ಸ್ವರೂಪ ಸರ್ವಸ್ವವನ್ನೂ, ಇಧರಲ್ಲಿ ಪ್ರಕಾಶಿಸುತ್ತಿರುವ ಶ್ರೀ ಗುರುಪ್ರಭಾವವನ್ನೂ ಕನ್ನಡಿಗರ ಮುಂದೆ ಇದ್ದಕ್ಕಿಂದಹಾಗೆ ಇನ್ನು ಇಡುವೆನು!

ಶ್ರೀ ಸದ್ಗುರು-ಪ್ರಭಾವ-ಪೋಂಸಿತನಾದ ವೇಂಕಟೀಶನೆಂಬ ಹೆಸರಿನ ನಾನು, ಶುಕ್ಲ ಯಂತ್ರವೇಂದಾಂತಗರ್ತ ಕಣ್ಣಿಶಾಖೆಯ ಸಾತ್ರ ಬಾರಹ್ಯಣನು. ನನ್ನ ಗೋತ್ರ ಕೌಂಡಿಣ್ಯ. ನನ್ನ ಪೂರ್ಣ ಪಿತ್ಯಗಳಲ್ಲಿ ನನ್ನ ತಂದೆಯವರ ಹೆಸರು ಶ್ರಿವಿಕ್ರಮಭಟ್ಟರು; ಅಜ್ಞಂದಿರಹೆಸರಾ ರಾಮಭಟ್ಟರು; ವಂತ್ರಂದಿರ ಹೆಸರು ವೆಂಕಣಭಟ್ಟರು! ನನ್ನ ಕುಲದೈವತವು ಶ್ರೀ ಲಪ್ತಿ ವೇಂಕಟೀಶನು!! ಪುಣ್ಯಶಾಲಿಗಳಾದ ನನ್ನ ಹಿರಿಯೆರ ಪುಣ್ಯದಿಂದಲೂ,

ಭಗವಂತನಾದ ಶ್ರೀ ಲಕ್ಷ್ಮಿಪತಿಯ ಕೃಪೆಯಿಂದಲೂ ಕನ್ನಡಿಗರ ಸೇವಕ ಸೆಸಿರುವ ನಾನು, ಸನ್ಯಾಸ್ಯರಾದ ಮೈಸೂರ ಕನ್ನಡಿಗರನ್ನೂ ಜಗೋಂಡಿರುವ ಸಮಸ್ತ ಕನ್ನಡಿಗರೆಂಬ ಇಷ್ಟದ್ವೈವರ್ತವನ್ನು ಆಧ್ಯಾತ್ಮಿಕಭಾವದಂದ ಭಕ್ತಿ ಪುರಸ್ತರವಾಗಿ ಮೊದಲು ಅಭಿವಂದಿಸುವೆನು !

ನಾನು ಕೇವಲ ಗಾವಿಲನೆಂತಲೇ ಹೇಳಬಹುದು; ಯಾಕಂದರೆ, ನಾನು ಹಣ್ಣಿದ ಹಾವನೂರೆಂಬ ನನ್ನ ವಾತಾಮಹರ ಉರು ಹಣ್ಣಿಯು; ನಾನು ಬೆಳೆದ ನನ್ನ ಸ್ವಂತದ ಗಳಗನಾಥವೆಂಬ ಕ್ಷೇತ್ರಸ್ಥಾನವು ತೀರ ಸಣ್ಣ ಹಣ್ಣಿಯು; ನಾನು ಕಲಿತ ನಾಲ್ಕೂ ಪಾರಧಮಿಕ ಶಾಲೆಗಳೂ ಒಂದಕ್ಕಿಂತ ಒಂದು ಸಣ್ಣವಾದ ಹಣ್ಣಿಯವೇ! ಇಂತಹ ಗಾವಿಲನಾದ ನನಗೆ ದೊರತ ತ್ರೇಷ್ಟ್ ಶಿಕ್ಷಣವೆಂದರೆ, ಧಾರವಾಡ ಕನ್ನಡ ಟ್ರೇಸಿಂಗ ಕಾಲೇಜದ ಮೂರು ವರ್ಷದ ಕೌದಿಯ ಚಂದದ ಹಂಡಬಂಡ ಶಿಕ್ಷಣವು! ನನ್ನ ಕನ್ನಡ ಭಾಷೆಯ ಜ್ಞಾನವು, ಕೇವಲ ಒನ್ನುಭಾಷೆಯೆಂಬ ಪ್ರಥಾನಕಾರಣದಿಂದ ವಿಸ್ತೃತವಾಗಬಹುದಾದವ್ಯವರ ಮಟ್ಟಗೆ ಬೆಳವಣಿಗೆ ಹೊಂದಿದ್ದು. ಕೊಂಕಣಸ್ಥರ ಸಹ ವಾಸದಿಂದ ತಿಳಿಯಬುಕುದಾದವ್ಯವ ಮಹಾರಾಷ್ಟ್ರ ಭಾಷೆಯು ನನಗೆ ತಿಳಿಯು ತ್ತಿರುವದು; ನನ್ನ ಸಂಸ್ಕೃತ ಭಾಷೆಯ ಜ್ಞಾನವು, ನಾನು ಟ್ರೇಸಿಂಗ ಕಾಲೇಜದಲ್ಲಿಯ ಪರೀಕ್ಷೆಗಳಿಗಾಗಿ ಮೂರುವರ್ಷ ಓದಿದ ತೀರ ಸಾಮಾನ್ಯ ವಾವ ತಾಳು ತಂತು ಇಲ್ಲವ ಪ್ರಸ್ತುತಿಯ ಜ್ಞಾನದಲ್ಲಿ ಹರಿದು ಮುಂದು ಉಳಿದದ್ದು. ಇಂಗ್ಲೀಷ ಭಾಷೆಯ ಮೂಲಾಕ್ಷರಗಳನ್ನೂ ಸಾಲಾಗಿ ಬರೆಯಲಿಕ್ಕೆ ನನಗೆ ಬರುವದಲ್ಲಿ. ಒಟ್ಟಿಗೆ, ನಾನು ನನ್ನ ಪೂಜ್ಯ ಕನ್ನಡಿಗರ ಮುಂದೆ ಸುಳ್ಳಹೇಳಿ ವಾಪಕ್ಕೆ ಯಾಕೆ ಗುರಿಯಾಗಲಿ? ನಾನು ಯಾವ ಭಾಷೆಯ ಅಧಿವಾ ಯಾವ ಶಾಸ್ತ್ರದ ಅಭ್ಯಾಸವನ್ನೂ ಸಂಕಲ್ಪಪೂರ್ವಕವಾಗಿ ಗುರುವುಖಿದೀದ ನೂಡಿದವನಲ್ಲವಾದ್ದರಿಂದ, ನನ್ನಲ್ಲಿ ಯಾವಪಾಂಡಿತ್ಯವೂ ಇರುವದಲ್ಲ, ಯಾವ ಪದನೀಧರತ್ವವೂ ಇರುವದಲ್ಲ. ತೆರಪಿಲ್ಲದೆ ನನ್ನಲ್ಲಿ ವಾಸಮಾಡಿಕೊಂಡಿರುವದೆಂದರೆ ಪಾಮರತ್ವವು !

ಈ ಚಂದದ ನಾನು ಟ್ರೇಸಿಂಗ ಕಾಲೇಜದಿಂದ ಹೊರಬಿದ್ದ ಬಳಿಕ ಹಣ್ಣಿಯ ಶಾಲೆಯ ಮಾಸ್ತರನಾಗಿ ಏಕನಿಷ್ಟೆಯಿಂದ ದುಡಿಯತೊಡಗಿದೆನು.

ಕೆಲಸದಲ್ಲಿ ನನ್ನ ಪೀಠಿ ಹೆಚ್ಚು; ನನ್ನಷ್ಟುಕ್ಕೆ ನಾನಿರುವದರಲ್ಲಿ ನನ್ನ ಅಸಕ್ತಿ ಬಹು; ಕೆಲಸಬಿಟ್ಟು ಸಿಕ್ಕಾಗ ಸಿಕ್ಕತ್ತೆ ಸುಮೃಸೆ ಎಡತಾಕುವ ಕಾಳಿಯಂತು ನನಗೆ ಗೊತ್ತೇಂ ಇಂ. ನಾನಾಯಿತು, ನನ್ನ ಕೆಲಸವಾಯಿತು ಎಂಬ ಚಂದದಿಂದ ನಡೆಯುವ ಮನುಷ್ಯನು ನಾನು. ಏನಾದರೂ ಹೊತ್ತು ಸಿಕ್ಕರೆ ನನ್ನ ಯೋಗ್ಯತೆಯ ಸಾಮಾನ್ಯ ಒನರೆ ಮನಮೆಚ್ಚಿ ಓದು ವಂತಹ ಪುಸ್ತಕಗಳನ್ನು ಬರುವರೆ ಬರೆಯುವೇನು. ನನ್ನ ಅಸುಭವವನ್ನು ನೀರದಿರುವ, ಬಹಳವಾದರೆ ಸ್ಪೃಹಕಾಲು ಎತ್ತರಿಸಿದಾಗ ನನ್ನ ಅಸುಭವಕ್ಕೆ ನೀಲಕಬಹುದಾದಂತಹ ವಿಷಯಗಳನ್ನು ನಾನು ಬರುವನಾಲ್ಲ, ಈಗಲೂ ಬರೆಯುವದಿಲ್ಲ! ಯಾಕಂ ದರೆ ಅಂತಹ ಫ್ರಾಸಾದ ಅಸುಭವವೇ ನನಗಿರುವದಿಲ್ಲ! ಅಂದಬೇಕ ಸಾಮಾನ್ಯ ಒನರಲ್ಲಿ ಒಬ್ಬನಾಗಿರುವ ನಾನು ಬರುವ ನನ್ನ ಅಸುಭವದ ಸ್ವಿಯಾದ ಸುಳಭ ಲೇಖಗಳನ್ನು, ನನಗೆ ಸಮಾಸಧರ್ಮಿಗಳಾದ ಸಾಮಾನ್ಯ ಒನರು ಯಾಕೆ ಪೀಠಿಯಿಂದ ಓದದೆ ಬಿಂಬಿಸಿ? ಅಂತಹ ನೀನ್ನ ಆ ಲೇಖಗಳು ಸಾಮಾನ್ಯ ಒನರನ್ನು ಸಂತೋಷಪಡಿಸದೆಯಾದರೂ ಯಾಕೆ ಬಿಂಬಿಸಿ? ಒಟ್ಟಿಗೆ, ನಾನು ನನ್ನ ಬೇವನಾಧಾರವಾದ ಶಿಕ್ಷಣದಕೆಲಸವನ್ನು ಸಿವರ್ಂಚನೆಯಿಂದ ಮನಸ್ಸಿಗೆ ಹಚ್ಚಿಕೊಂಡು ಮಾಡುತ್ತು, ನನ್ನ ಮನಸ್ಸನ್ನು ರನ್ನ ಸುವ ವಿಷಯಗಳನ್ನಾಗಲಿ, ನನ್ನ ಮನಸ್ಸನ್ನು ಸಮಾಧಾನಪಡಿಸುವ ವಿಷಯಗಳನ್ನಾಗಲಿ ಹೊತ್ತು ಸಿಕ್ಕರೆ ನಿವರ್ಂಚನೆಯಿಂದ ಮನಪೂರ್ವಕವಾಗಿ ಅಸುಭವವನ್ನು ಮುಂದಿನಾಡಿ ಬರೆಯುತ್ತು ಯಾವಾಗ ಸಮಾಧಾನದಿಂದ, ಯಾವಾಗ ಅಸಮಾಧಾನದಿಂದ ಕಾಲಹರಣಮಾಡತೊಡಗಿದೆನು.

ಈ ಬಗೆಯ ಸಂಕುಚಿತ ಕಾರ್ಯಕ್ರೇತ್ರದಲ್ಲಿ ಕಾಲಕ್ರೇಪಮಾಡುವ ಬದನನು ನಾನು, ಪ್ರತಿಕಿಂಗಳ ಹದಿನ್ಯೈದು ರೂಪಾಯಿಗಳ ತಲಬಿನಿಂದ ಮೂವತ್ತು ರೂಪಾಯಿ ತಲಬಿನವರಿಗೆ ಏರುತ್ತು ಏರುತ್ತು, ಮುಖ್ಯ ಶಿಕ್ಷಕನಾಗಿಯೇ ಸಣ್ಣ ಡಳ್ಳುಯಿಂದ ಡೊಡ್ಡ ಡಳ್ಳುಗೆ ವರ್ಗವಾಗಿ ಹೋಗುತ್ತ ಹೋಗುತ್ತ ಕಡೆಗೆ ನಲವತ್ತು ದು ರೂಪಾಯಿ ತಲಬಿನಿಂದ ಬೀರ್ನಿಂಗ್ ಕಾಲೇಜದ ಕನ್ನಡ ಉಪಶಿಕ್ಷಕನಾದೆನು. ಮುಂದೆ ಒಂದೆರಡು ತಿಂಗಳೊಳಗೆ ಅಲ್ಲಿ ತಿಂಗಳಿಗೆ

మనత్తు రూపాయిగభు దొరెయహత్తులు. నన్నుంతక ధస్తును నానేం ఎందు అభినవానపడతోడగిదేను. పాప! బడవర ఆల్పు సంతుష్టతీ! ఈ అవధియల్లి నన్నుంద “ వద్యనయనే ” ఎంబ కాదంబరియు, “ లఘునిబంధ - సంగ్రహ ” ఎంబ ప్రబంధ - శిక్షణద పుష్టికను, “ ఉత్తరరామ చరిత్రసార ” “ శ్రీ గిరిజాకల్యాణ ” ఎంబవేరడు పూరాణిక సణ్ణ పుష్టికగళు బైలిగే బింభలు, “ గళగనాథను నేట్టిగే బరెయువనేం ”దు జనరు అన్నహత్తిదరు. ఈ అవధియల్లి ధారవాడ కనాటిక నిద్యావధిక సంఘద ప్రతివషద ఉత్సవద కాలక్ష్మీ, ఆధ్యక్షరాగిరుత్తిద్ద బహుతర నమ్మివ్యేమార సన్మాన్య నిద్యాంసరాద పదాంధరర క్షేయిందలేం ఒందు వషావూ తప్పదంతే ६-१० వషాలేఖన భావణగళ పరీక్షేయల్లి నాను ఉచితగళన్ను పడేదద్దరింద ననగే “ పంఢరపురద వారచరి ” ఎందు ఆ సంఘదవరు విస్మోధ దింద ఆన్నత్తిద్దరు.

ఓఁగే నాను హళ్ళియ సణ్ణ శాలీయింద ట్రీనింగ కాలేంబదంధ గారవద శాలీయవరీగే సణ్ణ దొడ్డ శాలీగళల్లి మానఃశూన్యక కేలస మాడుత్త, పీరీతిబంద విషయగళన్ను బరెయుత్త, సంఘదపారితోం షకగళింద ఉత్తేఽభనవన్ను హోందుత్త అభిమానదింద కాలపరణ మాడుత్తిరువాగ, నన్ను నోకరియ ముద్దత్తు ఇప్పత్తు వషాద్దాయితు. నన్ను కేలసద బగ్గె నన్ను పూజ్యగురుగళాద క్షే. వా. రావజీ రావ కరందికర ప్రస్నపాల ట్రీనింగ కాలేంబ ధారవాడరవరు “ గళగనాథను సమధి శిక్షకను, గొత్తిద్ద విషయవన్ను సనియాగి బరెయువనవను ” ఎందు ఆన్నత్తిద్దరు! ఈ మహాన్మియరే, పూనాద రివిజనలూ టిక్కాపు బుక్కాకమిటియల్లి నన్నున్న వ్యుముంయ దుడిసి, ననగే లేఖన కలెయ క్రిడతగళు తిళియలిక్క ఆస్పదవాడికోట్టిరు పరు. నన్ను ఈ తేంబస్సిగళాద లోకిక గురువయిర సహవాసవూ, అవర ప్రసన్న వాణియ అభిపూర్యవూ ఈగలూ ననగే సంజీవను

ಮಂತ್ರಗಳಾಗಿ ನನ್ನಲ್ಲಿ ಕಾಯಿರ್ಹಾತ್ಮಾಹವನ್ನು ಉಪಮಾಡುತ್ತಿರುವವು
ಹೀಗೆಯೇ ನಾನು ಇನ್ನು ಎರಡು ವರ್ಷ ಟ್ರೀಸಿಂಗ್ ಕಾಲೀಂಬದ ಶ್ರೀಕೃಷ್ಣನಾ
ಗಿದ್ದರೆ, ನನಗೆ ತಿಂಗಳಿಗೆ ಒಂದು ನೂರು ರೂಪಾಯಿ ಸಂಬಳವಾದರೂ ಈಗಿ,
ನಾನೊಬ್ಜು ಗಣ್ಯಪುರುಷನಾಗುತ್ತಿದ್ದೇನು; ಯಾಕಂದರೆ, ದುಡ್ಡಿನೀಂದಲೇ
ಮನುಷ್ಯನ ಯೋಂಗ್ಯತೆಯನ್ನು ಅಳೆಯುವ ಕಾಲನಿದು! ಆದರೆ ನನ್ನ ಏಕ
ನಿಷ್ಟ್ಯಯ ಪರಿಶ್ರಮಕ್ಕೆ ಅಪ್ಯಾ ಪ್ರತಫಲವು ದೊರೆಯುವ ಯೋಂಗನಿದ್ದಿಳಿ;
ಯಾಕಂದರೆ ಈನು ಅಕಸ್ಮಾತ್ ನೋದಲು ಒಂದು ವರ್ಷದ ಫೆಂಬ್ರೇ ರಜೆ
ಯನ್ನೂ, ಆಮೇಲೆ ಒಂದು ವರ್ಷದ ಸೀಕ್ ರಚಿಯನ್ನೂ ಭೋಗಿಸಿ,
ಇನ್ನೂ ಹತ್ತು ವರ್ಷದ ನೋಕರಿಯ ಮುದ್ದತ್ತು ಇರುತ್ತಿರುವಾಗ ಪ್ರಯತ್ನ
ಪೂರ್ವಕ ಪೆನಶನ್ನು ಪಡೆದೆನು. ಈಗ ನನಗೆ ತಿಂಗಳಿಗೆ ಹತ್ತೊಂಬತ್ತು
ರೂಪಾಯಿ, ಆರು ಆಣಿ ಪೆನಶನ್ನು ದೊರೆಯುತ್ತಿರುವದು.

ಇನ್ನ ಸದ್ಗುರುವು!

ಹೀಗೆ ಲಾಭಕಾಲದಲ್ಲಿ ನಾನು ಪೆನಶನ್ನು ಪಡೆದದ್ದಕ್ಕಾಗಿ ಒಬ್ಬರಿ
ಲೊಬ್ಬಿರಾದರೂ ಶಂಕಿಸಬಹುದಾಗಿದೆ; ಆದರೆ ನಾನು ಮಾಡುತ್ತಿದ್ದ
ಅಧ್ಯಾಪಕ ಕೆಲಸದಲ್ಲಿ ಹೇಸರಮಾಡಿಯಾಗಲಿ, “ ಇದರಲ್ಲೇನು ಲಾಭವಿ
ಲ್ಲೀಂ ”ಬ ಆಸಂತುಷ್ಟತೆಯಿಂದಾಗಲಿ, “ ಅಚ್ಚು ಲೇಖಕನಾಗಿ ಸ್ವತಂತ್ರನೂ-
ದುಡ್ಡಿಗಳಿಸುವವನೂ ಎನಿಸಿಕೊಳ್ಳಬೇಕೆಂ ”ಬ ಡೌಲಿನಿಂದಾಗಲಿ, “ ದೇಶ
ಭಕ್ತನೇನಿಸಿಕೊಳ್ಳಬೇಕೆಂ ”ಬ ಉಬ್ಬಿನಿಂದಾಗಲಿ ನಾನು ನೋಕರಿಯನ್ನು
ಬಿಟ್ಟುವನಲ್ಲಿ; ಆದರೆ ಅಪ್ಯಾಹೊತ್ತಿಗೆ ಮೂರು ನಾಲ್ಕು ವರ್ಷಗಳಿಂದ
ಅಗಡಿಯ ಆನಂದವನಷ್ಟ ಶ್ರೀ ಶೇಷಾಚಲ ಸಾಧುಗಳವರ ಸತ್ಯಹವಾಸನು
ನನಗೆ ಒಡಗಿ, ಆಸಂದವನದಲ್ಲಿ ಸಂಸ್ಕೃತ ಪಾಠಶಾಲೆಯನ್ನು ಸಾಫಿಸಿದ
ಉಪಾಧಿಯ ಬಾಧಿಗೆ ಆಹಂಕಾರದಿಂದ ನಾನು ಒಳಗಾಗಿದ್ದೇನು. ಆ ಪಾಠ
ಶಾಲೆಯ ಯೋಂಗಕ್ಕೇಮಕ್ಕಾಗಿ ನಾನು ಆರಂಭಿಸಿದ್ದ “ಸದ್ಗೋಂಧಜಂದ್ರಿಕೆ”
ಎಂಬ ಮಾಸಪತ್ರಕೆಯನ್ನು ಸಾಗಿಸುವದಕ್ಕೂ, ಪಾಠಶಾಲೆಯನ್ನು ನನ್ನ



ಶ್ರೀಜ್ಯವಯ್ರ-ಗುರುಸ್ವರೂಪ-ಶ್ರೀ ನಾರಾಯಣ ಭಗವಾನರು.

ಸ್ವಭಾವಕ್ಕೆ ನುಸರಿಸಿ ನಡಿಸಲಿಕೊಂಡ ನನ್ನ ಸೇಕರಿಯು ಓಪ್ಪುಮಾಡಲೊಡಗತ್ತು. ಹಿಂಗೆ ಎರಡು ಪ್ರಬಲ ಉಪಾಧಿಗಳ ಇದುಕಿನಲ್ಲಿ ಸಿಕ್ಕು ನಾನು, ಯಾವದೊಂದು ಉಪಾಧಿಯುದ ಮುಕ್ತನಾಗಿದ್ದುರ ಪರಿಣಾಮವಾಗುವ ಕಾಗಿದ್ದಾಗಿ. ಹಿಂಗಿರುವಾಗ ನನ್ನ ಹಿಂಬರ ಪುಣ್ಯದಿಂದಲೂ, ಶ್ರೀ ಲಕ್ಷ್ಮೀಪಂಚಯ ಕೃಪೆಯಿಂದಲೂ ನಾನು ನೌಕರಿಯ ಉಪಾಧಿಯುದ ಮುಕ್ತನಾಗಿ, ಮರಾಠುಪುಂಷ-ಸಂತರ್ಯಯದ ಭಾಗ್ಯವನ್ನು ಪಡೆದೆನ್ನು! ಈ ಭಾಗ್ಯವಾಗ್ಗೆ ಸಂಖ್ಯಾಗಲ ಕಾಲವು ನನಗೆ ಒದಗಿಬಾರದಿದ್ದುದ್ದೇ, ಅದಿಸಿಂದ ಇಂದಿನವರೆಗೆಯೆಂದರೆ ಇಪ್ಪತ್ತೀಂದು ವರ್ಷ ಅಬಿಂಡ ಭಾಷಾನೇವೆ ಮಾಡಿದ ನಾನು, ಕಲ್ಯಾಣಪುರಿಯೆಸ್ತಿಸುವ ಜೆಂಗಳೂರಂತಹ ದೊಡ್ಡ ವಟ್ಟಿಣದೊಳಗಿನ ದೊಡ್ಡ ದೊಡ್ಡ ವಿದ್ವಾಂಸರ ದರ್ಶನದಿಂದ ಧರ್ಮಸ್ಥಾನ, ಇನ್ನು ಇಲ್ಲ ಜೆಂಗಳೂರಲ್ಲಿಯೇ ಇದ್ದ ಲೇಖನ ವ್ಯವಸಾಯವನ್ನು ಸಾಗಿಸಬೇಕೆಂಬ ಉತ್ತಾಹದಿಂದ ಶ್ರೀಮಂನಾಂಲ್ಕಾಡಿ ಕೃಷ್ಣನ ಪುಣ್ಯಭಾರಿಯಲ್ಲಿ ಸಾಲ್ಕಾಯನ್ ತಿಂಗಳಿಸಿಂದ ಇದ್ದಬಿಡುವರ್ಪು ಭಾಗ್ಯವಂತನು ಆಗುತ್ತಿದ್ದಿಂಥಾಗಿ! ಸದ್ಗುರು ಪ್ರಭಾವಕ್ಕೆ ಯಾವದುತಾನೇ ಆಸಾಧ್ಯವು?

ಬೀಗೆ ನನ್ನ ಧನ್ಯತೆಗೆ ಕಾರಣನಾದ ಶಿಳ್ಳಕಿಕ ಮಹಿಮೆಯು, ಹಾಗು ಅಗಾಧಸತ್ಯದ ಅಗಡಿ ಆನಂದವನನ್ನ ಶ್ರೀ ಶೇಷಸದ್ಗುರುನಾಥನು, ನನ್ನ ಹಾಗೆಯೇ ಗಾವಿಲನು! ಆತನ ಗೋತ್ರವೂ ಕೊಂಡಿಂಬ್ಯಾ; ಆತನೂ ರುಕ್ಣ ಯಬುವೇದಾಂತಗ್ರಹ ಕಣ್ಣಶಾಖೆಯ ಸೂತ್ರ- ಬಾಂಕ್ರಾನು. ಲೋಕಿಕ ಯೋಗ್ಯತೆಯಲ್ಲಿಯೂ, ಓದು-ಬರಹದಲ್ಲಿಯೂ, ಕೆಲಸ-ಕ್ರೀಗಾರಿಕೆಗಳಲ್ಲಿಯೂ ನವ್ಯಿತಬ್ರಾಹ್ಮನ ಗುರುತಿಷ್ಯರನ್ನು ಒರಿಗೆ ಹೆಚ್ಚಿ ನೋಡಿದರೆ, ಶಿವ್ಯನಾದ ನಾನು ನನ್ನ ಗುರುವಿಗಿಂತ ಶ್ರೀಷ್ಟನು! ಆದರೆ ಕೇವಲ ನನ್ನಂತಹ ಮಾಧುಜನರ ಉದ್ಘಾರಕಾಗಿ ಅವತರಿಸಿ, ಮೂಢರಿಗಿಂತಲೂ ಮೂಢಸಾಗಿ ಶೋರುತ್ತು. ಅದ್ದುಹಾದಿಗೆ ಹೋಗುತ್ತಿರುವ ಶಿವ್ಯರನ್ನು ಅವರಿಗೆ ತಿಳಿಯಂತೆ ಹಾದಿಗೆ ತಜ್ಜಳ ಸಮರ್ಪನಾದ ದೀನರಕ್ಷಕ-ಪತಿತವಾವನ ಸದ್ಗುರುನಾಥನು, ನನ್ನ ಶ್ರೀ ಶೇಷಸದ್ಗುರುನಾಥನಿಗಿಂತಲೂ ಹೆಚ್ಚಿನವನು ಈ ಜಗತ್ತಿನಲ್ಲಿ ಮತ್ತಾವ ಸರುವನು? ಅಧವಾ ಈ ಜಗತ್ತಿಲ್ಲ ಗುರುಸ್ವರೂಪವೇ ಆಗಿರುವದೆಂಬ ನನ್ನ

ಸದ್ಗುರುನಾಥನ ಮಾತಿನ ಆನುಭವವನ್ನು ಪಡೆಯುವದಕ್ಕಾಗಿ, ಆ ಮಹಾ ಮಹಿಮನ ನಡತೆಯನ್ನು ಸೇನಿಸಿ ಸೇನಿಸಿ ಪಶ್ಚಾತ್ತಾ ಪದಿಂದ ನಾನು ಯಶ್ವಿ ಸುತ್ತಿರುವಾಗ, ಒಗತ್ತಿನಲ್ಲಿ ನನ್ನ ಸದ್ಗುರುನಾಥಸಿಗಿಂತಲೂ ಹೆಚ್ಚಿನವರಾಗಲಿ, ಕಷಣಮೇಯವರಾಗಲಿ ಸಹಗೆ ತೋರುತ್ತಿರುವವರಿಗೆ ನಾನು ಧನ್ಯನಾದೆನೇಂದೂ ದರೂ ಹೇಗೆ ತಿಳಿದುಕೊಳ್ಳಬೇಕು?

ನನ್ನ ಈ ಗಾವಿಲನಾದ ಶ್ರೀ ಸದ್ಗುರುನಾಥನು ಆತ್ಮಂತ ಗಂಭೀರನು; ನನ್ನಂತಹ ಪಾಪಾರನನ್ನೂ ಅಂಗಿಂಕರಿಸಿ ಆದರಿಸುವಷ್ಟು ಉದಾರನು—ಕರುಳಾಶಾಲಿಯು; ಆತನು ಒಗತ್ತುನ್ನೇ ಈಶ್ವರಸ್ತರೂಪವಾಗಿ ಸೋಂಡಿ ದಾಖಾನುದಾಸನಾಗಿ ಸೇವಕನ್ವತ್ತಿಯಿಂದ ನಡೆದುಕೊಳ್ಳಬವನು; ಬಾಹ್ಯಂ ರಿಂದ ಚಂಡಾಲರವರಿಗೆ ತಲೆಬಾಗಿ—ತಲೆಬಾಗಿ, ನಮಿಸಿ—ನಮಿಸಿ ಈಗಿನ ಅಹಂಕಾರಾವೃತ ಒಗತ್ತಿಗೆ ದಾಸಭಾವದ ಸೂಬಗನ್ನು ತೋರಿಸುವವನು; ಸದ್ಗುತ್ತಿಸ್ತುದೂಪದ ತಾನು ಸ್ಪೃಯಂಸಿದ್ಧ ರಾಜಾಧಿರಾಜನಾಗಿದ್ದರೂ, ಅನ್ತರಿಗೆ “ಮಹಾರಾಜಾ, ಮಹಾರಾಜಾ” ಎಂಬ ವಿನಯೋಕ್ತಿಯಿಂದ ಸಂಭೋಧಿಸಿ, ಒನರ ಮಾನಸಿಕ ವಿಕಾರಗಳನ್ನು ಕುಗ್ಗಬಡಿದು ಕ್ಷೂಳಿದಲ್ಲಿ ಒನರ ಮನ ಸ್ವರ್ನನ್ನು ಶಾಂತಗೊಳಿಸಿ ಅವರನ್ನು ಆನಂದಭಾಜನರನ್ನಾಗಿ ಮಾಡುವವನು; ನನ್ನ ಈ ಆನಂದವನವು ಭುಕ್ತಿ—ಮುಕ್ತಿಗಳ ಸೆಲೆಗಳ್ಳಿಂದು ತನ್ನ ಸರ್ವಾಧಿಕಾರಕ ಸೇವಾಧರ್ಮ—ಸುಲಭ ಸದ್ವಿಷ್ಟಿಂದಂದ ಡಂಗುರಹೊಡಿದು ವಿವೇಕಿಗಳನ್ನು ಎಚ್ಚರಿಗೊಳಿಸುತ್ತು, ಸಾತ್ಮಕರಿಂತಿಯಿಂದ ಲೋಕಸಂಗ್ರಹವನ್ನು ಮಾಡುವವನು; ನನ್ನಂತಹ ಪತಿತರಿಗಿಂತಲೂ ಪತಿತನಾಗಿ ಗಾಂಭೀರ್ಯದಿಂದ ನಡೆದುಕೊಂಡು ಪತಿತ ಶಿಕ್ಷಕಾಗ್ರೇಸರನಾಗಿ ಲೋಕಿಕರಿಗೆ ತನ್ನ ಸೆಲೆಯನ್ನು ತಿಳಿಯಿಂದಿರುತ್ತಿದ್ದರೂ ನಿಂಬಿತೋಂಗಿ ಮುನ್ಮುಕ್ಷುಗಳಿಗೆ ಪಶ್ಚಾತ್ತಾಪವ ಸ್ವಂತಿಸುವಾಡಿದವನು! ಇಂಥ ನನ್ನ ಸದ್ಗುರುನಾಥನ ಆಗಾಧ ಮಹಿಮೆಯನ್ನು ವಣಿ—ಸಲ್ಲಾ ನಾನು ಹೇಗೆ ಸಮರ್ಪಣನಾದೇನು? ಆ ಮಹಾಮಹಿಮನನ್ನು ಸಮಸ್ತರಿಸುವ ಯೋಗ್ಯತೆಯಾದರೂ ನನ್ನಲ್ಲಿ ಇರುವದೆಯೇ?

ಇಂತಹ ಸದ್ಗುರುನಾಥನ ಆನಂದವನವೆಂಬ ಪವಿತ್ರತರ ತಪೋಧೂನಿಯಲ್ಲಿ ಅಹಂಕಾರಿಯು ನಾನು, ಸದ್ಗುರುನಾಥನ ಶಿಷ್ಯನೇಂಬ ಮಹಾ

ಹಂಕಾರದಿಂದ ಬಾಧಿತನಾಗಿ, ಅಖಿಂಡ ಹದಿನೂರು ಹದಿನಾಲ್ಕು ವರ್ಷ-ಸಕುಟುಂಬ ಸರ್ವಿವಾರ ವಾಸಿಸಿ ಏನೇನೋಂ ಕೆಲಸಗಳನ್ನು ಮಾಡಿಬಿಟ್ಟಿನು! ನನ್ನ ಆಕ್ಷರೆಯ ಸದ್ಗೌಳಿ ಇಂದಿರೆಕೆಯೆಂಬ ಮಾಸಪತ್ರಕೆಯು ಸದ್ಗುರು ನಾಥನ ಕೃಪೆಯಿಂದ ನನ್ನ ಜ್ಯೇಷ್ಠ ಪುತ್ರಿಯಂತೆ ಆನಂದವನದಲ್ಲಿ ಹುಟ್ಟಿದಳು. ಆಕೆಯು ತನ್ನ ಶೋದಲು ನುಡಿಯ ಸನಿಯ, ಹಾಗು ತನ್ನ ಕಿರಿಗೆಚ್ಚಿಗಳ ಇಂಚರದ ರೂಪದಿಂದ ಕನಾಟಕದ ಪ್ರದೇಶವನ್ನೆಲ್ಲ ಆಕ್ರಮಿಸುತ್ತೆ ಆಕ್ರಮಿಸುತ್ತೆ ಹನ್ನೆರಡು ವರ್ಷಗಳಲ್ಲಿ ಕಾಶಿಯಿಂದ ರಾಮೇಶ್ವರದವರದಿಗೆ ಅಲ್ಲಿ, ಎಡನದಂತಹ ಭರತಭಾಷಿಯ ಹೊರಭಾಗದಲ್ಲಿಯೂ ಇರುವ ಕನ್ನಡಿಗರಲ್ಲಿಯ ಏಳುಸಹಸ್ರ ಒನ್ನ ಚಂದಾದಾರರ ಮನಸ್ಸುಗಳನ್ನು ಎಳೆದುಕೊಂಡು, ತನ್ನ ಸನಿಯಾದ ಗೌರವದ ನುಡಿಗಳಿಂದ ಆವರಿಸ್ತು ಆನಂದವರ ಪಶರಾಗಮಾಡಿ “ಅಹಜ! ಸದ್ಗೌಳಿಂದಚಂದಿರೆಕೆಯು!” ಎಂಬ ಉದ್ದಾರ ವನ್ನು ಹೊರಡಿಸಿದಳು! ಇಂತಹ ಸತ್ಪುತ್ರಿಯ ಭಾಗ್ಯವನ್ನು ನಾನು ಭೋಗಿಸಿದ್ದಲ್ಲದೆ, ಹಿಂದಕ್ಕೆ ಟ್ರೇನಿಂಗ್ ಕಾಲೇಜಿನಲ್ಲಿ ಇಂಬ ಒನ್ನ ವಿದ್ಯಾರ್ಥಿಗಳಲ್ಲಿ ಒಬ್ಬನಾಗಿ ಅಲ್ಲಿಯ ಬಾರಹ್ಯಣ ಭೋಜನ ಗೃಹದಲ್ಲಿ ಭುಂಜಿಸುತ್ತೆ ಆಲ್ಯಿಯ ವಿದ್ಯಾ ಮಂದಿರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ನಾನು, ನನ್ನ ಸದ್ಗುರು ನಾಥನ ಪ್ರಭಾವದಿಂದ ಆನಂದವನದಲ್ಲಿ ಚತುರ್ಭಾವೆಯ ಬಾರಹ್ಯಣರ ಎಂಬತ್ತುಒನ್ನ ವಿದ್ಯಾರ್ಥಿಗಳಿಗೆ ಅನ್ನ ವಸ್ತ್ರಗಳನ್ನು ಕೊಟ್ಟು, ವೇದಯಾಜ್ಞಕ,-ಕಾವ್ಯ,-ಶಾಸ್ತ್ರಗಳ ಅಧ್ಯಾತ್ಮವನ ಮಾಡಿಸುವ ಎಂಟುಬನ ಅಧ್ಯಾತ್ಮಪಕರ ಅನುಗ್ರಹಕ್ಕೆ ಪಾತ್ರನಾದ ಪುಣ್ಯವಂತನೆಂಬ ಅಹಂಕಾರದಿಂದ ಮೆರೆದೆನು! ಪ್ರಾಬ್ಲೇ, ಸದ್ಗುರುನಾಥನ ಜಾಗಿಲು ಕಾಯುವ ನಮ್ಮ ನಾಯಿಗಳ ಈ ಭಾಗ್ಯದ ಭೋಗವನನ್ನೂ, ಅಹಂಕಾರದ ಮೇರವಣಿಗೆಯನ್ನೂ ನೋಡಿ ನೀವು ಆಶ್ಚರ್ಯಪಡುವಿರೇನು? ಅಧವಾ ಈ ಗಳಗಾಂಥನು ಎಂತಹ ಆತ್ಮಶಾಲಾಫಿಯೆಂದು ಅಸಹ್ಯಪಡುವಿರೇನೋಂ? ಆದರೆ, ಹೀಗೆ ನೀವು ಆಶ್ಚರ್ಯ-ಅಸಹ್ಯಗಳ ನಿಕಾರಕ್ಕೆ ಒಳಗಾಗದೆ, ಅಹಂಕಾರವು ಪಾಮರರ ಸ್ವಭಾವಗುಳ ಹೆಂದು ತಿಳಿದು ಕರುಣಾಳಿಗಳಾಗಿ, ನನ್ನ ಸದ್ಗುರುನಾಥನಂತೆ ನೀವೂ ನನ್ನನ್ನು ಅನುಗ್ರಹಿಸಿ ಧನ್ಯನಾಗಮಾಡುವಿರೆಂದು ನಾನು ತಿಳಿದಿರುವೆನು;

ಯಾಕಂದರೆ, ತನ್ನ ಕಾರ್ಯದಲ್ಲಿಯ ಅಹಂಕಾರವು ತನ್ನ ಬಂಧನಕ್ಕೆ ಕಾರಣವಾಗಿರುವಂತೆ, ಶ್ರೀ ಗುರುವಿನ ಕಾರ್ಯದಲ್ಲಿಯ ಅಹಂಕಾರವು ತನ್ನ ಹೊಕ್ಕೆಕ್ಕೆ ಕಾರಣವಾಗಿರುವದೆಂದು ನಾನು ಕಲ್ಪಿಸಿಕೊಂಡಿರುವೇನು. ನನ್ನ ಸದ್ಗುರುನಾಥನು ಒಮ್ಮೆ ನನ್ನನ್ನು ಕುರಿತು ವಾತ್ಸಲ್ಯದಿಂದ—“ವಾಹಾ ರಾಜ್ಞಾ, ಸ್ವಾಸ್ಥ್ಯಾಯ ಸಂಸಾರನ್ನ ಸಿನ್ಮೃ ಸಂಸಾರವು ಅಹುದಷ್ಟ್ಯೇ?” ಎಂದು ಕ್ಯೇಪಿಡಿದು ಕೇಳಲು, ಕಂಪಿತಹ್ಯದೆಯದಿಂದ—“ಹೋದು” ಎಂದು ನಾನು ಉತ್ತರಕೊಟ್ಟೇನು! ಆಗ ಕರುತಾಧಿನನಾದ ನನ್ನ ಸದ್ಗುರುನಾಥನು ಆನಂದ ದಿಂದ—“ಹೊಗಿರಿ ಮಾಹಾರಾಜ್ಞಾ! ನಿಮ್ಮ ಸಂಸಾರವನ್ನು ಸ್ವಾಸ್ಥ್ಯಾಯ ತಲೆಯಲ್ಲಿ ಹೇತ್ತು ವಾಪಿನನು” ಎಂದು ಹೇಳಿದನು! ಮಾಂಸೀಯರೇ, ಆ ಮಾಹಾ ಮಾನುಸನ ಈ ಮಾತ್ರಿನ ರಹಸ್ಯವನ್ನು ವಾಮರಣೆ ನಾನು ಏನು ತಿಳಿಯುವೇನು? ಮೇಲೆಯೇ? ಇದುತ್ತಿತ್ತೆ ಗುರುಕಾರ್ಯದಲ್ಲಿಯು, ಅಧ್ಯಾತ್ಮ ಪರಿ? ಪಕಾರವಲ್ಲಿಯ ಅಹಂಕಾರವು ತಾರಕವಾದದ್ವೀಂದಿಷ್ಟವಾತ್ರ ಹುಂಬಗುತ್ತಿಗೆ ಯಿಂದ ನಾನು ತಿಳಿದುಕೊಂಡು ಬಿಟ್ಟಿದ್ದೇನೇ! ಸನ್ನಾಸ್ತಾನೇ, ಗುರುಕಾರ್ಯದಲ್ಲಿಯುತ್ತಾರೆ ಮತ್ತೆ ಹೆಚ್ಚಿ ಬರಲಾರದ ಯುರಿವಾಂಜಿವಂತಹ ಅಹಂಕಾರವಾಗಿರಬಂದುದಲ್ಲವೇ?

ಈಗೆ ಆಸಂಪರಿಸದಲ್ಲಿ ಸಮೀಕ್ಷಾಂಧಜಂದಿರಕೆಯ ಸೊಬಗಿನಲ್ಲಿರು, ಚೈದಕ ಪಾಠಕೂಶೀಯ ಸ್ವೇಭವದಲ್ಲಿಯೂ ಒಮ್ಮೆ ಸುಖಪಡುತ್ತಾ, ಒಮ್ಮೆ ಮಂಜಿನಪಡುತ್ತಾ ತನಂದಷ್ಟಾಪಿತಾಗಾಗಿ ಹಂಬಲಿಸಿ ನಾನು ವೃವಹರಿಸುತ್ತಿದ್ದಾಗ, ಶ್ರೀ ಸದ್ಗುರುನಾಥನ ನಿರೂಪಣವಾಗಿ ಎರಡು ವರ್ಣಗಳಾವಷ್ಟು. ಆಗ ಏಂ ಸಹಕರ ರೂಪಾಯಿ ಕೊಟ್ಟಿ ಸಂಗ್ರಹಿಸ್ತು ಮುದ್ರಣದ ಸಾಧನ ಗಳಲ್ಲಿ ಮುಖ್ಯವಾದವನ್ನೂ, ಸದ್ಗುರು ಅಧಿಕಂದಿರಕೆಯ ಮೇಲಿನ ಮನುಕಾರವನ್ನೂ ವಿಷ್ಟು ಶ್ರೀ ಗುರುತಂತ್ರದಿಂದ ನಾನು ಪಾಠರಾಶೆಯೊಂದನ್ನೇ ಆನಂದವನ್ನಿಂದ ಯಾನೆಂಗೆ ಬರಬೇಕಾಯಿತು! ಮರ್ಮಾ ಯುದ್ಧದ ಕಾಲ, ಚೂಪಾಯಿ ಕೊಟ್ಟಿರೆ ಎರಡು ಸೇರು ಕಾಳು, ಕೇಳಿದ ಪದ್ಧತಿಗಳೆಲ್ಲ ಮುತ್ತಿ ನೀರಿ ತುಬ್ಬಿ, ಪಾಠರಾಶೆಯ ಸಲಿವತ್ತು ಒನ್ನ ವಿಷ್ಟಾಧು-ಗಳ ಎರಡು ಹೊತ್ತಿನ ಉಳಿ, ಎಂಟುಬನ ಅಧ್ಯಾಪಕರ ಮಾಸಾರ್ಹದ ಪ್ರತಿ ತೀರ್ಥ

ಸೀರಾಸರಿ ೨೦೦ ರೂಪಾಯಿ ವೆಚ್ಚು, ಸ್ವಿಂಟಿಂಗ್ ಪ್ರೇಸಿನ ನೋಕರರ ಸೂರಾರು ರೂಪಾಯಿ ವಗಾರ, ತನ್ತ್ರಧ್ಯೇ ಎಂಟು ಸಹಸ್ರ ರೂಪಾಯಿ ಕೊಟ್ಟು ಮುದ್ರಣದ ಸಾಧನಗಳನ್ನು ಕೊಳ್ಳುವ ಪ್ರಸಂಗ, ಇವೆಲ್ಲ ತೊಂದರೆಗಳ ತಿಕಾರ್ಯಟದಲ್ಲಿ ನನ್ನ ಇಬ್ಬರು ಹೆಣ್ಣು ಮಕ್ಕಳ ಸಾಲಂಕ್ರಾತ ಕನ್ನಾಡಾನದ ಸುಯೋಂಗ! ಅಂದಬಳಿಕ ಕೇಳುವದೇನು? ಹೊಳೆಯು ನೀರು ಏರಿದಂತೆ ಗಳಿಗನಾಥನ ಸಾಲವು ಭರದಿಂದ ಏರತ್ತೊಡಗಿ, ಹದಿನಾಲ್ಕು ಸಾವಿರ ರೂಪಾಯಿಗಳ ವರಗೆ ಅದು ಏರಿತು! ಅಮೃತೋತ್ತಿಗೆ ಗಳಿಗನಾಥನ ಲೇಖನ ವ್ಯವಸಾಯದಿಂದ ಅರವತ್ತು ಸಹಸ್ರ ರೂಪಾಯಿಗಳ ಸಂಪಾದನವಾಗಿ, ಆ ಸಂಪಾದನದ ಬಹು ದೊಡ್ಡ ಭಾಗವು ಸೈದಿಕ ಪಾಠಶಾಲೆ - ಗೋ ಶಾಲೆಗಳ ಗಾಗಿ ವೆಚ್ಚುವಾಗಿ ಯೋಗಿದ್ದಿತು!

ಈ ದೀಪ್ರೇ ವೆಚ್ಚು ಕ್ಷಾಗಿ ಗಳಿಗನಾಥನು ಅಂತೋಯೆಸಬ್ಬಿದ್ದಿಲ್ಲ; ಅಥವಾ ನೀಗದನ್ನು ಸಾಲವಾದದ್ದು ಕ್ಷಾಗಿ ಆತನು ಎದೆಗುಂದಿದ್ದಿಲ್ಲ; ಆತನ ಪಾಠ ಶಾಲೆ-ಸದ್ಗುರು ಮಾಸಪತ್ರಿಕೆಗಳು ಸಾಗಿವಹಾಗೆ ಹಾವೇರಿಯಲ್ಲಿ ಸಾಗಿದ್ದವು; ಆದರೆ ಗಳಿಗನಾಥನ ಸತ್ಯವೀಕ್ಷೆಗಾಗಿಯೋ ಅನ್ನವಂತೆ, ಸಂಸ್ಕೃತ ಪಾಠ ಶಾಲೆಯು ಈಗ ನಾಲ್ಕು ವರ್ಷ-ಗಳ ಹಿಂದೆ ಆಕಾಶಾತ್ಮಕ ನೀತುಬಿಂಬಿತ್ತು. ಆಗ ಮಾತ್ರ ಗಳಿಗನಾಥನಿಗೆ ಪರಮಾವಧಿ ದುಃಖವಾಯಿತು! ಯಾಕಂದರೆ, ಪಾಠಶಾಲೆಯನ್ನು ತನ್ನ ಗುರುಸೇವೆಯ ಮುಖ್ಯಾಂಗವೇಂದು ಆತನು ತಿಳಿದಿರುವನು. ಹೀಗಿರಲು, ಸದ್ಗುರು ಪ್ರಭಾವದಿಂದ ಆತನು ಕರ್ತವ್ಯಭರಣ್ಯ ನಾಗದೆ, ಅನಿವಾರ್ಯವಾಗಿ ಸದ್ಗುರು ಮಾಸಪತ್ರಿಕೆಯನ್ನು ನಿಲ್ಲಿಸಿ, ತನ್ನಲ್ಲಿ ಸಂಗ್ರಹವಾಗಿದ್ದ ನಾಲ್ಕುತ್ತು ಸಹಸ್ರ ರೂಪಾಯಿಗಳ ಪುಸ್ತಕಗಳನ್ನು ಮಾರಿ ಸಾಲತೀರಿಸಿ ಆಮೇಲೆ ಪಾಠಶಾಲೆ-ಸದ್ಗುರು ಮಾಸಪತ್ರಿಕೆಗನ್ನು ಪುನಃ ಆದಂಭಿಸಬೇಕೆಂದು ನಿಶ್ಚಯಿಸಿ, ತನ್ನ ವಾರ್ಥಕ್ಯದ ಕಡೆಗೆ ನೋಡದೆ. ಸ್ವತಃ ಪುಸ್ತಕಗಳನ್ನು ತಲೆಯಮೇಲೆ ಹೊತ್ತುಕೊಂಡು ಕರ್ನಾಟಿಕದಲ್ಲಿ ಮಾರಲಿಕ್ಕು ಹೊರಬೆನು! ಕೂಡಿ ಕೂಡಿವಾಗ ಆತನು ಮಾರಿದ ಪುಸ್ತಕಗಳ ಮಾರಿಬೆಂದಿಂದ ಧಾರವಾಡ ಜಪ್ಪೆಯ ಹತ್ತೀಂ ತಾಲೂಕುಗಳಲ್ಲಿ ಎಂಟು ಸಹಸ್ರ ರೂಪಾಯಿಗಳ ಸಾಲವು ತೀರಿ, ಸದ್ಗುರು ಉರುಸಾವಿರ ರೂಪಾಯಿಗಳ ಸಾಲವು

ಮಾತ್ರ ಉಳಿದಿರುವದು! ಈ ಅವಸರದಲ್ಲಿ ಗಳಗನಾಥನು ಭಾವಾ ಸೇವೆಯ ಅಂಗಗಳಾನ ಮೂರೂ ಕೆಲಸಗಳನ್ನು ಕ್ರಮವಾಗಿ ಮಾಡಬೇಕಾಯಿತು. ಅವುಗಳಲ್ಲಿ ಪುಸ್ತಕ ಬರೆದದ್ದು ಒಂದನೆಯ ಕೆಲಸವು; ಆ ಬರೆದ ಪುಸ್ತಕ ಗಳನ್ನು ಮುದ್ರಿಸುವದಕ್ಕಾಗಿ ಸ್ಪೃತ್ಯ ಎರಡು ಸ್ತಳಗಳಲ್ಲಿ (ಆಗಡಿ, ಹಾವೇರಿ) ಪ್ರೀಸು ಇಟ್ಟುದ್ದು ಎರಡನೆಯ ಕೆಲಸವು; ಬೇಗನೇ ಸಾಲತೀರಬೇಕೆಂದು ಆ ಮುದ್ರಿಸಿದ ಪುಸ್ತಕಗಳನ್ನು ತಲೀಯಮೇಲೆ ಹೊತ್ತು ಈಗ ಮಾರತೋಡಗಿರುವದು ಮೂರನೆಯ ಕೆಲಸವು! ಈ ಮೂರೂ ಕೆಲಸಗಳನ್ನು ಬೇರೆ ಬೇರೆ ಯವರು, ಅಂದರೆ, ಲೇಖಕರು - ಮುದ್ರಕರು - ವ್ಯಾಪಾರಿಗಳು ಮಾಡುವ ವಾಡಿಕೆಯೇ ನಿಶೇಷವಾಗಿ ಇರಲು, ಅವನ್ನೇಲ್ಲಿ ಅಭಿಮಾನತೋರಿಸುವ ಕೈ ಮುಟ್ಟುಮಾಡಿ ಧಸ್ಯನಾಗುವ ಸುಯೋಗವನ್ನು ಸರ್ವೇಶ್ವರನು ಒದಗಿಸಿ ಕೊಟ್ಟುದ್ದುಕ್ಕಾಗಿ ನನಗೆ ಪರಮಾನಂದವಾಗಿರುವದು; ಯಾಕಂದರೆ ಪಾರಮು ಖ್ಯಾವಾಗಿ ಪುಸ್ತಕ ಮಾರುವಾಗ ನನಗಾದ ಅನುಭವದ ಉಭವನ್ನು ನಾನು ಇಷ್ಟ್ವಂದು ಹೇಳುವ ಹಾಗಿಲ್ಲ!

ಇನ್ನು ಉಳಿದಿರುವ ನನ್ನ ಆರು ಸಾವಿರ ರೂಪಾಯಿಗಳ ಸಾಲವು ತೀರಿ ಪುನಃ ವಾರ್ತಾಲೀಯೂ, ಸದ್ಗುರು ಮಾಸಪತ್ರಿಕೆಯೂ ಪ್ರಕಟವಾಗುವದರಲ್ಲಿ ಆಶ್ಚರ್ಯವಿಲ್ಲ; ಯಾಕಂದರೆ ಉತ್ತರ ಕನಾಂಟ್‌ಕದ ಬೆಳಗಾವಿ, ವಿಜಾಪುರ, ಕಾರವಾರ ಎಂಬ ಮೂರು ಜಿಲ್ಲೆಗಳು ಹಾಗೇ ಉಳಿದಿರುವವು; ಉಲ್ಲಿತ ಕನ್ನಡದ ನಾಲ್ಕುಡಿ ಕ್ರೈಸ್ತಾನ ಮೈಸೂರ ಸಂಸ್ಥಾನವು ಹಾಗೇ ಉಳಿದಿರುವದು; ಅಲ್ಲದೆ ಸ್ವೇಚ್ಛಾಮಾರ್ಪಣತನಿರುವದು, ಬಳಾರಿಯ ಜಿಲ್ಲೆಯಿರುವದು; ಅಂದಬೇಕ ಚಿಂತಿಸುವದೇಕೆ? ಆದರೆ ತಟ್ಟನೆ ಸಾಲ ತೀರಲಿಕ್ಕೆ ಮೈಸೂರ ಸಂಸ್ಥಾನವೇ ತಕ್ಕುದ್ದೆಂದು ನನ್ನ ಮನಸ್ಸಿಗೆ ತೋರಿತು; ಯಾಕಂದರೆ ನನ್ನ ಸದ್ಗುರು ಚಂದ್ರಿಕೆಯ ಚಂದಾದಾರರ ಸಂಖ್ಯೆಯು ಏಳು ಸಾವಿರಕ್ಕೆ ಮುಟ್ಟುದಾಗ, ಒಂದೇ ಮೈಸೂರ ಸಂಸ್ಥಾನದಲ್ಲಿ ಸರಾಸರಿ ಮೂರು ಸಹಸ್ರ ಒಂದು ಚಂದಾದಾರರಿದ್ದರು; ಇತ್ತೀತ್ತ ನಾನು ಸದ್ಗುರು ಎಂಬ ಮಾಸಪತ್ರಿಕೆಯನ್ನು ಹೊರಡಿಸತೋಡಗಲು, ಅದಕ್ಕಾಗಿ ಮೈಸೂರವರ ಬೇಡಿಕೆಯೇ ಹೆಚ್ಚು; ಇಡಿಯ ಕನ್ನಡಿಗರಲ್ಲಿ ಸದಭಿಪಾರಯದ-ಅಭಿನಂದನದಿಂದ

ನನ್ನನ್ನು ಉತ್ತೇಂಜನ ಗೊಳಿಸುವದರಲ್ಲಿ ಮುಂದಾದವರೆಂದರೆ ನಮ್ಮ ಹೈಸೂರಿನವರೇ! ಈ ಮುಂತಾದ ಕಾರಣಗಳಿಂದ ಯಾವಾಗಲೂ ಹೈಸೂರ ವರಲ್ಲಿ ನನ್ನ ವಿಶ್ವಾಸವು ಹೆಚ್ಚು. ವಾಚನಾಭಿರುಚಿಯುಳ್ಳವರೆಂದರೆ ಹೈಸೂರವರೇ ಎಂಬು ನನ್ನ ನಂಬಿಗೆ! ಆದ್ದರಿಂದ ಹೈಸೂರ ಪರಿಚಯವು ನನಗೆ ಪ್ರತ್ಯಕ್ಷವಾಗಿ ಇರದಿದ್ದರೂ, ಅಲ್ಲಿಗೆ ಹೋದರೆಯೇ ನನ್ನ ಸಾಲವು ಆಯಾಸನಿಲ್ಲದೆ ಬೇಗನೆ ಕುಳಿತಲ್ಲಿ ತೀರಬಹುದೆಂದು ತಿಳಿದು, ಸಂಗಡ ಮೂರು ಒನರನ್ನು ಸಹಾಯಕಾಗಿ ಕರೆದುಕೊಂಡು ಕನಾಟಕದ ಕೇಂದ್ರ ವೈನಿಸುವ ಬೆಂಗಳೂರಿಗೆ ಈಗ ನಾಲ್ಕು ತಂಗಳ ಹಿಂದೆ ನಾನು ಪುಸ್ತಕ ಗಳನ್ನು ಹೊತ್ತುಕೊಂಡು ಬಂದುಬಿಟ್ಟೇನು; ಇಲ್ಲಿಗೆ ಬಂದ ಬಳಿಕ ಬೆಂಗಳೂರಿಗೆ ಕಲ್ಯಾಣಪುರಿಯೆಂಬ ಮತ್ತೊಂದು ಹೆಸರು ಇರುತ್ತದೆಂಬು ನನಗೆ ಗೊತ್ತಾಗಲು, ನನ್ನಂತಹ ದಿನಹೋದ ದಣಿದ ಲೇಖಕನ ಕಲ್ಯಾಣ ವನ್ನು ಕಲ್ಯಾಣಪುರಿಯು ನಿಶ್ಚಯವಾಗಿ ಮಾಡುವದೆಂಬ ನಂಬಿಗೆಯು ನನ್ನಲ್ಲಿ ಉಂಟಾಗಿದ್ದರೆ ಆಶ್ಚರ್ಯವಲ್ಲ!



ಇ ಬೆಂಗಳೂರ ಧನೋದಾಯಕವು.

ಬೆಂಗಳೂರು ನಮ್ಮಂತಹ ಹಳ್ಳಿಯಜನರನ್ನು ಒಳಿತಾಗಿ ರಂಜಿಸುವಲ್ಲಿ ಸಂಶಯವಿಲ್ಲ. ಪುಸ್ತಕ ಮಾರಬಂದ ನಾನಂತು ಬೆಂಗಳೂರನ್ನು ಸೋಡಿ ಹಿರಿ ಹಿರಿ ಹಿಗ್ಗಿದೆನು. ಅಲ್ಲಿಯ ಪ್ರಶಸ್ತವಾದ ಬೀದಿಗಳೇನು, ಸುಂದರ ಮನೆಗಳೇನು, ಸ್ವಚ್ಛತೆಯ ಸೊಬಗೇನು, ಜನರ ಚಟುವಟಿಕೆಯೇನು, ತೆರಸಿಲ್ಲದ ವಿವಿಧ ವಾಹನಗಳೇನು? ಇದಕ್ಕನ್ನು ಬೇಕು ನಾಗರಿಕತೆ! ಇಲ್ಲಿಯ ಜನರು ಮೃದುಸುಡಿಯನರು, ನಿನಯಭಾವದವರು, ಗುಣಗ್ರಹಿಗಳು; ನಾನು ಇಂತಹ ಪಂಥದವರೆಂಬು ಸ್ವಷ್ಟವಾಗಿ ತಿಳಿಯಿಂತೆ ಘಾನೀಕ ಬಾಹ್ಯಚಿಕ್ಕೆಗಳನ್ನು ಸ್ವಷ್ಟವಾಗಿ ಧರಿಸುವವರು! ಈ ಪಟ್ಟಣವನ್ನು ಕುರಿತು

ನಾನು ನನ್ನ “ ರಾಣೀ - ಮೃಣಾಲೀನಿ ” ಕಾದಂಬರಿಯ ಪ್ರಸ್ತಾವನೆಯಲ್ಲಿ ವಣಿಕಿರುವಂತೆ ಇನ್ನೊಮೈ ಇಲ್ಲಯೂ ವರ್ಣಿಸಿ ಬಿಡುವೆನು; ಇಂತಹ ಅದರದಲ್ಲಿ ದ್ವಿರುಕ್ತಿಯು ಇವಶ್ಯವಾದದ್ದು. ಕನಾಟಕದಲ್ಲಿ ಇಷ್ಟಾಗುವ ಸಂಸ್ಕಾರ ಪ್ರಚರಣೆಗಳಲ್ಲಿ ಪಟ್ಟಣವನ್ನು ನಾನು ಸೋಧಿದ್ದು ಇದೇ ಮೊದಲು ಎಂದು ಹೇಳಬಹುದು. ಇಲ್ಲಿ ನಲ್ಲಿ ಸೋಧಿದರೂ ಪದವಿಧರರೂ, ಪಂಚತರೂ ಕಣ್ಣಿಗೆ ಬೀಳುವರು; ಇಂಗ್ಲೀಷ್ ಭಾಷೆಯನ್ನು ಸುತರಾಂ ಅರಿಯದ ವರು ಅಪರೂಪವೇಂಬಹಾಗೆ ತೋರುವವರು. ಅಕ್ಕರಸ್ತಳಿದವರು ಇಲ್ಲಿ ಇಲ್ಲಿ ಪೆಂತಲ್ಲೇ ದೇಹಬದುದು. ಇಂಥು ಅಪರೂಪದ ಸುಸಂಸ್ಕಾರ ಸ್ಥಿತಿಗೆ ಇಲ್ಲಿಯ ಘನವಾದ ಸರಕಾರದಿಂದ ಒಡಗಿಸಿಕೊಡಲಾಗಿರುವ ಪಿಡಾರ್ಜಿಭಾರ್ಯೆನ್‌ದ ಸಾಧನಗಳ ಪೈಪ್ಲ್ಯಾವೇ ಕಾರಣವಾಗಿರುವದೆಂದು ನನಗೆ ತೋರುತ್ತದೆ. ಎಂತಹ ವಿದ್ಯಾಪೀಠವು, ಎಂತರೆ ಕಾಲೀಂಜಗಳು, ಎಷ್ಟು ಚೈಕ್ಲಾರ್ನ್‌ಲುಗಳು! ಮೊಡಲ ಸ್ಕೂಲು, ಪಾರಿಯಮರಿ ಸ್ಕೂಲುಗಳಿಗಂತು ಅಳತೆಯಿಲ್ಲ!! ಇಂತಹ ಸುತ್ತಿ ಕ್ಷೇತ್ರದಿಂದ ಸುಶೀಲಿತರಾಗಿ ಉಚ್ಚಾರದವರಿಯನ್ನು ಹೊಂದಿದ ಈ ಪಟ್ಟಣದ ಮಹಾ ಒಸದಲ್ಲಿ ನಿರಹಂಕಾರ, ಸೊಬನ್ಯಾ, ಸಿನಯ, ಗುಣಗಾರ್ಹಕತೆ ಮುಂತಾದ ಸದ್ಗುರುಗಳು ತೋರುತ್ತಿದ್ದರೆ ಆಶ್ಚರ್ಯವೇನು? ವಾಚನಾಭಿ ಸಚಿಯು ಈ ಮೃಸೂರ ಪಾರಂತದಲ್ಲಿಯಷ್ಟು ಕನಾಟಕದ ಇನ್ನಾವ ಬೇರೆ ಭಾಗದಲ್ಲಿಯೂ ಇಲ್ಲವೆಂಬದನ್ನು ನನ್ನ ಮೂವತ್ತುವರ್ಷದ ಲೇಖನವ್ಯವಹಾರದ ಸಾಯದ ಆಸುಭವದಿಂದ ನಾನು ಹೇಳಬಲ್ಲು ನು.

ಈ ಪಟ್ಟಣದ ಪ್ರಜಾರಂಜನದ, ಹಾಗು ಪ್ರಜಾಸಂಖದ ಸಾಧನಗಳನ್ನು ಸೋಧಿದರೆ, ಈ ಸಂಸ್ಕಾರದ ಘನವಂತ ಪ್ರಭುವಿನ ಪ್ರಜಾ ವಾತ್ಸಲ್ಯವೂ, ಪ್ರಜಾಹಿತ - ತತ್ವರ್ತೀಯೂ ಚನ್ನಾಗಿ ವ್ಯಕ್ತವಾಗುವವು. ಪ್ರಜಿಗಳ ಕ್ಷೇಮಕಾರಿಗಳ ಏರ್ಪಡಿರುವ ಹಲವು ರಾಜಕೀಯ ಶಾತೀಗಳಲ್ಲಿ, ಸರ್ವಕ್ಷೇಮನೂಲವಾದ ದೇವಸ್ಥಾನಾದಿಗಳ ವ್ಯವಸ್ಥೆಯನ್ನು ಸೋಧಿಕೊಳ್ಳುವ ಪದಕ್ಷಾಗಿ ಇಟ್ಟಿರುವ ಧಾರ್ಮಿಕ ಶಾತೀಯನ್ನೂ, ದೇವಸ್ಥಾನಾದಿ ಧಾರ್ಮಿಕ ಸ್ಥಳಗಳ ವಿಷಯದ ಇಲ್ಲಿಯ ಸುವ್ಯವಸ್ಥೆಯನ್ನೂ ಸೋಧಿದರೆ, ಆಸ್ತಿಕರಾದ

ಸಿಬವಾಗಿ ಧರ್ಮರಕ್ಷಕನೇಂದು ಕೊಡಾಡುವಲ್ಲಿ ಸಂಶಯವಿಲ್ಲ ! ಅದರಂತೆ ರಾಜಕೀಯ ವ್ಯವಹಾರದಲ್ಲಿ ಪ್ರಜಿಗಳನ್ನು ಪ್ರತಿನಿಧಿ ಸಭೆಯ ದ್ವಾರದಿಂದ ಮೇಳಿ ಮೆಲ್ಲಿನೆ ಸೇರಿಸಿಕೊಳ್ಳುತ್ತಿರುವದನ್ನು ನೋಡಿದ ಯಾವ ಪಾರ್ಗತಿಕ ಮನುಷ್ಯನೂ ಸಂತೋಷಪಡದೆ ಇರಲಾರನು ! ಈ ಪಟ್ಟಣದಲ್ಲಿಯ ನಾಗ ರಿಕರ ಸುಂದರವಾದ ಮನೆಗಳು, ಹೌರಸಭೆಯವರ ಜಾಗರೂಕತೆಯ ಸುವ್ಯಾಸನೆಗೆ, ಸ್ಪಜ್ಛಿ ಸನಿನಿ೯೯ನ ವಿಷುಲತೆ, ನಮ್ಮತಹ ಪರಸ್ಪರಿಗೆ ಕೃಷ್ಣ ಪಕ್ಷವನ್ನೇ ಮರ್ಚಿಸಿದುವ ವಿದ್ಯಾಜ್ಯೋತಿಗಳ ಸ್ಪಜ್ಛಿ ಪ್ರಕಾಶ, ನವನಾಗ ರಿಕತೆಗಳ ದರ್ಶಕಗಳಾದ ವಿವಿಧ ಸಂಘ - ಕಾರಣಾನೆ - ದ್ರವ್ಯನಿಧಿಗಳು, ಶತ್ಯಂತ ಸುಖಾಭಿಲಾಷಿಗಳಿಗೂ ಬೇಕಾದಲ್ಲಿ ಬೇಕಾದಾಗ ದೊರೆಯುವ ಹೂ - ಹಣ್ಣು - ಕಾಯಿ - ಪಲ್ಲಿ ವೊದಲಾದ ಸಂಸಾರೋಪಯುಕ್ತ ಸಮೀಕ್ಷಿನ ವಸ್ತುಗಳು ಇವೇ ವೊದಲಾದ ಸುಖ ಸಾಧನಗಳ ಸಂಪತ್ತನ್ನು ಸೋಡಿದರೆ, ಯಾರಿಗಾದರೂ “ನಾಲ್ಕುದಿನ ಬೆಂಗಳೂರಲ್ಲಿ ಇದ್ದ ಹೇಳಿಗಬೇಕೆ”ನ್ನು ವಹಾಗೆ ಆಗುವಲ್ಲಿ ಸಂಶಯವಿಲ್ಲ ; ಅದರಂತೆ ನನಗಾದರೂ ಇಟ್ಟಿಯು ಉತ್ಪನ್ನವಾದದ್ದರಿಂದ ಈಗ ಏದು ತಿಂಗಳೆಂದ ಇಲ್ಲಿ ಇದ್ದ ಬಿಟ್ಟಿರುವೆನು.

ಇಂತಹ ಸೊಬಗಿನ ಬೆಂಗಳೂರಿಗೆ ಬಂದು ನನ್ನ ಪುಸ್ತಕದ ವ್ಯಾಪಾರವನ್ನು ಆರಂಭಿಸಿದೆನು ; ಆದರೆ ನಾನು ಬೆಂಗಳೂರಿಗೆ ಬಂದ ಎಂಟು ಹತ್ತು ದಿನದ ಆನುಭವದಂತೆ ಮುಂದೆಯೂ ನನಗೆ ಆನುಭವ ಬಂದಿದ್ದರೆ, ಯಾವಾಗೋ ನಾನು ಬಂದ ಹಾದಿಗೆ ಸುಂಕವಿಲ್ಲೆಂದು ಪುಸ್ತಕ ಹೊತ್ತುಕೊಂಡು ತಿರುಗಿ ಉರಿಗೆ ಹೋಗಿಬಿಡುತ್ತಿದ್ದೇನು. ನಾನೂ, ನನ್ನ ಮೂವರು ಸಹಾಯಕರೂ, ಸ್ಥಳಕರೂ ಕೂಡಿ ಪುಸ್ತಕನಾರಲು ಬೇಕಾದವ್ಯೂ ಪ್ರಯತ್ನಮಾಡಿದೆವು ; ಆದರೆ ನಿರಾಶೆಯ ಹೊರತು ಫಲ ನೇನು ಆಗಲಿಲ್ಲ ! ಆಗ ನಮ್ಮ ಸಹಾಯಕರು - “ಇಲ್ಲಿ ಕನ್ನಡ ಪುಸ್ತಕಗಳ ಮೇಲೆ ಅವ್ಯೂ ಆದರವಿಲ್ಲ ! ನಮ್ಮ ಕಡೆಗೆ ನಿಮಗೆ ದಿನಾಲು ಇಪ್ಪತ್ತು ರೂಪಾಯಿ ಉತ್ಪನ್ನವಾಗುವ ಅನುಭವವಿದೆ; ಅಂದಬಳಿಕ ಸುಮೃನೆ ಪಟ್ಟಣ ನಾಸದ ನಾಲ್ಕು ಒನ್ನರ ವೆಚ್ಚದತ್ತಾಂದರೆಗೆ ಒಳಗಾಗಿ ಯಾಕೆ ಇಲ್ಲಿಇರಬೇಕು?

ಬೆಂಗಳೂರು ನೋಂಡಿದಹಾಗಾಯಿತು, ಒಂದಹಾಗೆ ಪುಸ್ತಕ ಹೊತ್ತು ಕೊಂಡು ತಿರುಗಿ ಹೋಗಿಬಿಡುವದು ನಮಗೆ ನೆಟ್ಟಿಗೆ ಕಾಣುತ್ತದೆ. ಗಾಡಿಯ ವೆಚ್ಚಿದ ಮಟ್ಟಿಗೆ ಯಾರಿಗಾದರೂ ಬುಕ್ಕು ಸೇಲರಿಗೆ ಪುಸ್ತಕ ಕೊಟ್ಟಿ
ಹೋಗಿಬಿಡೋಣ ” ಎಂದು ಹೇಳಿದರು. ಕೂಡಲೇನಾನೂ ಅವರ ಮಾತಿಗೆ ಒಪ್ಪಿಕೊಂಡೆನು ; ಆದರೆ ನನ್ನ ಮನಸ್ಸಿಗೆ ವಾತ್ರ ಸಮಾಧಾನವಾಗಲಿಲ್ಲ! “ ಬೆಂಗಳೂರಂತಹ ಅಳ್ಳಿ ಕನ್ನಡದ ಪಟ್ಟಣಕ್ಕೆ ಒಂದು ಏನೂ ಲಾಭ ಪಡೆಯದೆ ತಿರುಗಿ ಉರಿಗೆ ಹೋದರೆ ಜನರ ಮುಂದೆ ಏನು ಹೇಳಬೇಕು? ಬೆಂಗಳೂರ ಗೌರವವಾದರೂ ಏನು ಉಳಿದ ಹಾಗಾಗುವದು? ಶ್ರೀ ಸದ್ಗುರು ನಾಥನು ನನ್ನ ಬೆನ್ನು ಬಿಟ್ಟನೇ? ಸದ್ಗುರು ಪ್ರಭಾವವು ಆಡಗಿತೇ? ಈ ಮೊದಲೇ ಎಂಟು ಸಹಸ್ರ ರೂಪಾಯಿಗಳ ಸಾಲವನ್ನು ನಾನೇ ತೀರಿಸಿ ದೆನ್ನೇ? ಎಂದು ಯೋಚಿಸುತ್ತಿರುವಾಗ, ಶ್ರೀ ಗುರು ಪ್ರಭಾವದಿಂದ ನಾನು ನಮ್ಮವರಮುಂದೆ - “ನಾನು ಬೆಂಗಳೂರಲ್ಲಿ ಒಂದು ಸಹಸ್ರ ರೂಪಾಯಿಗಳನ್ನು ದರೂ ಸಂಪಾದಿಸದೆ ಉರಿಗೆ ಬರಲಿಕ್ಕಿಲ್ಲ; ಬೇಕಾದರೆ ನೀವು ಉರಿಗೆ ಹೋಗಬಹುದು” ಎಂದು ಹೇಳಿದೆನು ! ಅಂದೇ ಬೆಂಗಳೂರಲ್ಲಿ ಅಂ ರೂಪಾಯಿಗಳ ಪುಸ್ತಕ ವಾರಿದವು! ಅಂದಿನಿಂದ, ಅಂದರೆ ತಾರಿಖು ಗಾ-ಗ್ರಾ-ಅಂ ನೇ ಇಸೆಸೆಯಿಂದ ತಾರಿಖು ಅಂ-ಗ-ಅರ ನೇ ಇಸೆಸಿಯ ವರಗೆ ಮೂರುವರೆ ತಿಂಗಳಲ್ಲಿ ಬೆಂಗಳೂರು ಹಾಗು ಬೆಂಗಳೂರ ಚಿಲ್ಲೆಯಲ್ಲಿ ಕೂಡಿ ಸರಾಸರಿ ಎರಡು ಸಾವಿರ ರೂಪಾಯಿಯ ಉತ್ಪತ್ತಿಯು ನನಗೆ ಆಯಿತು! ಒಂದು ಬೆಂಗಳೂರಲ್ಲಿ ಸಾವಿರದ ಏನೂರು ರೂಪಾಯಿಗಳ ಪುಸ್ತಕಗಳು ವಾರಿದವು! ಶ್ರೀ ಸದ್ಗುರುನಾಥನು ಸತ್ಯಪ್ರತಿಜ್ಞಾನಲ್ಲಿವೆ? ಆತನ ಪ್ರಭಾವವು ಇಗಾಧ ವಾದದ್ವಿಳಿವೆ? ಬೆಂಗಳೂರವರ ಈ ಬೈದಾಯ್ಕಾಗು ನಾನು ಎಷ್ಟು ಕೃತಜ್ಞನಾಗಿರಬಹುದು !

ಆದರೆ ಕೇವಲ ಒಂದುವರೆ ಸಾವಿರ ರೂಪಾಯಿಗಳ ಪುಸ್ತಕಗಳನ್ನು ಕೊಂಡದ್ವಾರಾಗಿ ನಮ್ಮ ಗೌರವದ ಬೆಂಗಳೂರಿಗೆ ನಾನು ಬೈದಾಯ್ಕಾದ ಆರ್ಥಾತ್ ನಮಾಜಿದ್ದರೆ, ನನ್ನ ಗಾನಿಲತನವು ಒಡೆದುಕಾಣದೆ ಹೋಗುತ್ತಿದ್ದಿಲ್ಲ; ಯಾಕಂದರೆ, ಬೆಂಗಳೂರ ಪಟ್ಟಣದ ನಿಸ್ತಾರವನ್ನೂ, ಅಲ್ಲಿಯ ಲಕ್ಷ್ಯ

ತರದ ಒನವಸತಿಯನ್ನೂ, ಅಲ್ಲಿ ಕಂಡುಬಂದ ಕನ್ನಡ ಭಾಷೆಯ ನಿಷಯದ ಗೌರವನನ್ನೂ, ಅಲ್ಲಿಯ ವಿದ್ಯಾಪ್ರಸಾರದ ನೇಗವನ್ನೂ, ಒನರ ನಿದ್ವಾ ಪಕ್ಷಪಾತಿತಪ್ಪವನ್ನೂ, ನಿದ್ವಾಂಸರ ವಿಪುಲತೆಯನ್ನೂ, ಗ್ರಂಥಕಾರರಿಗೆ ದೊರೆಯಬಹುದಾಗಿರುವ ಉತ್ತೇಜನದ ಸಾಧನಗಳನ್ನೂ ಮನಸ್ಸಿನಲ್ಲಿ ತಂದರೆ, ಒಂದು ಬೆಂಗಳೂರ ಬೈದಾಯದಲ್ಲಿ ನನ್ನ ಆರು ಸಹಸ್ರ ರೂಪಾ ಯಿಗಳ ಸಾಲವು ಸಹಜವಾಗಿ ತೀರತಕ್ಕದ್ದು; ಆದರೆ ಬೆಂಗಳೂರನ್ನಲ್ಲಿ ವ್ಯಾಪಿಸುವಷ್ಟು ಶಕ್ತಿಯು ನನ್ನಲ್ಲಿ ಇಲ್ಲದಿದ್ದರೆ, ಅದಕ್ಕೆ ಬೆಂಗಳೂರು ಎನು ಮಾಡಬೇಕು? ಆದರೆ ಬೆಂಗಳೂರಿಗೆ ನಾನು ಬೈದಾಯದ ಆದ್ಯಾತ್ಮ ಮಾಡಿದ್ದರ ಮುಖ್ಯ ಕಾರಣವೇ ಬೇರೆ ಯಿರುವದು. ಅನ್ಯರ ಹಣದ ಕೊರ ತೆಯನ್ನು ಯಾವದೊಂದರ ಪ್ರತಿಷ್ಠಿತ ರೂಪದಿಂದ ಪೂರೆಯಿಸಿ ಕೊಡುವ ಧನಾಂಡಾಯಕ್ಕಿಂತ, ಅನ್ಯರ ಗುಣದ ಕೊರತೆಯನ್ನು ಸಿಸ್ಟ್ರಹ ವೃತ್ತಿಯ ತಮ್ಮ ಸದ್ಗುಣಗಳ ಪ್ರದರ್ಶನದಿಂದ ಪೂರೆಯಿಸಿಕೊಡುವ ಗುಣಾಂಡಾಯವು ಅತ್ಯಂತ ಶ್ರೇಷ್ಠವಾದದ್ದೀಂದು ನಾನು ಬರೆಯುವ ಕಾರಣವಿಲ್ಲ. ಇಂತಹ ಗುಣಾಂಡಾಯವು ನನಗೆ ಬೆಂಗಳೂರಲ್ಲಿ ವಿಪುಲವಾಗಿ ಕಂಡುಬಂದದ್ದರಿಂದ, ನಾನು ಆದನ್ನು ಬೈದಾಯದಪಟ್ಟಣವೆಂದು ಕರೆದಿದ್ದೇನೆ. ಇನ್ನೂ ಇದರಧನೋದಾಯವನ್ನು ನಾನು ಅಗೌರವಿಸುತ್ತು ಟುವೆಸೆಂದು ಮಾತ್ರ ಯಾರೂತ್ತಳಿಯಾಗಬಾರದು. ನನ್ನಂತಹ ಧನಾಕಾಂಕ್ಷೆಗಳಿಗಂತು ಧನದ ಬೈದಾಯವು ಅತ್ಯವಶ್ಯವಾದದ್ದು. ಅಂತಹ ಧನೋದಾಯವು ಇನ್ನವರುಕನಾರ್ಟಿಕೆದಲ್ಲಿರುವರೆಂಬ ನಂಬಿಗೆಯಿಂದಲೇ ನಾನು ಪುಸ್ತಕ ಹೊತ್ತು ಕೊಂಡು ಕನಾರ್ಟಿಕೆದಲ್ಲಿತ್ತಿರುತ್ತಲ್ಲಿದ್ದೇನೆ; ಆದರೆ ಅಚ್ಚ ಕುಸುಬಿಯ ಎಣ್ಣೆಯಲ್ಲಿ, ಹಾಗು ಅಚ್ಚ ಆಕಳಿತ್ತುಪ್ಪದಲ್ಲಿ ಇರುವಂತಹ ಗುಣ-ತಾರತಮ್ಯವು ಆವೇರಿಡುಬಗೆಯ ಬೈದಾಯಗಳಲ್ಲಿ ಇರುವ ದೆಂದುಹೇಳುವದು ನನ್ನ ತಾತ್ಪರ್ಯವಾಗಿರುವದು! ಇನ್ನು ಗುಣಾಂಡಾಯವು ಬೆಂಗಳೂರಲ್ಲಿ ಏನುಕಂಡುಬಂದಿತೆಂಬದನ್ನು ಹೇಳುವೆನು. ಹೇಗಾದೂ ನಾನು ನನ್ನ ಯೋಂಗ್ಯತೆಯಂತೆ ಬಹುದಿವಸಗಳಿಂದ ಲೇಖಗಳನ್ನು ಬರೆಯುತ್ತೆ ಬಂದ ವನಪ್ಪೆ? ಆದರೆ “ನನಗೆ ಸಾಲವು ಬಹಳವಾಯಿತಲ್ಲ” ಎಂಬ ಬೆಂತೆಯಿಂದ ಲೇಖಕನುಹೋಗಿ ಪುಸ್ತಕಮಾರುವವನು ಆದದ್ದರಲ್ಲಿ, ನನ್ನ ಗುಣದ ಕೊರತೆ

ಯಲ್ಲದೆ ಮತ್ತೀನು ಕಂಡುಬರುವದು? ಇದೊಂದು ಲೋಕಸೇವೆಯೆಂದು ತಿಳಿದು ಸರ್ವವೂ ಈಶ್ವರಾಧಿನವೆಂಬ ಭಾವದಿಂದ ನಿಸ್ಪೃಹನಾಗಿ ಲೇಖನ ಕಾರ್ಯವನ್ನು ಸಾಗಿಸುವವರು ಶ್ರೀಹೃತಿ ಲೇಖಕರು! ಅವರನ್ನು ಈಶ್ವರನ ಪ್ರತಿ ನಿಧಿಗಳಿಂತಲೂ ಕರೆಯಬಹುದು; ಆದರೆ ಅಂತಹ ಯೋಗ್ಯತೆಯಂತು ಇರಲಿ, ಹೊಸ ಪುಸ್ತಕ ಬರೆದರೆ ಸದ್ಗುರುವು ಹೊಸ ದುಡ್ಡು ಕೊಡುವನೆಂದು ತಿಳಿಯದೆ, “ಸಾಲವಾಯಿತಲ್ಲ” ಎಂಬ ಚಿಂತೆಯಿಂದ ಬರೆಯುವದನ್ನೇ ಬಿಟ್ಟು ಕೊಟ್ಟು, ಸದ್ಗುರು ಪ್ರಭಾವವನ್ನು; ಮರೆತುಬಿಟ್ಟು ಪುಸ್ತಕವಾರ ತೋಡಿದ್ದು, ಗಳಗನಾಥನಲ್ಲಿಯ ಉದಾತ್ಮಗುಣದ ಕೊರತೆಯೇನೇಸರಿ. ಚಿಂತೆಯಲ್ಲಿದ್ದವರ ಸದ್ಗುರಗಳು ಮರೆಯಾಗುವದು ಸ್ವಭಾವಿಕವಷ್ಟು? ಇನ್ನು ಗಳಗನಾಥನು ತನ್ನ ಜೀವನ ಸರ್ವಸ್ವವನ್ನೇ ಗುರುಪ್ರಭಾವ ರೂಪವಾಗಿ ವಾಗಾಡಂಬರದಿಂದ ಜೀಪಚಾರಿಕವಾಗಿಯಾದರೂ ಭಾವಿಸುತ್ತಿರುವಾಗ, ಆತನ ಆ ಪ್ರಧಾನ ಕರ್ತವ್ಯದ ಭ್ರಷ್ಟತೆಯಲ್ಲಿ ಕೂಡ ಶ್ರೀ ಸದ್ಗುರುಪ್ರಭಾವದಿಂದ ಪಂಡಿತಮೈತ್ರಿ, ಮಹಾಪುರುಷರ ಸಹವಾಸ, ವಿನಿಧ ವಿಷಯಗಳ ಜ್ಞಾನ ಮುಂತಾದ ಲಾಭಗಳು ಈದ್ದು ಸ್ವತಂತ್ರವಾದದ್ದು! ಆದರೂ ಬೆಂಗಳೂರ ಪಂಡಿತ ಜನರ ದಶನವಾತ್ರದ ಮೈತ್ರಿಯು ನನ್ನನ್ನು ಮತ್ತೀ ಲೇಖಕನಾಗಿನಾಡಿದ ನೇವದಿಂದ ನನ್ನ ಗುಣಾಶವನ್ನು ಜಾಗ್ರತ್ತಗೊಳಿಸಿದ ಉಪಕೃತಿಯನ್ನು ನಾನು ಎಂದೂ ಮರೆಯಲಾರೆನು!

ನಾನು ಬೆಂಗಳೂರಲ್ಲಿ ಪುಸ್ತಕ ವಾರಿದ್ದೀಂದರೆ, ಎರಡೇದಿನವೇ! ಉಳಿದ ದಿವಸಗಳಲ್ಲಿಲ್ಲ ನಾನು ಪುಸ್ತಕಗಳನ್ನು ಬರೆದಿರುವೆನು. ದುಡ್ಡಿನ ಭಕ್ತನು ನಾನು ಒತ್ತಾಯದಿಂದಾದರೂ ಕಾದಂಬರಿ ಬರೆಯುವದೇ ಬಹಳವಾದದ್ದು ರಿಂದ, ಈಗ ಸರಾಸರಿ ನಾಲ್ಕು ತಿಂಗಳಲ್ಲಿ ಕಾರ್ತಿಕ ಅಷ್ಟಪತ್ರದ ಇಂಟಿ ಪುಟ್ಟ ಗಳ ಕಾದಂಬರಿಗಳನ್ನು ಬರೆದಿರುವೆನು. ಅವುಗಳಲ್ಲಿ ಇಂಟಿ ಪುಟ್ಟಗಳನ್ನೊಳಗೊಂಡಿರುವ “ರಾಣೀ-ಮೃಣಾಲಿನಿ” ಎಂಬ ಷಾಸ್ತ್ರಿಕಾಸಿಕ ಕಾದಂಬರಿಯೂ, ಇಂಟಿ ಪುಟ್ಟಗಳ “ಮಹಾ ರಾಣಾ-ರಾಜಸಿಂಹ” ಎಂಬ ಷಾಸ್ತ್ರಿಕಾಸಿಕ ಕಾದಂಬರಿಯೂ ವಿಶ್ವಕನಾಶಟಕದ ಶ್ರೀ ಲಕ್ಷ್ಮೀ ಸರಸಿಂಹ ಪ್ರೇಸ್ಪಿನಲ್ಲಿ ಸಿರಂಟಾಗಿದ್ದು, ಅವಗಳ ಎರಡೆರಡು ಸಾವಿರ ಪುತ್ತಿಗಳು ಮಾರಾಟಕ್ಕೆ ಸಿದ್ದವಾಗಿ

రువన్న.— ఇన్నోందు ఇంట పుట్టద “ ధాన్యికతేజ ” అథవా “ పర కృతద్శ్వతా ” ఎంబ ఐతిహాసిక కాదంబరియు బరేదు సిద్ధవాగిద్దు, కణద అననుకొలతేయ మూలక ముద్రిసదే హాగే ఉళిదిరువదు ! కీఁగే సంపూర్ణ పుస్తకచు బరేదు భాషిసదే ఉళిదమ్మ, నాను మాన పత్రికేయ ఉపాధిగే ఒళగాదాగినింద ఇందినవరేగే ఇదే మోదలు ఎందు హేళబముదు. ఈ కాదంబరియ విషయవల్లదే ప్రబంధ రూపద గల్ల పుట్టద విషయవన్ను బరేదిరువేను. ఆదరల్లి ఈ “ సద్గురు ప్రభావను ” ఒండాగిద్దు, ఇన్నేరఁడు సణ్ణ భాషణగళి రువన్న. అను—“ గీతేయ శ్రవణాధికార ” “ శ్రీ వివేకానందరు వ్యేదికరిగే యారు ? ” ఎంబన్న. ఒట్టగే, ప్రబంధద పుట్టగళిల్ల సిరం టాగిరువనవేందు హేళబముదు. కీఁగే నాను బెంగళూర పుణ్యదింద శ్రీ నాల్కుడి కృష్ణ - రాజుణ్ణయ పుణ్యభూమియల్లి ఒట్టగే లభి పుట్టద విషయవన్ను నాల్కు తింగళల్లి బరేద హాగారువదు. ఇన్న గళల్లి “ రాణీ - మృణాలిని ” ఎంబ ప్రథమ పుస్తకవన్ను శ్రీమ ద్వ్యవరాజ కంటింరవ నరసదాజరవర ఆభ్యుదయక్షూగియు, “ మహా రాణా - రాజసింహ ” ఎంబ ద్వితీయ పుస్తకవన్ను శ్రీ రాజకుమార జయశ్చామారాజరవర ఆభ్యుదయక్షూగియు నన్న కులస్వామియాద శ్రీ లక్ష్మీ వేంకటేశన చరణగళిగే ఆపిసిదాగ, ఆ భగవంతన చరణ కెమలగళు మల్లికా - జంపకగళింబ ఎరడు పుస్తకాలవ కుసుమగళింద ఆలంకృతగళాదన్న. ఇన్నుమేలే ఈ “ సద్గురు ప్రభావ ” రూపవాద తృతీయ పుస్తకవన్ను శ్రీమన్నాల్కుడి కృష్ణ భూవరం ఆభ్యుదయక్షూగి శ్రీ లక్ష్మీ వేంకటేశన చరణగళిగే ఆపిసిదాగ, ఆతన చరణకెమలగళు తులసి పత్రదింద సుశోభితవాగ జీఁకాగిరువదు.! కీఁగే బెంగళూర దశఫలమాత్రద పండిత మైశ్రియ యోఁగదింద బెంగళూరల్లి ప్రకటివాగువ పుస్తకగళన్నేల్ల ఇన్న ముండే మైసూర సంస్కృతద ప్రభుగళాద శ్రీమన్నాల్కుడి కృష్ణ దేశర్

ಗಳವರ ಅಭ್ಯಂದಯಕ್ಕಾಗಿ ಶ್ರೀ ಲಕ್ಷ್ಮೀಪತಿಯ ಚರಣ ಕಮಲಗಳಿಗೆ ವಿನಿಧ ಪುಷ್ಟಿ ರೂಪಗಳಾಗಿ ಅರ್ಪಿಸಬೇಕೆಂದು ನಾಡಿದ್ದೇನೆ. ನನ್ನ ಆ ಮನೋ ದಯವನ್ನು ಪೂರ್ಣಮಾಡಲು ಶ್ರೀ ಸದ್ಗುರು-ಪ್ರಭಾವವು ಸಮರ್ಥವಾಗಿರುವದು !



ಉ ಬೆಂಗಳೂರ ಗುಣಾದಾರ್ಯವು.

ಹೀಗೆ ಪುಸ್ತಕ ಮಾರುವದಕ್ಕಾಗಿ ಬಂದ ನನ್ನನ್ನು ಪುಸ್ತಕ ಬರೆಯ ಹಚ್ಚಿದ್ದ ಬೆಂಗಳೂರ ಕನ್ನಡ ಭಾಷಾಭಿಮಾನಿಗಳಾದ ವಿದ್ವಾಂ ಸರ ದರ್ಶನಮಾತ್ರದ ಕ್ಷಣಿಕ ಮೈತ್ರಿಯೇ ಸರಿ! ಬೆಂಗಳೂರಿಗೆ ಬಂದ ಕೂಡಲೇ ನಾನು ದರ್ಶನಮಾಡಿಕೊಂಡ ಕೆಲವು ವಿದ್ವಾಂಸರ ದರ್ಶನಮಾತ್ರ ದಿಂದ ನನ್ನ ವೃತ್ತಿಯ ಪರಿವರ್ತನವಾಗಿಯೇಯಿತು; ಇಂತಹ ಸುಭನ್ರಾದಾದ ಯೋಗ್ಯತಾ ಸಂಪನ್ನು ಮಹನೀಯರ ಮುಂದೆ ಏನಾದರೂ ಬರೆಯ ದಿದ್ದರೆ ದೊಡ್ಡ ಹಾನಿಯೆಂಬ ಭಾವನೆಯು ತಟ್ಟುನೇ ನನ್ನಲ್ಲಿ ಉಂಟಾಯಿತು; ಯಾಕಂದರೆ ದೊಡ್ಡವರ ಸನ್ನಿಧಿ - ಸಂಸ್ಕೃತಣಗಳ ಹೊರತು ಲೇಖಕನಿಗೆ ಸತಾಸ್ಮಾತ್ಮಿಕಗಳು ಆಗುವದಿಲ್ಲವೆಂಬ ಅನುಭವವನ್ನು ನಾನು ಪಡೆದವನಾಗಿ ರುತ್ತೇನೆ; ಇದಲ್ಲದೆ ದೊಡ್ಡವರ ಪರಿತುಷ್ಟಿಗೆ ಪಾತ್ರವಲ್ಲದ ಲೇಖಗಳನ್ನು ಲೇಖಗಳಿಂದಾದರೂ ಯಾಕೆ ಕರೆಯಬೇಕು? ಅಂತಹ ನಿರ್ದಿಷ್ಟ ಲೇಖಗಳನ್ನು ಒಂದುವದು ವೃಥಾಯಾಸವಲ್ಲವೇ? ಎಂಬ ಎಚ್ಚರಿಕೆಯಾ ನನ್ನಲ್ಲಿ ಉಂಟಾಯಿತು. ಹೀಗೆ ನನ್ನ ವೃತ್ತಿಪರಿವರ್ತನವನ್ನು ಮಾಡಿ ಮೈತುಂಬ ಎಚ್ಚರವನ್ನು ಹುಟ್ಟಿಸಿ, ನನ್ನನ್ನು ಬರೆಯತ್ತೊಡಗಿಸಿದ ವಿದ್ವಾಂ ಸರು ಯಾರು ಯಾರೆಂಬದನ್ನು ಇಲ್ಲಿ ಸ್ವಲ್ಪದರಲ್ಲಿ ಹೇಳುವೆನು.

ಇ ಮಾ|| ರಾ|| ರಾ|| ಹೊಸಕೆರೆ ಚಿದಂಬರಯ್ಯನವರು—ನಾನು ಬೆಂಗಳೂರಿಗೆ ಬಂದಕೂಡಲೆ ದರ್ಶನಮಾಡಿಕೊಂಡಿದ್ದೀಂದರೆ ಇವರದು; ಯಾಕಂದರೆ ಇವರು ಸನ್ನ ಪೂರ್ವ ಪರಿಚಿತರು, ಸ್ವಜ್ಞನರು, ಸ್ವಧರ್ಮನಿರತರು, ಸತ್ಯಮಾಗಮದಿಂದ ಶಾರ್ಯಂತ ಸಾಂಪ್ರದಾರ್ಯವರು! ನಾನಿದ್ದ ಮನೆಗೆ ಇವರ

ಮನೆಯು ತೀರ ಸಮೀಪ. ಇವರು ಹಲವು ಗೌರವದ ಲೀಖಗಳನ್ನು ಬರೆದವರು, ಮಾಸಪತ್ರಿಕೆಗಳನ್ನು ನಡೆಸಿದವರು. ಇಂಥಹವರ ಪ್ರಧನು ದಶನವೆಂದರೆ, ನಿಷ್ಪತ್ತಿಹಾರಕ ಮಂಗಲವೂತ್ತಿರು ದಶನವಾದಂತಲ್ಲಿನೇ? ಇವರು ಬೆಂಗಳೂರಲ್ಲಿ ದಶನವನಾಡಿಕೊಳ್ಳಬಹುದಾದ ವಿದ್ಯಾಂಸರ ಹೆಸರು ಗಳನ್ನೂ, ಕನ್ನಡದಮೇಲಿನ ಪ್ರಕೃತದ ಬೆಂಗಳೂರು ಜನರ ಆದರದ ಸ್ವರೂಪವನ್ನೂ ನನಗೆ ತಿಳಿಸಿದರು.

೨ ಮ|| ರಾ|| ರಾ|| ಟಿ. ಎಸ್. ವೆಂಕಟ್ಟಯ್ಯನವರು, ಎಂ. ಎ., ವೈಸೂರ ಮಹಾರಾಜಾ ಕಾಲೇಜಿನ ಕನ್ನಡ ಅಧ್ಯಾಪಕರು— ಇವರಾದರೂ ನನ್ನ ಪೂರ್ವ ಪರಿಚಿತ ಸನ್ನಾನ್ಯ ವಿಶ್ರರೇ! ಇವರು ಧಾರವಾಡದ ಮಿಶನ್ ಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದಾಗಿನಿಂದಲೇ ನನಗೆ ಇವರ ಪರಿಚಯ. ಅಗಿಯ ಶ್ರೀ ಗುರುಸ್ಥಾನದಲ್ಲಿ ಅಲ್ಪಕಾಲವಾದರೂ ನಾವಿಬ್ಬರೂ ಕೂಡಿ ವ್ಯವಹರಿಸಿದವರಿರುವದರಿಂದ, ಇವರು ನನ್ನ ಗುರು ಬಂಧುಗಳೂ ಆಗಿರುವರು! ಅಲ್ಲದೆ ನನ್ನ ಗುಣಕಣವನ್ನು ಗುಡ್ಡಡಿಸ್ತು ಮಾಡಿ ನನ್ನ ಪರೋಕ್ಷದ ಲ್ಲಿಯಾ ತಮ್ಮವರಿಗೆ ನನ್ನ ಪರಿಚಯ ಮಾಡಿಕೊಡುತ್ತಬಾದಿದ್ದ ಆನಿಮಿತ್ತ ಬಾಂಧವರಿವರು! ಆದರೆ ಈಗಿನ ತಮ್ಮ ಉತ್ಸವದ ಸ್ಥಿತಿಯಲ್ಲಿಯೂ ನನ್ನಂತಹ ಬಡವನೀಡಣೆ ಬಂದೇ ಸೇರುವ ನ್ನತ್ತಿಯಿಂದ ನಡೆದುಕೊಳ್ಳುವದನ್ನು ನೋಡಿ, ನನ್ನ ಮನೋವಸ್ತುಗಳು ಉನ್ನತವಾದವು!

೩ ಮ|| ರಾ|| ರಾ|| ಡಿ. ವಿ. ಗುಂಡಪ್ಪನವರು, ವೈಸೂರ ನ್ಯಾಯವಿಧಾಯಕ ಸಭೆಯ ಸದಸ್ಯರು, “ಕನಾರಟಿಕ್”ದ ಸಂಪಾದಕರು— ಇವರ ಯೋಂಗ್ರೆತೆಯ ಕೀರ್ತಿಯನ್ನು ನಾನು ಕಿವಿಯಿಂದ ಕೇಳಿದ್ದೇನು; ಆದರೆ ಪ್ರತ್ಯೇಕದಶನವಾದಾಗ ಇವರ ಸಾಜನ್ಯಾದಿ ಗುಣಗಳಿಂದ ಇವರ ಆಕ್ರಿಯೆ ನಿಶ್ಚಯವಾಗಿ ಅಲಂಕೃತವಾಯಿತು! ಇವರು ಬರೆದಿರುವ “ಗೋವಾಲರಾವ್ ಗೋಬಲೀಯ್” ವರ ಚರಿತ್ರವನ್ನು ಬುದ್ಧಿಪೂರ್ವಕವಾಗಿ ಓದಿದ್ದೇನು. ಒಹಳ ಸಮಾಧಾನವಾಯಿತು! ಒಂದು ಸಭೆಯ ಅಧ್ಯಕ್ಷರಾದಾಗ ಇವರ ಭಾಷಣ ಕೇಳುವ ಸುಯೋಗವೂ ನನಗೆ ಒದಗಿ, ಇವರ ಕೀರ್ತಿಯ ಗುಟ್ಟು ಗೋತ್ತಾಯಿತು!

ಉ ಮ|| ರಾ|| ರಾ|| ಬೆಳ್ಳಾವೆ ವೇಂಕಟನಾರಾಯಣಪ್ಪನವರು, ಎಂ.ಎ., — ಕನ್ನಡದ ಅತ್ಯಂತ ಅಭಿಮಾನಿಗಳಾದ ಈ ಧರ್ಮನಿರತ ಮಹನೀಯರ ಪ್ರಥಮ ಪರಿಚಯವು ನನಗಾದದ್ದು ಬೆಳಗಾವಿಯ ಸಾಹಿತ್ಯ ಪರಿಷತ್ತಿನಲ್ಲಿ! ಇವರ ಸ್ವಷ್ಟವಾದಿತ್ಯಕ್ಕಾಗಿ ಇವರಲ್ಲಿ ನನ್ನ ಪೂಜೆ ವಿಶ್ವಾಸ! ನಾನು ಬೆಂಗಳೂರಿಗೆ ಬಂದ ಬೇಕ ಸಾಹಿತ್ಯ ಪರಿಷತ್ತಿನಲ್ಲಿ ಇವರ ದರ್ಶನಮಾಡಿ ಕೊಂಡಾಗ, ಕನ್ನಡಭಾಷೆಯ ಏಕೀಕರಣದ ವಿಷಯವಾಗಿ ಒಬ್ಬ ದೊಡ್ಡ ಭಾಷಾ ಪಂಡಿತನೊಡನೆ ಮಾತಾಡುವಂತೆ ನನ್ನೊಡನೆ ಇವರು ಕಸರಿಲ್ಲದೆ ಸ್ವಷ್ಟ ಮಾತಾಡುವದನ್ನು ನೋಡಿ, ನಾನೊಬ್ಬ ಗಣ್ಯ ಮನುಷ್ಯಾಳಿದ್ದೇ ನೀಂಬ ಅಹಂಕಾರವು ನನ್ನಲ್ಲಿ ಉತ್ಪನ್ನವಾಯಿತು! ಮಾಡಿದರೆ ಇಂತಹ ಚಿಕಿತ್ಸಕರ ಮುಂದೆಯೇ ಲೇಖಕನ ವ್ಯವಸಾಯವನ್ನು ಮಾಡಬೇಕೆಂಬ ಉತ್ಸಾಹವು ನನ್ನಲ್ಲಿ ಹುಟ್ಟಿತು!

ಇ ಮ|| ರಾ|| ರಾ|| ಮಾಸ್ತಿ ವೇಂಕಟೇಶಯ್ಯಂಗಾರರವರು, ಎಂ, ಎ, ರೆವಿನ್ಯೂ ಸರ್ಬ ಡಿವಿಜನಲ್ ಆಫ್ಝೀಸರ್ ಮೈಸೂರು - ಕೇತ್ತಿಸಂಸನ್ಸೂರಾದ ಈ ಮಹನೀಯ ತರುಣರ ದರ್ಶನವಾದಾಗ ನನ್ನ ಮನಸ್ಸಿನಮೇಲೆ ಆದ ಸುಪರಿಣಾಮನನ್ನು ಬರೆದು ಆ ನರ ಸತ್ಪವನ್ನು ಕಡಿಮೆ ಮಾಡುವದಕ್ಕಿಂತ, ಅದನ್ನೆಲ್ಲ ಮಾನದಿಂದ ನಾನು ಪಚನಮಾಡಿಕೊಳ್ಳುವದೇ ನೆಟ್ಟಿಗೆ! ಈ ರಸಿಕ ನಿದ್ವಾಂಸರ ನಿನಯವೆನ್ನು, ಸೌಜನ್ಯವೆನ್ನು, ನಿರಹಂಕಾರವೆನ್ನು, ಪರರ ಕೆಲಸದ ವಿಷಯದ ಸಹಾನುಭೂತಿಯೆನ್ನು! “ನೀವು ಕನಾರಟಕದಲ್ಲಿ ಬಹಳ ಕೆಲಸಮಾಡಿದವರು, ನಮಗೆ ಹಿರಿಯರು” ಎಂದು ಈ ವಿಶಾಲಹೃದಯದ ತರುಣರು ಪ್ರಸನ್ನವದಸದಿಂದ ಅನ್ನುವಾಗ, ನಿಜವಾಗಿಯೇ ನನ್ನ ಹೃದಯವೂ ವಿಶಾಲವಾಯಿತು! ಇಂತಹ ಸದ್ಗುರುಣಾಲಂಕೃತ ತರುಣರು ಗದ್ಯ-ಪದ್ಯ ರಚನೆಯಲ್ಲಿ ಸಮುಧರೂ, ಸಣ್ಣ ಕಥೆಗಳಿಂದ “ಸಾಹಿತ್ಯ” ವೆಂಬ ತಾತ್ಪರ್ಯಕ ವಿಷಯದಂತಹ ಸೂಕ್ತವಿವಿಷಯಗಳವರೆಗೆ ಮನಸ್ಸುಹಾಕುವ ಕಲಾ ಕುಶಲರೂ ಆಗಿರುವರು. ಇವರ ದರ್ಶನದಿಂದ ನನ್ನ ಗುಣಪೂರ್ವಣವು ಬಹಳ ಚನ್ನಾಗಿ ಆಯಿತು!

ಇ ಮ|| ರಾ|| ರಾ|| ರಾಜಸಭಾಭೂವಣ ಕಪೂರ ಶ್ರೀನಿವಾಸ ರಾಯರು, ಬಿ.ಎ., ಎಲ್.ಸಿ.ಇ., ರಿಟಾಯಿಡ್‌ ಚೀಫ್ ಇಂಜಿನಿಯರ್— ಈ ಪುಣ್ಯವಂತರ ಬೈದ್ಯಾಯ್ದ ಕೀರ್ತಿಯನ್ನು ನಾನು ಬಹು ದಿವಸಗಳಿಂದ ಕೇಳುತ್ತಿದ್ದೇನು. ಇವರ ವಿಚಾರ-ಪ್ರಪಂಚವಾದ ಉದಾತ್ಮ ಲೇಖಗಳನ್ನು ನಾನು ಓದಿರುವೆನು. ಇವರು ನಮ್ಮ ಹಾವೇರಿಯ ಶಿವಾಲಯದಲ್ಲಿ, ಹಾಗೂ ಧಾರವಾಡದ ಬ್ರಹ್ಮಣ ಸಭೆಯಲ್ಲಿ ಮಾಡಿದ ಧಾರ್ಮಿಕ ಉಪನ್ಯಾಸದಿಂದ ನನ್ನ ಮನಸ್ಸು ಸಮಾಧಾನವಾಗಿರುವದು; ಬೆಳಗಾವಿಯ ಸಾಹಿತ್ಯ ಪರಿಷತ್ತಿನಲ್ಲಿ ಇವರ ಪ್ರತ್ಯೇಕ ಪರಿಚಯವಾಗಲು, ಮೊಡ್ಲಲಾಭವಾದಂತೆ ನಾನು ಸಂತೋಷಪಟ್ಟಿನು; ಹೀಗಿರುವಾಗ ನಾನು ಬೆಂಗಳೂರಿಗೆ ಬಂದಬಳಿಕ ಈ ಹೋಸ್ಟೆಲ್‌ನಮಾಡಿಕೊಳ್ಳಲು, ಈ ವಾತ್ಸಲ್ಯಾಂಕಾರ್ಯದಲ್ಲಿ ನನ್ನ ಪುರುಷರೂಪರು, ತಮ್ಮ ವಾತ್ಸಲ್ಯಾಂಕಾರ್ಯದ ಮಾತುಗಳಿಂದ ನನ್ನ ಕಾರ್ಯೋತ್ಸವವನ್ನು ಹೆಚ್ಚಿಸಿ “ನಮ್ಮ ಯುವರಾಜರು ಕನ್ನಡದ ಅಭಿಮಾನಿಗಳು! ನಿಮ್ಮ ಪುನ್ರಕರ್ಣನ್ನೇಲ್ಲಿ ನನ್ನ ಕಡೆಗೆ ತಂದುಕೊಡಿರಿ. ನಾನು ಅವರಿಗೆ ಅಸ್ತಿತ್ವ ನಮಾಡಿಸುವೆನು” ಎಂದು ಸುಡಿದಾಗ, ನನ್ನಲ್ಲಿ ಉಂಟಾದ ಕೃತಜ್ಞತೆಯು ನನ್ನ ಹೃದಯಕ್ಕೇ ಗೊತ್ತು! ಇಂತಹ ಬಡವರ ಆಧಾರವಾಗಿರುವವರು ತೀರ ವಿರಲ! ಈ ಮಹನೀಯರ ಸಾನಿತ್ಯದ್ವಾರಾ ದಲ್ಲಿರುವವರೆಗಾದರೂ ನಾನು ಉದಾರಹೃದಯನಾಗಿದ್ದೇನು!

ಇ ರಾಜಕಾರ್ಯಪ್ರಸಕ್ತ ರಾವ ಬಹದೂರ್ ಎಂ. ಶಾಮರಾಯರು, ಎಂ. ಎ., ರಿಟಾಯಿಡ್‌ ಇಂಫ್ರಾಸ್ಟ್ರಾಕ್ಚರ್ ಇನ್‌ರೆಲ್‌ ಆಫ್ ಎಬ್ಯೂಕೇಶನ್— ಈ ಮಹನೀಯರ ದರ್ಶನಮಾಡಿಕೊಳ್ಳುವಾಗ ನನಗಾದ ಕೌಶಲ್ಯಕ್ವ ಅವಣ್ಣನೀಯವಾದದ್ದು. ಈ ಅನುಭವಿಕ ವಿದ್ಯಾಂಸದು ಧಾರವಾಡ ಕನಾರಟಕ ವಿದ್ಯಾವಿಧ್ಯಕ ಸಂಘದ ವಾಷಿಫ್ ಮಹಾ ಸಮಾರಂಭದ ಅಧ್ಯಕ್ಷರಾಗಿ ಬರುತ್ತಿದ್ದಾಗ, ನಾನು ಇವರ ಕೈಯಿಂದ ಉಚಿತಗಳನ್ನು ಪಡೆದವನು. ಅಂತಹ ವಿದ್ಯಾರ್ಥಿಯ ನಾನು ಈಗಲೂ ವಿದ್ಯಾರ್ಥಿಯಾಗಿಯೇ ಈ ಪ್ರಾನವಂತರ ದರ್ಶನಮಾಡಿಕೊಳ್ಳುವೆನಲ್ಲಿ, ಎಂಬ ಪನಿತ್ರ ಭಾವವು ಉಂಟಾಗಿ ನನ್ನ ಹೃದಯವು ಕಂಸಿತು. ಈ ಮಹನೀಯರ ಕರುಣೀಸಿ ನನ್ನನ್ನು ಕುರಿತು-

“ ಯಾನಿವಸಿಟಿಗೆ ನಿಮ್ಮ ಪುಸ್ತಕಗಳನ್ನು ಕಳಿಸಿರಿ, ಅವನ್ನು ನಾವು ಹಚ್ಚಲು ಯಶ್ವಿಸುವೇ ರು ” ಎಂದು ಹೇಳಲು, ನನಗೆ ಇನ್ನೂ ಒಳ್ಳೆಯ ಪುಸ್ತಕಗಳನ್ನು ಬರುತ್ತೇಕೆಂಬ ಉತ್ಸಾಹವು ಉತ್ತನ್ನವಾಯಿತು.

ಲ ಪ್ರಾಕ್ತನ ವಿಮರ್ಶೆ ವಿಚಕ್ಷಣಾದ ರಾವು ಬಹುದ್ವಿರ್ಜಿನ್‌. ಸರಸಿಂಹಾಚಾರ್ಯರವರು, ಎಂ. ಶಿರ್. ಎ. ಎಸ್. — ಕೀರ್ತಿಶಾಲಿಗಳಾಗ ಈ ಮುಕ್ತವಿಜ್ಯರು ಕನಾಟಕಕ್ಕೆ ದೃಢಪರಿಚಿತರೆಂಬದಿಷ್ಟೇ ಇಲ್ಲ, ಗಂಗಿಸಿಹೋಗಿರುವ ಕೀರ್ತಿಶೇಷ ಕವಿಪುಂಗವರ ಕೀರ್ತಿಯನ್ನು ಪ್ರಕಾಶಗೊಳಿಸುವಾಗ ಆದ ಆ ಕಾವರರ ಆವೇಶ-ಶೇಷದಿಂದ ಇವರು ಕನಾಟಕಕ್ಕೆ ಅತ್ಯಂತ ಮಾನ್ಯರೂ, ಪ್ರಾಜ್ಯರೂ ಆಗಿರುವರು ಇವರ ಕವಿಚರಿತೆಯಂತಹ ಪರಿಶ್ರವಣದ ಅಥವಾರ್ಥ ಕೃತಿಯು ನಮ್ಮಂತಹ ಪಾಮರ ಲೇಖಕರ ವಿಮರ್ಶೆ ಶಕ್ತಿಗೆ ಪೂರ್ವಕವೂ, ಪುಷ್ಟಿದಾಯಕವೂ ಆಗಿರುವದರಲ್ಲಿ ಸಂಶಯವಿಲ್ಲ. ಇವರ ಈ ಗೌರವದ ಕೃತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ; ಹೆಚ್ಚು ತಗ್ಗಿದ್ದಲ್ಲಿ ಸ್ವಲ್ಪ ಉಬ್ಬಿನ್ನೂ, ಹೆಚ್ಚುಉಬ್ಬಿದ್ದಲ್ಲಿ ಸ್ವಲ್ಪ ತಗ್ಗಿನ್ನೂ ಮಾಡಿ ಸರಿಪಡಿಸಬಹುದು; ಹುರಕುಬರಕಿದ್ದದ್ದನ್ನು ತಿಕ್ಕಿ ನುಣುಪುಮಾಡಬಹುದು, ಮಸಕಾಗಿದ್ದದ್ದನ್ನು ಬಣ್ಣಕೊಟ್ಟು ರಂಜಿಸಬಹುದು; ಒಪ್ಪಹಾಕಿ ಅದಕ್ಕೆ ಹೊಳಪನ್ನೂ ಉಂಟುಮಾಡಬಹುದು; ಆದರೆ ಪಾರಚೀನ ಕವಿಗಳ ಕೀರ್ತಿಯನ್ನು ಪ್ರಕಾಶಗೊಳಿಸಿದ ಆಗ್ರಹಜೀಯ ಮಾನವು ನಿಮ್ಮ ಪ್ರಾಜ್ಯದಾವ ಆಚಾರ್ಯರಿಗಳು ಅನ್ಯರಿಗೆ ದೊರೆಯಲಾರದು ! ಇಂತಹ ಫೆನ್ ವಾದ ಯೋಗ್ಯತೆಯ ಮಹನೀಯರು, ಸನ್ನ ಸನ್ನಾನನೀಯ ಮಿತ್ರಮಂಡಲ ಯೋಡನೆ ನಾನು ದಶ-ನಮಾಡಿಕೊಳ್ಳಲಿಕ್ಕೆ ಹೋಂದಾಗ—“ ನಿಮ್ಮ ಕೀರ್ತಿಯನ್ನು ಕೇಳಿ ಕಿವಿಗಳು ತೃಪ್ತವಾಗಿದ್ದವು; ಆದರೆ ಆ ತೃಪ್ತಿಯ ನಿಷಯದ ಅವಶ್ಯಕಾದಿಂದ ಒಗಳಮಾಡುವ ಕಣ್ಣಗಳೂ ಇಂದು ತೃಪ್ತವಾದವು, ” ಎಂದು ಗೌರವಿಸಿದ್ದನ್ನು ಕೇಳಿ, ಸಾಮಾನ್ಯ ಮನುಷ್ಯನಾಗಿದ್ದ ನನ್ನಲ್ಲಿ ನಾಣಿಕೆಯೂ, ಆದರೊಡನೆ ಧನ್ಯತೆಯೂ ಉಂಟಾದವು; ಯಾಕಂದರೆ ದೊಡ್ಡವರ ಮಾತಿನಲ್ಲಿ ಸಂಶಯವಾದನೆ ? ನಾನು ಮತ್ತೊಮ್ಮೆ ಮುಕರ ಸಂಕ್ರಮಣದ ದಿವಸ ನಿಮ್ಮಕಡೆಯ ಪದ್ಧತಿಯಂತೆ ಎಷ್ಟು ಸಕ್ಕರೆ ಕೊಡುವ

ಸೇವದಿಂದ ಆಚಾರ್ಯವರ್ಯರ ದರ್ಶನಕ್ಕಾಗಿ ಹೋಗಿದ್ದೆನು. ಆಗ ಈ ಮಹಿಳೆಯರು ಪಟ್ಟೆ ಆನಂದಪೂರು, ತೋರಿಸಿದ ಸೌಖನ್ಯಪೂರು ಸಂಸ್ಕರಣೆಯವಾಗಿರುವವು. ನಾನು ಇಂತಹ ದೊಡ್ಡವರೊಡನೆ ಹೆಚ್ಚು ಮಾತಾಡಲು ಸಂಕೋಚಪಟ್ಟೆ ಮನೆಗೆ ಹೋಗುವದಕ್ಕಾಗಿ ಅಪ್ಪಣೆ ಕೇಳಬ್ಬಲು, ಈ ಗುರುಸ್ವಾರೂಪರು ಆದರದಿಂದ ನನ್ನನ್ನು ಕುಳಿರಿಸಿಕೊಂಡು ರಸವತ್ತಾದ ಪಂಚಫಲಗಳನ್ನು ನನಗೆ ಆಶೀರ್ವಾದರೂಪವಾಗಿ ಕೊಟ್ಟು, ನನ್ನ ಹೃದಯವನ್ನು ರಸವತ್ತಾಗಮಾಡಿದರು! ಇಂತಹ ವಿಮರ್ಶೆ- ಸಿಂಹಾಸನದ ಪೂಜ್ಯರ ವಿಮರ್ಶೆಗೆ ತಕ್ಕು ಒಂದು ಪುಸ್ತಕವನ್ನಾದರೂ ಇನ್ನು ಚೇಗನೆ ಬರುಬೇಕೆಂಬ ಉತ್ಸಾಹವು ನನ್ನಲ್ಲಿ ಉಂಟಾಯಿತು!

೯ ಮು||ರಾ||ರಾ||ಎ. ನರಸಿಂಹಯ್ಯನವರು, ಬಿ.ಎ.ಎಲ್.ಪಿ., ಕನ್ನಡ ಟ್ರಾನ್ಸ್‌ಲೇಟರ್-ಈ ತರುಣ ವಿದ್ಯಾಂಸರು ಅತ್ಯಂತ ಸುಭನರು, ಉತ್ಸಾಹಶಾಲಿಗಳು, ಸತ್ಯಮರ್ಥನಿರತರು, ಕೇವಲ ವಯೋಗತರೆಂಬ ಸೇವದಿಂದ ನನ್ನಂತಹ ಉಘನವೃತ್ತಿಯವರಿಗೂ ಗುರುತ್ವಕೊಡುವಮ್ಮೆ ವಿನಯಭಾವದವರು! ಇವರೂ ಡನೆ ಸಂಭಾವಣ ಮಾಡುವಾಗ ನನ್ನ ಲೇಖನ ವ್ಯವಸೂಯಕ್ಕೆ ಉಂಟಾದ ಸಹಾಯವನ್ನು ನಾನು ಎಂದೂಮರ್ಯಳಾರೆನು. ದೇವತೀಗಳ ಮುಖವಾಗಿರುವ ಅಗ್ನಿಯಂತೆ, ವಿನಿಧಲೇಖಕರ ಲೇಖಿಗಳ ರುಚಿನೋಡಿ ಅವನ್ನು ವಿದ್ವಜ್ಞರ ನರ ಮುಂದಿಡುವದ್ವಷ್ಟ್ಯಾಯಿಂದ ಇವರು ವಿದ್ಯಾಧಿದ್ವೈವತದ ಮುಖಸ್ಪರ್ಶಾಪರಾಗಿರುವರು! ಆಂದಬಳಿಕ ಇವರಲ್ಲಿರುವ ರಸಜ್ಞತೆಯನ್ನೂ, ನಿನಿಧಿ ವಿಷಯಗಳ ಪಚನ ಶಕ್ತಿಯನ್ನೂ ಹೆಚ್ಚಿಗೆವರ್ಣಿಸುವದೇಕೆ? ಇವರ ದರ್ಶನದಿಂದ ನನ್ನಲ್ಲಿ ಉಂಟಾದ ಕಾರ್ಯೋತ್ಸಾಹವು ಫಲಕಾರಿಯಾಗದೆ ಹೋಗಲಾರದು.

೧೦ ಮು|| ರಾ|| ರಾ|| ತಾತಾಚಾರ್ಯರಮಾರ್ಚ, ವಿಶ್ವಕನಾರ್ಥಿಕದ ಸಂಪಾದಕರು—ಈ ಕಾವ್ಯತ್ರಪೃತ್ತಿಯ ತರುಣರ ದರ್ಶನದಿಂದ ಯಾರ ಕಾವ್ಯತ್ರಪೃತ್ತಿಯಾದರೂ ಉಕ್ಕಿಂಬಾರದೆ ಹೋಗಲಿಕ್ಕಿಂಬಿ. ನನ್ನ “ ಧರ್ಮರಹಸ್ಯ ” ವೇಂಬ ಕಾದಂಬರಿಯು ಇಲ್ಲಿಯ ಮೆಟ್ಟಿಕ್ ಪರೀಕ್ಷೆಗೆ ಪರ್ಯಪುಸ್ತಕವಾಗಿದ್ದಾಗಿ, ಇವರು ಆದನ್ನು ಇಲ್ಲಿಯ ರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳಿಗೆ ಹೇಳುವಾಗ ಮಾಡಿರುವ ಮಾರ್ಪಿಕ ವಿಮರ್ಶೆಯು ಅತ್ಯಂತ ಹೋಗಿರುವ,

ಸಂಸ್ಕರಣ ಶೀಲವೂ ಆಗಿರುವದು. ಇಂತಹ ನಿಷ್ಠಾವಂತ ವಿಮರ್ಶೆಕರಿದ್ದ ರಾಜ್ಯವೇ ಲೇಖಕನ ಶ್ರಮದ ಸಾರ್ಥಕತೆಯಾಗುವದು! ಇವರ ಈ ವಿಮರ್ಶೆಯನ್ನು ಸೋಂಡಿ, ನನ್ನ ಒಂದೊಂದೇ ಪುಸ್ತಕಗಳು ಇಲ್ಲಿ ಪರ್ಯಪುಸ್ತಕಗಳಾದರೆ, ಇಂತಹ ವಿಮರ್ಶೆಕರಯೋಗದಿಂದ ಅವು ಪರಿಶುದ್ಧವೂ, ಪರಿಪೂರ್ಣವೂ ಆಗಬಹುದಿಲ್ಲವೇ? ಎಂಬ ಆಶೀಯು ನನ್ನಲ್ಲಿ ಉಂಟಾಯಿತು!

೨೨ ಮು|| ರಾ|| ರಾ|| ಎ. ಆರ್. ಕೃಷ್ಣಶಾಸ್ತ್ರಿಗಳು, ಎಂ.ಎ., ಕನ್ನಡ ಪ್ರೌಢಿಸರ್, ಸೆಂಟ್ರಲ್ ಕಾಲೇಜು, ಬೆಂಗಳೂರು—ಈ ಮಹನೀಯರ ಪ್ರತ್ಯಕ್ಷೇಪಿತ ವರಿಚಯವು ಇಲ್ಲಿಗೆ ಬಂದ ಬಳಿಕ ನನಗೆ ಆಗದ್ದರೂ, ನನ್ನ ಮಾಸಪತ್ರಿಕೆಗಳಿಗೆ ಈ ವಿಧ್ವಾಂಸರು ಬಹು ದಿವಸದಿಂದ ಚಂದಾದಾರರಾಗಿ ದಾಖಿ, ನನ್ನ ವಿಷಯವಾಗಿ ವಹಿಸಿದ್ದ ಇವರ ಆದರ ಭಾವದ ಮೂಲಕ ಇವರ ದೃಢ ವರಿಚಯವು ಬಹು ದಿವಸಗಳ ಹಿಂದೆಯೇ ನನಗೆ ಆದಂತಾಗಿ ರುವದು. ಇವರು ಅತ್ಯಂತ ಯಿಜುಭಾವದವರು, ಸಹ್ಯದಯರು, ಸಾಕ್ಷಿಕರು! ಒಂದೆರಡು ಸಭಿಗಳಲ್ಲಿ ಇವರು ಮಾಡಿದ ಭಾಷಣಗಳನ್ನು ಕೇಳಿ, ಇಂಥ ಯೋಂಗ್ಯತೆಯವರು ನನ್ನ ಮಾಸಪತ್ರಿಕೆಗೆ ಚಂದಾದಾರರು ಈವರೆಗೂ ಇರುವರಿಲ್ಲ, ಅದಕ್ಕೆ ಕಾರಣವೇನಿರಬಹುದೆಂಬ ವಿಚಾರವು ನನ್ನಲ್ಲಿ ಉತ್ಪನ್ನವಾಯಿತು! ರಸಿಕ ವಿಧ್ವಾಂಸರು ಅನ್ಯರ ರುಕ್ಕಲೇಖಗಳನ್ನು ರಸಯು ಕ್ರೆವೆಂದು ಭಾವಿಸುವಷ್ಟು ರಸೆಷ್ಟು ಇರುವರಂಬದರಲ್ಲಿ ಸಂಶಯವಿಲ್ಲ. ಒಟ್ಟಿಗೆ ಕನ್ನಡ ಲೇಖಕರಲ್ಲಿ ಇವರ ಮಮಕಾರ ಬಹಳ. ಇವರ ದರ್ಶನ ದಿಂದ ಪುನೇ ಸದ್ಗುರು ಮಾಸಪತ್ರಿಕೆಯನ್ನು ಬೇಗನೆ ಪ್ರಕಟಿಸಬೇಕೆಂಬ ಆತುರತೆಯು ನನ್ನಲ್ಲಿ ಉಂಟಾಯಿತು!

೨೩ ಮು|| ರಾ|| ರಾ|| ಎನ್. ಶೇಷಾದಿಶಮಾರ್, ಬಿ.ಎ., ಶ. ಮಾಸ್ತ್ರಿ, ಗೌರ್ವವೆಂಟ್ ಹೈಸ್ಕೂಲ್, ಬೆಂಗಳೂರು—ಇವರೊಬ್ಬರು ಅತ್ಯಂತ ಚಿಕಿತ್ಸಕ ಬುದ್ಧಿಯ ಉತ್ಸಾಹಶಾಲಿಗಳಾದ ಗುಣಾರ್ಹಿ ತರುಣರು. ಇವರ ಸಂಗಡ ಸಲಿಗಯಿಂದ ಮಾಡಿದವು ಚಚ್ಚೆಯನ್ನು ನಾನು ಯಾರ ಸಂಗಡಲೂ ಮಾಡಿರುವದಿಲ್ಲ; ಈ ಸರಳಭಾವದ ತರುಣರೂ ಈಗಲೂ ನನ್ನ ಚಚ್ಚೆಗಳು ನಡೆದೇ ಇರುವವು. ಇವರು ಒಳ್ಳೆಯ ಲೇಖಕರು, ಗ್ರಂಥಾವಯೋಂಕನ ಶೀಲರು. ಇವರ ಸಹವಾಸದಿಂದ ನನಗೆ ಹಲವು ಹೊಸ ವಿಚಾರ

గళ పరిచయవాయితు. ఇవరు దోషగళన్న దుల్ఫస్క్రిసి గుణగళన్నే నుండి మాడునవరు ఇవరొడనే మాడున సంభాషణదిందాగున లాభక్కాగి నాను అత్యంత కృతజ్ఞునాగిరువేను. హలవు బగెగళింద ఇనర సహాయము ననగే ఆగుత్తిరువదు.

ఈ ము|| రా|| రా|| దేవడు నరసింహశాస్త్రిగళు ఎం, ఎ. తేడ్డుమాస్తుర ఆయుస్ నీడల్స్ మౌల బెంగళూరు—ఇవరు అత్యంత తేచస్సిగళు, ఉత్తమలేఖకరు, ఒళ్లే వక్తారరు! ఇవర కలాభవన దల్లియ వ్యాఖ్యానవన్న కేళి ఇవర విషయవాగి నన్నలి అత్యంత వాద ఆదరభావవు ఉత్సున్నవాయితు. ఇవర ఎం, ఎ. పదవియు ఇవర సంస్కృత పాండిత్యదింద పరిపుష్టవాగిరువదు. ఇంధవర సహవాసము నన్నంతకి పామర లేఖకరిగే అత్యంత ఉపకారకవాదద్దు.

ఈ ము|| రా|| రా|| నంగపురం వేంకటీశయ్యంగారా, ఎం, ఎ. గౌరవకాయిదతీ సాహిత్యపరిషత్తు బెంగళూరు—ఈ మాన్యవరర పరిచయము సాహిత్య పరిషత్తునల్లి ననగే ఆయితు. ననగే పరిషత్తు ఉచితవన్న కోట్టితెందు హేళువాగ ఈ మహనీయరు పట్టు ఆనందవన్నూ, తోరిసిద సహానుభూతియన్నూ నోడి, ఇవరొబ్బరు నన్న పరమ ఆప్తరంబ భావనేయు ననగే ఉంటాయితు! ఈ భావనేయు వ్యధివాదమ్మ ఆగలిల్ల. ననగే పుస్తక ప్రింటుమాడిసువద క్షాగి ఒందుసూరు రూపాయిగళ అవక్యకతెయిరలు, తట్టునే తమ్మల్లియ సూరు రూపాయిగళన్న ననగే కోట్టు హిందినింద నన్న క్షేయింద అవన్న ఇసిదుకోండరు! దొడ్డువర విచారము దొడ్డు దేసరి!

ఈ ము|| రా|| రా|| ప్రోఫెసర బి. ఎం. శ్రీకంఠయ్యనవరు, ఎం, ఎ., బి, ఎల్., రిబెస్టుర మ్యూసోరు విశ్వవిద్యానిలయ — ఈ మహనీయర ఘనవాద యోగ్యతెయ పరిచయము ననగే కేళి ఈ మోదలే ఆగిద్దితు; ఆదరే కనాటిక సంఘద వాషిక సమారంభద కడియల్లి సెంట్రల్ కాలేజిన యోగ్యతా సంపన్నరాద విద్యాధి

ಗಳು ಮಾಡಿದ “ಗದಾಯುಧ್” ವೆಂಬ ನಾಟಕದ ಪ್ರಯೋಗವನ್ನು ನೋಡಿ ನಾನು ಆನಂದಪರವಶನಾಗಿರುವಾಗ, ಹೀಗೆ ರನ್ನನನ್ನು ಚಿನ್ನದ ಕುಂದಣಿ ದಿಂದ ಸುಶೋಭಿತನಾಗಮಾಡಿದ ರಸಿಕಶಿಶಾಮಣಿಗಳು ನಮ್ಮ ಸನ್ಯಾಸ್ಯ ರಾದ ಶ್ರೀಕಂಠಯ್ಯನವರೇ ಎಂದು ಕೇಳಿ ನಾನು ಪರಿತುಷ್ಟನಾದೆನು; ಆದರೆ ಪ್ರತ್ಯೇಕ ಅವರು ನಾಟಕಕ್ಕೆ ಬಂದಿದ್ದು, ಅವರ ದರ್ಶನ ಲಾಭವಾಗದ್ದ ಕಾಂತಿಗಳ ಅವ ನನಗೆ ಚಡವಡಿಕೆಯಾಯಿತು! ಇಂತಹ ರಸಿಕ ವಿದ್ವಾಂಸರ ಕೃತಿಗಳ ಅವ ಲೋಕನವೇ ಲೇಖಕರ ರಸಪುಷ್ಟಿಯ ಪೇಯವು!

ಇ ಮ|| ರಾ|| ರಾ|| ಡ. ಕೆ. ಭಾರದ್ವಾಜರವರು, ಸಂಪಾದಕ ರಂಗ ಭೂಮಿ—ಈ ಸಾತ್ತ್ವಿಕ ದೇಶಭಕ್ತರು ನನ್ನ ಪೂರ್ವಪರಿಚಯದವರು! ಇವರ ಬಳಿಯಲ್ಲಿರುವ ಉತ್ತಮೋತ್ತಮ ಪುಸ್ತಕಸಂಗ್ರಹವನ್ನೂ, ಲೇಖನ ವ್ಯವಸಾಯದಲ್ಲಿಯ ಇವರ ಚಿಕಿತ್ಸಕ ಬುದ್ಧಿಯನ್ನೂ, ವ್ಯವಸಾಯ ಬಂಧುಗಳ ವಿಷಯದ ಇವರ ಆದರಭಾವವನ್ನೂ ನೋಡಿ ನನಗೆ ಬಹಳಸಂತೋಷವಾಯಿತು. ಇವರು ಇಲ್ಲಿಯ ದೊಡ್ಡವರ ದರ್ಶನಮಾಡಿಸುವದಕಾಂತಿಗಳ ನನ್ನ ಬೆಂಬುಹತ್ತಿ ಬರಲಿಕ್ಕೂ ಹಿಂದೆಮುಂದೆ ನೋಡಲಿಲ್ಲ. ಇದಕಾಂತಿಗಳ ನಾನು ಅಶ್ಯಂತ ಕೃತಜ್ಞನಾಗಿರುವೆನು.

ಮ|| ರಾ|| ರಾ|| ಎಸ್. ಗರಲಪುರೀ ಶಾಸ್ತ್ರಿಗಳು, ಎಂ. ಯಸ್. ಸಿ.—ಈ ನಯ-ವಿನಯ ಸಂಪನ್ಮೂಲ ಮಾನ್ಯವರರ ದರ್ಶನಕಾಂತಿಗಳ ಅವರು ಕೂಡುವ ಕೋಣಗೆ ನನ್ನೊಬ್ಬ ಸನ್ಯಾಸ್ಯಮಿತ್ರರೂಪನೆ ನಾನು ನೋಡಿನು. ಕೂಡಲೇ ಒಂದು ಪುಸ್ತಕದಮೇಲೆಇಟ್ಟುದ್ದ ಶ್ರೀ ವಿಷ್ಣುಶ್ರೂರನ ಶಿಲಾಪ್ರತಿಮೆಯ ದರ್ಶನವಾಯಿತು! ಅತ್ಯಂತ ಸಹಜವಾಗಿ ಎಡಗಡಿಗೆ ಹೊರಳಿ ನೋಡಲು, ನಾಕ್ಕು ತಾ ಭಗವಂತನ ಸುಂದರ ಪ್ರತಿಮೆಯ ಕೊಳಲು ಹಿಡಿದು ಪ್ರಸನ್ನವದನ ದಿಂದ ಭಕ್ತರನ್ನು ಅನುಗ್ರಹಿಸುತ್ತಿರುವುದು ಕಣ್ಣಿಗೆ ಬಿಡ್ಡಿತು! ಇಂತಹ ಮಂಗಲವಯ ದೈವಸ್ತುಗಳ ಮುಂಜಾವಿನ ದರ್ಶನದಿಂದ ನನ್ನ ಹೃದಯವು ಪ್ರಸನ್ನವಾಗುತ್ತಿರಲು, ಅಷ್ಟರಲ್ಲಿ ಶಾಸ್ತ್ರಿಗಳವರು ಪ್ರಸನ್ನವದನ ರಾಗಿ ಅಲ್ಲಿಗೆ ಬಂದರು. ಆ ದೊಡ್ಡಮನುಷ್ಯರಿಗೆ ನನ್ನ ಮಿತ್ರರು ನನ್ನ ಪರಿಚಯವನ್ನು ಇಂಗ್ಲೀಷಿನಿಂದ ಮಾಡಿಕೊಡುತ್ತಿರಲು, ಮುಗ್ಧವಾಗಿ ಹೋಗಿದ್ದ

ನನ್ನ ವೃತ್ತಿಗೆ ಚೇತರಿಸಿಕೊಳ್ಳಲು ಅದೊಂದು ಅವಕಾಶ ದೊರೆತಂತಾಯಿತು. ಆಗ ಉವಾರಕ್ಕೆದೂದುದ ಶಾಸ್ತ್ರಿಗಳವರು ತಮ್ಮ ಹಿರಿಯರು ಮಾಡಿದ್ದ ಈಷರಾಮಾಯಣದ ಅನೆಯ ಆವೃತ್ತಿಯ ಸುಂದರ ಪುಸ್ತಕವನ್ನು ಬಹು ಪೀರ್ತಿಯಿಂದ ಅನುಗ್ರಹಿಸಿ ನನಗೆ ಕೊಡುತ್ತಿರುವಾಗ, ನನ್ನ ಹೃದಯವು ಭಕ್ತಿಯ ಉದ್ದೇಶದಿಂದ ಕಂಪಿಸಿತ್ತಾ! ಪರಮಪೂಜ್ಯರಾದ ಕವಿತಿಲಕ ಸೋಂ ಸರೆ ಅಯ್ಯಶಾಸ್ತ್ರಿಗಳವರ ಕೀರ್ತಿಯನ್ನು ಕನಾಟಕದಲ್ಲಿ ಯಾವ ವಿದ್ಯಾಂ ಸರು ಕೇಳಿರಲಿಕ್ಕಿಲ್ಲ? ನಾವಿಕನ ಕಿವಿಗೂ ಗಾಗಾಭಟ್ಟರ ಕೀರ್ತಿಯು ಮುಟ್ಟು ದ್ವಂಡೆ, ಧಾರವಾಡ ಪಾರಂತಸ್ಥನಾದ ನನ್ನಂತಹ ಗಾವಿಲನ ಕಿವಿಗೂ ಆ ಕವಿ ತಿಲಕರ ಕೀರ್ತಿಯ ನಾನು ವಿದ್ಯಾರ್ಥಿಯಾಗಿದ್ದಾಗಲೇ ಮುಟ್ಟಿತ್ತು! ನಮ್ಮ ತರುಣ ಶಾಸ್ತ್ರಿಗಳವರು ತಾವು ಬರೆದ ಪುಸ್ತಕದ ಹಸ್ತಪ್ರತಿಯ ಪುಡಿಕೆಗಳನ್ನು ಮೇಚಿನಮೇಲೆ ಇಡುತ್ತ ಸನ್ನನ್ನು ಕುರಿತು—

ಶಾಸ್ತ್ರಿಗಳು—ನೀವು ಇಲ್ಲಿ ಇನ್ನು ಒಂದು ತಿಂಗಳು ಇರುವಿರಾ?

ಗಳಗನಾಥನು—ಹಾದು.

ಶಾಸ್ತ್ರಿಗಳು—ಈ ಪುಸ್ತಕವನ್ನು ನಿಮ್ಮಮುಂದೆ ಒದಬೇಕಾಗಿದೆ, ನಿಮ್ಮ ಮನೆಗೆ ಬರಬೇಕೆಂದಿದ್ದೇನೇ.

ಗಳಗನಾಥನು—ನನ್ನಮನೆ ಸಣ್ಣದು, ತಮಗೆ ಕುಳಿತುಕೊಳ್ಳಲಿಕ್ಕೆ ಸ್ಥಳವೂ ಇಲ್ಲ. ಅಪ್ಪಣಿಯಾದರೆ ನಾನೇ ಬೇಕಾದಾಗ ಬರುವೆನು.

ಶಾಸ್ತ್ರಿಗಳು—ನಿಮ್ಮಂಥವರ ಮನೆಗೆ ಬರುವದು ದೇವರಗುಡಿಗೆ ಬಂದ ಹಾಗೆ!

ಗಳಗನಾಥನು—ನನ್ನನ್ನು ಸಂಕೋಚಗೊಳಿಸಬಾರದು.

ಶಾಸ್ತ್ರಿಗಳು—ನಿಮ್ಮ ಮನೆಗೆ ಬರುವ ಪುಣ್ಯವನ್ನು ನನಗೆ ಒದಗಿಸಿ ಕೊಡಿರಿ.

ಮಹನೀಯ ವಾಚಕರೇ, ವಿಧೀಗೆ ವಿನಯವು ದೊಡ್ಡ ಭಾವಣವ ಇವೆ? ನನ್ನಂತಹ ಗಾವಿಲನ ಸ್ಥಿತಿಯು ಈಗ ಹೇಗಾಗಿರಬಹುದು?

ನನ್ನ ವೈಶ್ವತೀಯಮೇಲೆ ಎಂತಹ ಸಂಸ್ಕಾರವಾಗಿರಬಹುದು? ಎಂಬದನ್ನು ನಾನೇನು ವರ್ಣಿಸುವೆನು?

ಇಂತಹ ಸಂಡಿತೋತ್ತಮರು ಬೆಂಗಳೂರಲ್ಲಿ ಎಷ್ಟು ಜನರಿದುವರ್ದೊ! ಅವರ ಸೆಲೆಯು ನಮ್ಮುತಹ ಪಾಮರಿಗೆ ಹೇಗೆ ಹತ್ತಾಚೇಕು? ಅವರಲ್ಲಿರ ದರ್ಶನಮಾಡಿಕೊಳ್ಳಲಿಕ್ಕಾದರೂ ನಾನು ಹೇಗೆ ಸಮರ್ಥನಾದೇನು? ಚ್ಹಾನೋದಧಿಯಲ್ಲಿ ಸ್ಪೃಚ್ಚಂದದಿಂದ ವಿಹರಿಸುವ ಮಹನೀಯರ ಬಳಿಗೆ ಹೋಗುವದಕ್ಕೆ, ಆ ಪವಿತ್ರೋದಧಿಯಲ್ಲಿ ಕಾಲಿಡಲಿಕ್ಕಾ ಅಂಬತ್ತಿರುವ ಅಂಬಬುರುಕನು ನಾನು, ಅಂಬಿ ಮನೆಯಲ್ಲಿ ಕುಳಿತುಬಿಟ್ಟಿದ್ದರೆ ತಿಳಿಯುವಾದರೂ ಏನು? ಈ ವರ್ಗಿನ ಚ್ಹಾನಿಗಳ ದರ್ಶನಮಾಡಿಕೊಂಡದ್ದಾದರೂ ಅವರ ಪೂರ್ವ ಪರಿಚಯದ ಆಸರಿಂದ, ಅಥವಾ ಪೂರ್ವ ಪರಿಚಯದ ಮಹನೀಯರು ನನ್ನನ್ನು ಕೈಹಿಡಿದು ಕರೆದುಕೊಂಡು ಹೋದದ್ದೀರಿಂದ! ಬೆಂಗಳೂರ ಈ ವಿದ್ವತ್ಪ್ರಮಾಗಮದ ವೈಪುಲ್ಯಕ್ಕಾಗಿಯೇ ನನಗೆ ಬೆಂಗಳೂರನ್ನು, ಅಥಾ ಆ ವಿದ್ವಜ್ಞನರ ಸೌಜನ್ಯವನ್ನು ಬಿಟ್ಟು ಹೋಗುವಹಾಗೆ ಆಗಲೊಳ್ಳಿದು!

ನಮ್ಮ ಬೆಂಗಳೂರ ಕನ್ನಡ ಭಾಷಾಭಿಮಾನಿಗಳಾದ ಪಂಡಿತರು ಗುಣಲೀಕರ್ಣಕ್ಕಾದರೂ ಎಷ್ಟು ಕ್ಷೀಪ್ರದಲ್ಲಿ ಪರಿಂತುವ್ಯಾರಾಗುವರೆಂಬದನ್ನು, ಅವರು ಒಂದು ಕೇಳಿದರೆ ಎರಡು ಕೊಡುವವ್ಯು ಉದಾರ ಹೃದಯದವರು ಹೇಗಿರುವರೆಂಬದನ್ನು ತೋರಿಸುವದಕ್ಕಾಗಿ ನಾನು ಸಾಹಿತ್ಯ ಪರಿಷತ್ತಿಗೆ ಕೆಳಸಿದ್ದ ಅಭಿಯನ್ನೂ, ಅದಕ್ಕೆ ಪರಿಪತ್ತು ದಯಪಾಲಿಸಿರುವ ಉತ್ತರವನ್ನೂ ಇದರ ಕೆಳಗೆ ಕೊಡುವೆನು!

ಮ|| ರಾ|| ರಾ|| ಬೆಂಗಳೂರ ಕನ್ನಡ ಸಾಹಿತ್ಯ ಪರಿಷತ್ತನ ಗೌರವ ಕಾರ್ಯದರ್ಶಿಗಳ ಸನ್ನಿಧಿಯಲ್ಲಿ—

ವೇಂಕಟೇಶ ತಿರಕೋಳ ಕುಲಕರಣಿ ಗಳಗನಾಥ ಸದ್ಗುರು ಮಾಸಪತ್ರಿಕೆಯ ಸಂಪಾದಕ, ಹಾವೇರಿ. ಈತನ ವಿನಯಪೂರ್ವಕ ವಿನಂತಿಯ—

ತಮ್ಮ ಪರಿಷತ್ತಿನಿಂದ ಯೋಗ್ಯ ಪುಸ್ತಕಗಳಿಗೆ ಉತ್ತೀರ್ಜನವು ದೊರೆಯುವದೆಂಬದನ್ನು ಕೇಳಿ ಈಗ ನಾನು “ಮಾಧವ ಕರುಣಾವಿಲಾಸ” ನೆಂಬ

ಹೆಸರಿನ ಪುಸ್ತಕವನ್ನು ತಮ್ಮ ಸಂಸ್ಥೆಯ ಪರೀಕ್ಷೆಣಕಾಳ್ಜಿ ಕಳಿಸಿರುವೆನು. ಅವಲೋಕನವಾಗಿ, ಪುಸ್ತಕವು ಯೋಗ್ಯವಾದದ್ದೀಂದು ಹೋರಿದಲ್ಲಿ ಬಹುಮಾನಿಸಬಹುದು.

ಸಾಹಿತ್ಯ ಪರಿಷತ್ತಿನಂತಹ ಗೌರವದಸಂಸ್ಥೆಯಿಂದ ಬಹುಮಾನಪಡಿದ ಯುವದೋಂದು ಗ್ರಂಥಕಾರರಿಗೆ ಗೌರವದ ಸಂಗತಿಯಾಗಿರುವಂತೆ, ಯೋಗ್ಯ ಗ್ರಂಥಗಳನ್ನು ಮನ್ನಿಸುವ ಭಾಗ್ಯವ ಪಡೆಯವದೂ ಪರಿಷತ್ತಿಗೆ ಗೌರವದ ಸಂಗತಿಯಾಗಿರುವದೆಂದು ನಾನು ತಿಳಿದಿರುವೆನು.

ನಾನು ಇಪ್ಪತ್ತು ಮೂವತ್ತು ವರ್ಷಗಳಿಂದ ಯಥಾಮತಿ ಭಾಷಾನೇವೇ ಯನ್ನು ಮಾಡತ್ತೊಡಗಿ ೨೫-೨೦ ಪುಸ್ತಕಗಳನ್ನು ಬರೆದಿರುವೆನು. ನನ್ನ ಈ ದೀರ್ಘಕಾಲದ ಲೇಖನ ವ್ಯವಸಾಯದ ಪರಿಪಾಠವು ಈ “ಮಾಧವಕರುಣಾವಿಲಾಸ್” ವಾಗಿರುವದೆಂದು ವಿನಯದಿಂದ ಅರಿಕೆಮಾಡಿಕೊಳ್ಳುವೆನು.

ಲೋಕಾದರಕ್ಕೆ ಅತ್ಯಂತ ಪಾತ್ರವಾಗಿರುವ ಈ ಪುಸ್ತಕಕ್ಕೆ ತಮ್ಮ ಲ್ಲಿಯ ದೇವರಾಜ ಚಾಟ್ ಫಂಡಿನಿಂದಲೂ, ಧಾರವಾಡ ಕನಾಟಕ ನಿದ್ರಾ ವರ್ಧಕ ಸಂಘದಿಂದಲೂ ಬಹುಮಾನವು ದೊರೆತು, ಮುಂಬಯಿ ನಿದ್ರಾ ಪೀಠದ ಆದರದ ಭಾಗ್ಯವು ಪಾರಪ್ತವಾಗಿ ನನ್ನ ಶ್ರಮದ ಸಾಧಕತೆಯ ನಿದರ್ಶನವಾಗಿರುವದು. ಅದರಂತೆ ಅತ್ಯಂತ ಗೌರವಶಾಲಿಯಾದ ತಮ್ಮ ಪರಿಷತ್ತಿನಿಂದಲೂ ನನ್ನ ಶ್ರಮದ ಸಾಧಕತೆಯ ನಿದರ್ಶನವಾಗಿ ಲೇಖನ ವ್ಯವಸಾಯಕ್ಕೆ ಪ್ರೋತ್ಸಾಹವು ಉಂಟಾದೀತೆಂದು ನಾನು ಭಾನಿಸಿರುವೆನು.

ಇದೊಂದು ಸ್ವತಂತ್ರ ರಚನೆಯ ಐತಿಹಾಸಿಕ ಸರಸ ತಾತ್ಪರಕ ಕಾದಂ ಬರಿಯಾಗಿರುವದು. ಶ್ರೀಮದ್ವಾರಾರಣ್ಯ ಸ್ವಾಮಿಗಳಿಂಬ ಹೆಸರಿನಿಂದ ಒಗ ಪ್ರಸಿದ್ಧರಾದ ಪೂರ್ವಶ್ರಮದ “ಮಾಧವಾಚಾಯ್” ರೆಂಬ ಹೆಸರಿನ ವಿದ್ವನ್ನುಕುಟುಂಬಜ್ಯೇಶ್. ತಪಸ್ವಿಗಳು ಈ ಕಾದಂಬರಿಯ ನಾಯಕರುಗಿದ್ದು, ಇದರಲ್ಲಿ ಲೋಕಚಾಗ್ರತಿಗೂ, ರಾಷ್ಟ್ರಕೃತ್ಯುಗಳೂ ಅತ್ಯಂತ ಸಂಧಾಯ ಕಾರಕಗಳಾಗಿರುವ ವಿವಿಧ ವಿಷಯಗಳ ವಿವೇಚನವು, ಆ ಮುಹೂರ್ತದಲ್ಲಿ ವಿಭಾಗಿಗಳ ಮುಖದಿಂದ ಸರಸವಾಗಿ ಮಾಡಲ್ಪಟ್ಟಿರುವದು. ಅದರಂತೆ, ಮನೋರಂಜನದ ದೃಷ್ಟಿಯಿಂದಲೂ, ಸ್ವಾತ್ಮತ್ವದನದ ದೃಷ್ಟಿಯಿಂ

ದಲ್ಲಾ, ಉದಾತ್ಮಗುಣ ಪೂರ್ವಣದ ದೃಷ್ಟಿಯಿಂದಲೂ ಈ ಕಾದಂಬರಿಯು ಶ್ರೀಪ್ರತರದಾಗಿರುವದೆಂದು ಲೋಕವು ಒಸ್ಪಿಕೊಳ್ಳುತ್ತಿರುವದು.

ఈ కాదంబరియన్న ఇష్టరల్లియే తమ్మ పరిషత్తిన పరిశ్వణ
క్షుగి కళసబముదాగిత్తు; ఆదరే నన్న ఈ కృతియు యోగ్యవాద
దేవిందు టోకానుభవదిందలూ, సంస్కృత పరిశ్వణదిందలూ నిణి
యిశంఖుడువనరిగే, తమ్మ సంస్కృతయంతఱ శ్రీంపు విద్వత్స్వంపు సేవిత
సంస్కృత పరిశ్వణక్కు కళసలు మనస్సాగద్దరింద బిట్టిను.

తన్నంధ హలవు శ్రీష్టతర సంస్కిరితింద గ్రంథగళు మాన్య వాద మానదింద అవుగళ్లన్నిఅవలోకనక్క లోకవు ఆతురపడువదు స్వాభావికవు; ఆద్యరింద నన్న ఈ కాదంబరియు ఏనాదరూ హితకారక లోక జాగ్రత్తియన్న మాడింతిందు తన్న సంస్కిరితింద పశ్చదల్లి, ప్రతి ఒబ్బ సాక్షర కన్న డిగను ఆదన్న ఓదలు ఉత్సవాగు వదక్కుగి తన్న ఆ కెనాటిక హిత తత్పర సంస్కిరియు ఇదన్న యోంగ్గి కండల్లి బహుమానిసబేకిందు పారాధ్రీసువెను.

ಬಸವನಗುಡಿ, ಚೆಂಗಳೂರು ೨

ಕನ್ನಡಗಳ ಸೇವಕ

ତା|| ୭୭-୮୦-୭୩

ವೇಂಕಟೇಶ ತಿ. ಕುಲಕರಣಿ, ಗಳಗನಾಥ.

ಇದಕ್ಕೆ ಉತ್ತರ:—

నెం. ७१८

ಕರ್ನಾಟಕ ಸಾಹಿತ್ಯ ಪರಿವರ್ತು ಬಸವನಗುಡಿ, ಬೆಂಗಳೂರು.

००-००-०९९२

ಮ|| ರಾ|| ರಾ|| ವೇಂಕಟೀಶ ತಿರಕೋ ಕುಲಕರಣಿ ಗಳಗನಾಥರವರ
ಸಮಕ್ವಮಕ್ಕೆ.

ಸಾಹಿತ್ಯ ಪರಿವರ್ತನೆಯ ದಶೀಯ ವಿಜಾಪು ಪನೆಗಳು—

తమ్మకళిద తింగళ అనే తారిఖిన కాగదవు నుట్టుతు.
ఆదన్న కాయి నివాఫహక మండలియవర పయాఫలోచనేగి
కళిద తింగళ ఇంనే తారిఖిన దిన తండెను. ఆ | మండలియవరు

ಕೆಳಗೆ “ಗುರುತಿಸಿರುವ ನಿಣಾಯವನ್ನು ಮಾಡಿ ಅದನ್ನು ತಮ್ಮ ಪರಾಮರ್ಶಕೆಗೆ ತರಬೇಕೆಂದು ತಿಳಿಸಿರುತ್ತಾರೆ. ಆ ಪ್ರಕಾರ ನಿಣಾಯವನ್ನು ತಮಗೆ ತಿಳಿಸಲು ಬಹಳ ಸಂಶೋಧನೆಯನ್ನು ಕೊಡತಕ್ಕಾದ್ದು.

“ಮಾ|| ರಾ|| ಗಳಗನಾಧರವರು ಕನ್ನಡ ಭಾಷೆಯಲ್ಲಿ ಆನೇಕ ಪ್ರೌಢಗ್ರಂಥಗಳನ್ನು ರಚಿಸಿ ಅವಗಳನ್ನು ಪ್ರಕಟಿಸಿ ಅವರು ಮಾಡಿರುವ ಕನಾಟಕವಾಜ್ಯಯ ಸೇವಾತಿಶಯಕ್ಕಾಗಿ ಅವರಿಗೆ ಎರಡುನೂರಾ ಘವತ್ತು ರೂಪಾಯಿಗಳ ಸಂಭಾವನೆಯನ್ನು ಕೊಡತಕ್ಕಾದ್ದು.

ಇತಿ,
ನಂಗಪುರಂ ವೇಂಕಟೇಶಯ್ಯಂಗಾರ್
ಗೌ. ಕಾಯ್ದದರ್ಶ.

ನಾನು ಒಂದು ಪುಸ್ತಕದ ಪಾಠಸ್ಥ್ಯಕ್ಕಾಗಿ ಪರಿಷತ್ತನ್ನು ಬೇಡಿಕೊಂಡಿರಲು, ಹೀಗೆ ನನ್ನ ಕಾಯ್ದವನ್ನೇ ಗೌರವಿಸಿ ಸಂಭಾವಿಸುವದೇಂದರೆ, ಒಂದು ಕೇಳಿದರೆ ಎರಡು ಕೊಟ್ಟ ಹಾಗೆಯಲ್ಲವೇ? ಉದಾರ ಚರಿತರ ಸ್ವಭಾವವೇ ಅಂತಹದು!



ಇ ಗಳಗನಾಧನ ಪುಸ್ತಕಗಳು

ಕನಾಟಕವು ಪ್ರಾಮುಖ್ಯವಾಗಿ ನನ್ನನ್ನು ಕಾದಂಬರಿಕಾರನೆಂದು ಗುರುತಿಸುತ್ತಿರುವದು ನನಗೆ ಅಭಿಮಾನದ ಸಂಗತಿಯು. ಆದರೂ ನನ್ನ ಮನಸ್ಸಿನ ಒಲವು ನೈತಿಕ - ಧಾರ್ಮಿಕ ಸುಲಭ ತತ್ವದ ವ್ಯವಹಾರೋಪಯುಕ್ತ ವಿಷಯಗಳ ಕಡೆಗೆ ನಿಶೇಷವಾಗಿ ಇರುವದು, ಈ ಮಾತಿನ ಒಳುಕ್ಕನ್ನು “ಸತ್ಯಸಾರ” “ಕುಮುದಿನಿ” ಯಂತಹ ನನ್ನ ಸ್ವತಂತ್ರ ಕಾದಂಬರಿಗಳಲ್ಲಿ ಅಲ್ಲಲ್ಲಿ ನೇರೆಡಬಹುದಾಗಿದ್ದರೂ, “ಮಾಧವ ಕರ್ಮಾನಿಲಾಸ” ವೇಂಬ ನನ್ನ ವಿಸ್ತೃತವಾದ ಸ್ವತಂತ್ರ ಕಾದಂಬರಿಯ ಮಧ್ಯದಲ್ಲಿರುವ ಇವುತ್ತೀದು ಪ್ರಕರಣಗಳು ಈ ಮಾತಿಗೆ ಸಾಕ್ಷಿಯನ್ನು ಕೊಡಬಹುದು. ಅಲ್ಲದೆ, ನನ್ನ ರೂಪಾಂತರದ, ಆಧವಾ ಭಾಷಾಂತರದ ಉಳಿದ ಕಾದಂಬರಿ

ಗಳಲ್ಲಿಯೂ ಅಲ್ಲಲ್ಲಿ ಸುಲಭ ಬೋಧವ್ಯವ ವಿನಯಿಗಳನ್ನು ಬುದ್ಧಿಪೂರ್ವಕ ನಾನು ಸೇರಿಸಿರುವೆನು. ನನ್ನ ಕಾದಂಬರಿಗಳಲ್ಲಿ ಬಹುತರ ಒಬ್ಬ ಸತ್ಯರು ಷನು ಇದ್ದೇ ಇರುವನು. ಆತನ ಯೋಗದಿಂದ ಸದ್ಗುರುಧಗಳ ಲಾಭವು ವಾಚಕರಿಗೆ ಆಗುತ್ತಿರುತ್ತದೆ. ಕಾದಂಬರಿಗಳ ಹೊರತು ನಾನು ಬರ್ಥ ಉಪಯುಕ್ತ ಪ್ರಬಂಧಗಳಿಂದರೆ “ದಾಂಪತ್ಯ” “ಕುಟುಂಬ” “ನಿರ್ವಾಜ ಮಹೋತ್ಸವ” “ಕನ್ನಾಶೀಕ್ಕೆ” ಎಂಬ ಚಿಕ್ಕ ಪುಸ್ತಕಗಳು. ಇವಲ್ಲದೆ ಗೃಹಶಿಕ್ಷಣ, ನಮ್ಮದೇವರಪೂಜೆ, ದುಡ್ಡ, ಕಲಿತಾಂಡವ ವೊದಲಾವ ಹತ್ತಿಪ್ಪತ್ತು ಸ್ಥಾಪಿತೇಖಗಳನ್ನು ಬರೆದಿರುವೆನು. ಮನ ಸ್ವಿದ್ವರೂ ಹೆಚ್ಚಿನ ದೊಡ್ಡ ಪ್ರಬಂಧಗಳನ್ನು ಬರೆಯಲಿಕ್ಕೆ ನನಗೆ ಆಸ್ತಿ ದವು ದೊರೆಯಾಲಿಲ್ಲ; ಯಾಕೆಂದರೆ ಮೈದಿಕ ವಾರಶಾಲೆಯ ಪ್ರತಿ ತಿಂಗಳ ಸಾಮಿರ ರೂಪಾಯಿಗಳ ವರೆಗಿನ ವೆಚ್ಚಿಕ್ಕೆ ಹಣವನ್ನು ಒದಗಿಸಿಕೊಡುವದ ಕ್ಯಾಗಿ ಕಾದುಬಿಗಳಿಗೆ ನನ್ನನ್ನು ಮಾರಿಕೊಳ್ಳಬೇಕಾಯಿತು! ನನ್ನ ಈ ಇಷ್ಟಪ್ಪತ್ತು ವರ್ಷ-ದ ಕಾದಂಬರಿ ಲೇಖನದಿಂದ ಕನಾಟಿಕದಲ್ಲಿ ವಾಚನಾಭರ್ಮಚಿಯು ಹೆಚ್ಚಿರುವದೆಂದು ಕನ್ನಡಿಗರ ಭಾವನೆಯಾದದ್ದನ್ನು ನಾನು ಈವಿಯಿಂದ ಕೇಳಿದ್ದೇನು; ಆದರೆ ಈಗ ಎರಡು ವರ್ಷಗಳಿಂದ ಉರಾರಿಗಿಹೋಗಿ ಪುಸ್ತಕ ಮಾರುತ್ತಿರುವಾಗ, ಹಳ್ಳಿಪಳ್ಳಿಗಳಲ್ಲಿಯೂ ನನ್ನ ಪುಸ್ತಕಗಳು ಇರುತ್ತಿರುವದನ್ನೂ, ಸಾಧಾರಣವಾಗಿ ಅಕ್ಷರಸ್ತರಾದವರು ನನ್ನ ಒಂದಿಳ್ಳಿಂದು ಕಾದಂಬರಿಯನ್ನು ಓದಿರುವದನ್ನೂ ನೋಡಿ ನನಗೆ ಬಹಳ ಸಮಾಧಾನವಾಗುತ್ತಿರುವದು. ಈ ಮಾತಿನ ಅನುಭವವು ಬೆಂಗಳೂರಲ್ಲಿಯೂ ಪುಸ್ತಕ ಮಾರುತ್ತಿರುವ ನಮ್ಮವರಿಗೆ ಬಂದಿರುತ್ತದೆ. ಒಟ್ಟಿಗೆ ಕಾದಂಬರಿ ಲೇಖನದಿಂದ ಗಳಗನಾಧನು ಎಲ್ಲರ ಪರಿಷಯಸ್ತನಾಗಿರುವನು. ಹಿಂದೆ ಯೋಮ್ಮೆ ಹೇಳಿದಂತೆ, ನನ್ನ ಸದ್ಗುರುಧ ಚಂದ್ರಿಕೆಯೇಂಬ ಮಾಸಪತ್ರಿಕೆಗೆ ಏಳುಸಾವಿರ ಒನ್ನ ಚಂದಾದಾರರು ಕೂಡಿದ್ದಾಗ, ಕನ್ನಡಿಗರಿದ್ದ ಕನಾಟಿಕ ಕದ ಹೊರಗಿನ ಪ್ರಾಂತಗಳಲ್ಲಿಷ್ಟೇ ಅಲ್ಲ, ಹಿಂದುಸ್ಥಾನದ ಹೊರಗಿನ ಸ್ಥಳವಾದ ಏಡನದಲ್ಲಿಯೂ ಚಂದ್ರಿಕೆಯದೊಂದು ಪ್ರತಿಯು ಹೋಗುತ್ತಿದ್ದ್ದು ಅಭಮಾನದ ಸಂಗತಿಯೇ ಸರ! ಅಲ್ಲದೆ ಈ ಮೈದಾರ ಪ್ರಾಂತದಲ್ಲಿ

ಮೆಟ್ರಿಕ್‌ಕಿಗೆ ಹಚ್ಚಿದ ನನ್ನ “ ಧರ್ಮರಹಸ್ಯ ” “ ಕುಮುದಿನಿ ” ಎಂಬಿರದು ಕಾದಂಬರಿಗಳನ್ನು ವಿದ್ಯಾರ್ಥಿಗಳು ನಾಟಕರೂಪದಿಂದ ಪ್ರಯೋಗಮಾಡಿದ್ದು ಬಹು ಸಮಾಧಾನದ ಸಂಗತಿಯು !

ನನ್ನ ಕಾದಂಬರಿಗಳು ಇನ್ನು ಲೋಕಪೀಠವಾದದ್ದರ ಗುಟ್ಟನ್ನು ನಾನು ಈಗ ಹೇಳಿದೆ ಇರಲಾರೆನು. ಅಪರಸಿದ್ಧ ನಾಯಕರಿದ್ದ ಕಾದಂಬರಿಗಳನ್ನು ಈವರೆಗೆ ನಾನು ಬರೆಯಲೇ ಇಲ್ಲ. ನನ್ನ ಕಾದಂಬರಿಗಳೊಳಗಿನ ನಾಯಕರೆಂದರೆ—“ ವಿಜಯನಗರದ ರಾಜ್ಯಸಾಫಿ ಪಕರಾದ ಮಾಧವಾಚಾರ್ಯರು, ಮಹಾರಾಷ್ಟ್ರ ರಾಜ್ಯಸಾಫಿ ಪಕನಾದ ಶಿವಾಚಿ, ಅರ್ಚಬರನ ಕಾಲ ದಲ್ಲಿಯೂ ತನ್ನ ಸ್ವಾತಂತ್ರ್ಯವನ್ನು ಕಾಯ್ದು ಕೊಂಡ ಮಹಾರಾಣಾ ಪ್ರತಾಪ ಸಿಂಹ, ಸುಪರಸಿದ್ಧ ಪಾರಾಚೀನ ಚಕ್ರವರ್ತಿಗಳಾದ ಅಶೋಕ - ಚಂದ್ರಗುಪ್ತರು, ಬೈರಂಗಜೀಬನ ಕಾಲದಲ್ಲಿಯೂ ಸ್ವಾತಂತ್ರ್ಯವನ್ನು ಸಾಫಿಸಿದ ಭತ್ತರಾಣಿ, ಬೈರಂಗಜೀಬನ ಕಾಲದಲ್ಲಿಯೂ ಸ್ವಾತಂತ್ರ್ಯವನ್ನು ಸಾಫಿಸಿದ ಭತ್ತರಾಣಿ, ಕೃತ್ಯೋತ್ತಮನಾದ ರಾಣಾ-ರಾಜಸಿಂಹ, ತಾಳೀಕೋಟೀಯ ಕಾಳಗಿದ ರಾಮರಾಜ್ಯ ” ಮುಂತಾದ ಪ್ರಸಿದ್ಧ ಐತಿಹಾಸಿಕ ಪುರುಷರು! ಇವರಹೆಸರು ಗಳನ್ನು ಕೇಳಿದ ಮಾತ್ರದಿಂದಲೇ ಜನರ ಮನಸ್ಸಿನಲ್ಲಿ ಆದರ-ಭಕ್ತಿಗಳು ಉತ್ಪನ್ನವಾಗುವವು. ಇಂಹತ ಪ್ರಸಿದ್ಧ ಐತಿಹಾಸಿಕ ಪುರುಷರಿಗೆ ಸಂಬಂಧಿಸಿದ ಪ್ರಸಂಗಗಳಿಂದಲೇ ವಾಚಕರಲ್ಲಿ ಉದಾತ್ತಗುಣಗಳ ಬೀಜಾದೋಪಣ-ಪ್ರೋಷಣ-ಸಂವರ್ಧನಗಳು ಆಗುವವೆಂದು ನನ್ನ ನಂಬಿಗೆ. ಈ ನಂಬಿಗಿಯ ಮೂಲಕವಾಗಿಯೇ ಈವರೆಗೆ ನಾನು ಅಪರಸಿದ್ಧರಾದ . ಕಲ್ಪಿತ ಸಾಮಾನ್ಯ ಜನರು ನಾಯಕರಾಗಿದ್ದ ಸಾಮಾಚಿಕ ಕಾದಂಬರಿಗಳನ್ನು ಒಂದೂ ಬರೆಯದಿರುವದು. ಇನ್ನು ನಾನು ಬರೆದಿರುವ ಕಾಲ್ಪನಿಕ ಕಾದಂಬರಿಯೆಂದರೆ. ನಾನುಮಟ್ಟಮೊದಲು ಬರೆದ “ ಪ್ರಭುಧ್ವ ಪದ್ಮನಾಯನೆ ” ಯೊಂಬ ದೊಂಡೇ ಒಂದು ಕಾದಂಬರಿಯು. ಅದರ ಏದು ಆವೃತ್ತಿಗಳು ಮುಗಿದು ಹೋಗಿ ಆರನೆಯ ಆವೃತ್ತಿಯನ್ನು ಈಗ ಹೊರಡಿಸಬೇಕಾಗಿದೆ! ಇರಲಿ, ಒಟ್ಟಿಗೆ ನನ್ನ ಕಾದಂಬರಿಗಳು ಇನ್ನು ಲೋಕಪೀಠವಾಗಲಿಕ್ಕ ಪ್ರಸಿದ್ಧ ಐತಿಹಾಸಿಕ ಪುರುಷರೇ ನಾಯಕರಾಗಿದ್ದ ಕಾದಂಬರಿಗಳನ್ನು ನಾನು ಬರೆದದ್ದು ಒಂದನೇಯ ಕಾರಣವು.

ಇನ್ನು ನನ್ನ ಕಾದಂಬರಿಗಳ ಲೋಕಪೀಠತೆಯ ಎರಡನೆಯ ಕಾರಣ ವೆಂದರೆ, ನಾನು ಭಾವಾಪ್ರಭುತ್ವವನ್ನೂ, ವಿಷಯಯೋಜಕತೆಯ ಪ್ರಭುತ್ವವನ್ನೂ ಕಾಯ್ದುಕೊಂಡು ಕಾಂದಂಬರಿಗಳನ್ನು ಬರೆದದ್ದು. ಯಾವಪೂರ್ಣ ತದ ಭಾಷೆಯ ಅಧಿಕಾರಕ್ಕೂ ನಾನು ಒಳಗಾದವನಲ್ಲ. ನಾನು ನನ್ನ ಯೋಗ್ಯತೆಯಂತೆ ಬೇರೆಬೇರೆ ಪ್ರಾರ್ಥಗಳ ಪ್ರಸಿದ್ಧ ಲೇಖಕರ ಕನ್ನಡ ಗ್ರಂಥಗಳನ್ನು ಓದುವಾಗ ನನ್ನಲ್ಲಿಂಟಾದ ಭಾಷೆಗಳ ಪರಿಪಾಠಕ ಸ್ವಾಭಾವಿಕವಾದ ಪ್ರಭುತ್ವದಿಂದ ನಾನು ಕಾದಂಬರಿಗಳನ್ನು ಬರೆದಿರುವೆನು. ನಾನು ಭಾಷೆಯ ಏಕೀಕರಣದ ಗೊಡನೆಗೂ ಹೋದವನಲ್ಲ; ಭಾಷೆಯ ಸಂಕರೀಕರಣದ ಗೊಡನೆಗೂ ಹೋದವನಲ್ಲ. ಭಿನ್ನ ಭಿನ್ನ ಭಾವಾಸರಣಿಗಳ ಸುವರಿಕಾಮದಿಂದ ನನ್ನ ಹುಟ್ಟಭಾವೆಯಲ್ಲಾದ ಸಂಜೀವನೀಕರಣದ ಭಾಷೆಯಿಂದ ನಾನು ಕಾದಂಬರಿಗಳನ್ನು ಬರೆದಿರುತ್ತೇನೆ. ತಿರುಗಿ ಕೇಳಿದರೆ, ನನ್ನ ಕಾದಂಬರಿಗಳ ಲೋಕಪೀಠತೆಗೆ ನನ್ನ ಭಾವಾಸರಣಿಯಾಗಲಿ, ನನ್ನ ಭಾವಾ ಪಾಂಡಿತ್ಯ-ಪ್ರಾರ್ಥಿಗಳಾಗಲಿ ಕಾರಣಗಳಲ್ಲವೇ ಅಲ್ಲ. ಕೆಲವು ಪ್ರಾರ್ಥಗಳಲ್ಲಿ ಕೆಲಮಟ್ಟಿಗೆ, ಕೆಲವು ಪ್ರಾರ್ಥಗಳಲ್ಲಿ ಬಹು ಮಟ್ಟಿಗೆ, ಕೆಲವು ಪ್ರಾರ್ಥಗಳ ಸರ್ವಾರ್ಥದಿಂದ ನನ್ನ ಭಾಷೆಯು ಲೋಕಪೀಠಯಾಗಿದ್ದರೂ, ನನ್ನ ಕಾದಂಬರಿಗಳ ಲೋಕಪೀಠತೆಗೆ ಆ ಭಾವಾಮಾನ್ಯತೆಯು ಗೌಣಕಾರಣವೇಸರಿ, ನನ್ನ ಕಾದಂಬರಿಗಳ ಲೋಕಪೀಠತೆಯ ಮುಖ್ಯ ಕಾರಣವೆಂದರೆ, ಸಮಾಜವು ಮುಚ್ಚಿವಂತಹ ಕಾದಂಬರಿಗಳನ್ನೇ ಆರಿಸಿ, ಆಕಾದಂಬರಿಗಳಲ್ಲಿಯ ವಿಷಯಗಳ ಯೋಜನೆಯನ್ನು ವಾಚಕರ ಅನುಭವಕ್ಕೆ ನಡುವಂತೆ ಸಮರ್ಪಕವಾಗಿಯೂ, ಸುಂದರವಾಗಿಯೂ ಆಚ್ಛಾಕಟ್ಟಿನಲ್ಲಿ ಮಾಡಿದ್ದು! ಲೇಖಕನು ಆರಿಸಿಕೊಂಡ ವಿಷಯಗಳ ಸೌಷ್ಟವದಲ್ಲಿ ಅವನ ಭಾಷೆಯ ಹುಳುಕುಗಳು ಮುಚ್ಚಿಹೋಗುವವೆಂಬದನ್ನು ನಾನು ಅನುಭವದಿಂದ ಆರಿತಿರುವೆನು.

ಇನ್ನು ನನ್ನ ಕಾದಂಬರಿಗಳ ಲೋಕಪೀಠತೆಯ ಮೂರನೆಯ ಕಾರಣವೆಂದರೆ, ನಾನು ವಾಚಕರಲ್ಲಿ ಏಕೀಭವಿಸಿ ಕಾದಂಬರಿಗಳನ್ನು ಬರೆದದ್ದು. ನಾನು ವಾಚಕರಿಗಿಂತ ಶ್ರೇಷ್ಠನೆಂದಾಗಲಿ, ವಾಚಕರಿಗಿಂತ ಕನಿಷ್ಠನೆಂದಾಗಲಿ ತಿಳಿದು ಕಾದಂಬರಿಗಳನ್ನು ಬರೆದಿರುವಿಲ್ಲ. ಬರೆಯುವಾಗ ನಾನು

ವಾಚಕರಾಗಿರುವೆನು, ಓದುವಾಗ ವಾಚಕರು ಗಳಗನಾಥರಾಗುವರು. ಇದರಿಂದ ಗಳಗನಾಥನ ಮೆಚ್ಚಿಗೆಯೇ ವಾಚಕರ ಮೆಚ್ಚಿಕೆಯಾಗಿರುವದು. ಗಳಗನಾಥನು ಒಳ್ಳೆಯದೆಂದು ಬರೆದ ಕಾದಂಬರಿಯು ಗಳಗನಾಥನ ವಾಚಕರಿಗೆ ಎಂದೂ ಕೆಟ್ಟುದಾಗಿಯೇ ಇಲ್ಲ. ಇಪ್ಪು ಸ್ವಾವಲಂಬನದಿಂದ ನಾನು ಕಾರಂಬರಿಗಳನ್ನು ಬರೆದವನು. ನನ್ನ ಸ್ವಂತದ ಕಾದಂಬರಿಗಳಲ್ಲಿಂತು ನನ್ನ ಸ್ವಾವಲಂಬನವಿರುವದು ಸ್ವಾಭಾವಿಕವು; ಆದರೆ ಎಂತಹ ಪ್ರಸಿದ್ಧ ಕಾದಂಬರಿಕಾರರ ಕಾದಂಬರಿಗಳಿದ್ದರೂ, ಅವು ನನ್ನಹೃದಯವನ್ನು ಅಲ್ಲಾಗಿ ಸಂದಿದ್ದರೆ ಅಂತಹವನ್ನು ನನ್ನ ಕನ್ನಡಿಗರ ಕಣ್ಣಮುದೆ ನಾನು ಇಪ್ಪಿರುವದೇ ಇಲ್ಲ! ಮೊದಲು ನನ್ನ ಸಮಾಧಾನ, ಆನೇಲೆ ನನ್ನ ವಾಚಕರ ಸಮಾಧಾನ! ನನ್ನ ಕಣ್ಣಗಳಲ್ಲಿ ನೀರುಗಳನ್ನು ಉದುರಿಸಿದ ಕಾದಂಬರಿಗಳು ನಮ್ಮವ ಚಕರ ಕಣ್ಣಗಳಲ್ಲಿ ನೀರು ಉದುರಿಸದೆ ಬಿಟ್ಟಿರುವದೇ ಇಲ್ಲ. ಇದೇ ಮಾತ್ರ ನನ್ನ ಹಾಗು ನನ್ನ ವಾಚಕರ ಎಲ್ಲ ನಿಜಾರ-ನಿಕಾರಗಳಿಗೂ ಹತ್ತುವದು! ನನ್ನ ಆಯುಷ್ಯದಲ್ಲಿ ನಾನು ಕೈ. ವಾ. ಆಪಟಿಯವರ “ಕಮಲಕುಮಾರಿ” ಎಂಬ ಒಂದು ಕಾದಂಬರಿಯ ಹೊರತು ಯಾವ ಕಾದಂಬರಿಯನ್ನೂ ಅಕ್ಷರಶಃ ಭಾಷಾಂತರ ಮಾಡಿರುವದಿಲ್ಲ. ಬೇಕಾದವರ ಕಾದಂಬರಿಯಿರಲಿ, ನಾನು ಹಾಗು ನನ್ನ ಕನ್ನಡಿಗರು, ಎಂಬ ಜೋಡನ್ನು ಮರೆಯಿಡಿದ್ದು ಕಾದಂಬರಿಯನ್ನು ಬೇಕಾದಲ್ಲಿ ಹಿಗ್ಗಿಸಿರುವೆನು, ಬೇಡಾದಲ್ಲಿ ಕುಗ್ಗಿಸಿರುವೆನು. ಬೇಕಾದಲ್ಲಿ ಹೊಸನಿಷಯವನ್ನು ಸೇರಿಸಿರುವೆನು, ಬೇಡಾದಲ್ಲಿ ಇದ್ದ ನಿಷಯವನ್ನು ತೆಗೆದುಹಾಕಿರುವೆನು. ಆ ಕಾದಂಬರಿಯೇ ನನ್ನ ಕೈಗೊಂಬೆಯಲ್ಲದೆ, ನಾನು ಕಾದಂಬರಿಯ ಕೈಗೊಂಬೆಯಾಗಿರುವದಿಲ್ಲ. ಇದರಿಂದಲೇ ನಾನು ಬ್ರಹ್ಮದಿರುವ ಕಾದಂಬರಿಗಳ ನಿಷಯವಾಗಿ ನನ್ನ ಮನತ್ವವೂ, ನಮ್ಮ ಗಳಗನಾಥನು ಬರೆದ ಕಾದಂಬರಿಗಳೆಂಬ ಕಾರಣದಿಂದ ನಮ್ಮ ವಾಚಕ ಮನ ತ್ವವೂ ಉಂಟಾಗಿ, ನಾನೂ ನನ್ನ ವಾಚಕರೂ ನನ್ನ ಕಾದಂಬರಿಗಳ ನಿಷಯದ ಮನಕಾರದ ಸಂಬಂಧದಿಂದ ಏಕೇಭಾವಿಸಿ ಹೋಗಿರುವೆವೆ! ಕಾದಂಬರಿಬರೆಯವಾಗ ವಾಚಕರ ಸ್ವರೂಪದ ಗಳಗನಾಥನೂ, ಕಾದಂಬರಿಓದುವಾಗ ಗಳಗನಾಥನ ಸ್ವರೂಪದ ವಾಚಕರೂ ಆಗಿ, ನಾವಿಬ್ಬರೂ

ಇನ್ನು ನನ್ನ ಕಾದಂಬರಿಗಳ ಲೋಕಪೀಠತೆಯ ಎರಡನೆಯ ಕಾರಣ ವೆಂದರೆ, ನಾನು ಭಾಷಾಪ್ರಭುತ್ವವನ್ನೂ, ವಿಷಯಯೋಜಕತೆಯ ಪ್ರಭುತ್ವವನ್ನೂ ಕಾಯ್ದುಕೊಂಡು ಕಾಂದಂಬರಿಗಳನ್ನು ಬರೆದದ್ದು. ಯಾವಪಾರಂ ತದ ಭಾಷೆಯ ಅಧಿಕಾರಕ್ಕೂ ನಾನು ಒಳಗಾದವನಲ್ಲ. ನಾನು ನನ್ನ ಯೋಂಗ್ಯತೆಯಂತೆ ಬೇರೆಬೇರೆ ಪಾರಂತಗಳ ಪ್ರಸಿದ್ಧ ಲೇಖಕರ ಕನ್ನಡ ಗ್ರಂಥಗಳನ್ನು ಓದುವಾಗ ನನ್ನಲ್ಲಿಂಟಾದ ಭಾಷೆಗಳ ಪರಿಪಾಕ ಸ್ವಾಭಾವಿಕವಾದ ಪ್ರಭುತ್ವದಿಂದ ನಾನು ಕಾದಂಬರಿಗಳನ್ನು ಬರೆದಿರುವೆನು. ನಾನು ಭಾಷೆಯ ಏಕೀಕರಣದ ಗೊಡವೆಗೂ ಹೋದವನಲ್ಲ; ಭಾಷೆಯ ಸಂಕರೀಕರಣದ ಗೊಡವೆಗೂ ಹೋದವನಲ್ಲ. ಭಿನ್ನ ಭಿನ್ನ ಭಾಷಾಸರಣಿಗಳ ಸುವರಿಕಾಮದಿಂದ ನನ್ನ ಹುಟ್ಟಿಭಾಷೆಯಲ್ಲಾದ ಸಂಜೀವನೀಕರಣದ ಭಾಷೆಯಿಂದ ನಾನು ಕಾದಂಬರಿಗಳನ್ನು ಬರೆದಿರುತ್ತೇನೆ. ತಿರುಗಿ ಕೇಳಿದರೆ, ನನ್ನ ಕಾದಂಬರಿಗಳ ಲೋಕಪೀಠತೆಗೆ ನನ್ನ ಭಾಷಾಸರಣೆಯಾಗಲಿ, ನನ್ನ ಭಾಷಾ ಪಾಂಡಿತ್ಯ-ಪಾರಾವಿಜ್ಞಾಗಳಾಗಲಿ ಕಾರಣಗಳಲ್ಲವೇ ಅಲ್ಲ. ಕೆಲವು ಪಾರಂತಗಳಲ್ಲಿ ಕೆಲಮುಟ್ಟಿಗೆ, ಕೆಲವು ಪಾರಂತಗಳಲ್ಲಿ ಬಹು ಮುಟ್ಟಿಗೆ, ಕೆಲವು ಪಾರಂತಗಳ ಸಂಖಾರದಿಂದ ನನ್ನ ಭಾಷೆಯು ಲೋಕಪೀಠತೆಯಾಗಿದ್ದರೂ, ನನ್ನ ಕಾದಂಬರಿಗಳ ಲೋಕಪೀಠತೆಗೆ ಆ ಭಾಷಾಮಾನ್ಯತೆಯು ಗೌಣಕಾರಣವೇಸರಿ, ನನ್ನ ಕಾದಂಬರಿಗಳ ಲೋಕಪೀಠತೆಯ ಮುಖ್ಯ ಕಾರಣವೆಂದರೆ, ಸಮಾಜವು ಮುಚ್ಚಿವಂತಹ ಕಾದಂಬರಿಗಳನ್ನೇ ಆರಿಸಿ, ಆಕಾದಂಬರಿಗಳಲ್ಲಿಯ ವಿಷಯಗಳ ಯೋಜನೆಯನ್ನು ವಾಚಕರ ಅನುಭವಕ್ಕೆ ನಡುವಂತೆ ಸಮರ್ಪಕವಾಗಿಯೂ, ಸುಂದರವಾಗಿಯೂ ಅಚ್ಚುಕಟ್ಟಿನಲ್ಲಿ ಮಾಡಿದ್ದು! ಲೇಖಕನು ಆರಿಸಿಕೊಂಡ ವಿಷಯಗಳ ಸೌಷ್ಣಿವದಲ್ಲಿ ಅವನ ಭಾಷೆಯ ಹುಳುಕುಗಳು ಮುಚ್ಚಿಹೋಗುವವೆಂಬದನ್ನು ನಾನು ಅನುಭವದಿಂದ ಆರಿತಿರುವೆನು.

ಇನ್ನು ನನ್ನ ಕಾದಂಬರಿಗಳ ಲೋಕಪೀಠತೆಯ ಮೂರನೆಯ ಕಾರಣ ವೆಂದರೆ, ನಾನು ವಾಚಕರಲ್ಲಿ ಏಕೀಭವಿಸಿ ಕಾದಂಬರಿಗಳನ್ನು ಬರೆದದ್ದು. ನಾನು ವಾಚಕರಿಗಿಂತ ಶ್ರೇಷ್ಠನೆಂದಾಗಲಿ, ವಾಚಕರಿಗಿಂತ ಕನಿಷ್ಠನೆಂದಾಗಲಿ ತಿಳಿದು ಕಾದಂಬರಿಗಳನ್ನು ಬರೆದಿರುವದಿಲ್ಲ. ಬರೆಯುವಾಗ ನಾನು

ವಾಚಕರಾಗಿರುವೆನು, ಓದುವಾಗ ವಾಚಕರು ಗಳಗನಾಥರಾಗುವರು. ಇದರಿಂದ ಗಳಗನಾಥನ ಮೆಚ್ಚಿಗೆಯೇ ವಾಚಕರ ಮೆಚ್ಚಿಕೆಯಾಗಿರುವದು. ಗಳಗನಾಥನು ಒಳ್ಳೆಯದೆಂದು ಬರೆದ ಕಾದಂಬರಿಯು ಗಳಗನಾಥನ ವಾಚಕರಿಗೆ ಎಂದೂ ಕೆಟ್ಟುದಾಗಿಯೇ ಇಲ್ಲ. ಇಪ್ಪು ಸ್ವಾವಲಂಬನದಿಂದ ನಾನು ಕಾರಂಬರಿಗಳನ್ನು ಬರೆದವನು. ನನ್ನ ಸ್ವಂತದ ಕಾದಂಬರಿಗಳಲ್ಲಿಂತು ನನ್ನ ಸ್ವಾವಲಂಬನವಿರುವದು ಸ್ವಾಭಾವಿಕವು; ಆದರೆ ಎಂತಹ ಪ್ರಸಿದ್ಧ ಕಾದಂಬರಿಕಾರರ ಕಾದಂಬರಿಗಳಿದ್ದರೂ, ಅವು ನನ್ನಹೃದಯವನ್ನು ಅಲ್ಲಾಗ ಡಿಸದಿದ್ದರೆ ಅಂತಹವನ್ನು ನನ್ನ ಕನ್ನಡಿಗರ ಕಣ್ಣಮುದೆ ನಾನು ಇಟ್ಟಿರುವದೇ ಇಲ್ಲ! ಮೊದಲು ನನ್ನ ಸಮಾಧಾನ, ಆನೇಲೆ ನನ್ನ ವಾಚಕರ ಸಮಾಧಾನ! ನನ್ನ ಕಣ್ಣಗಳಲ್ಲಿ ನೀರುಗಳನ್ನು ಉದುರಿಸಿದ ಕಾದಂಬರಿಗಳು ನಮ್ಮುವ ಚಕರ ಕಣ್ಣಗಳಲ್ಲಿ ನೀರು ಉದುರಿಸದೆ ಬಿಟ್ಟಿರುವದೇ ಇಲ್ಲ. ಇದೇ ಮಾತ್ರ ನನ್ನ ಹಾಗು ನನ್ನ ವಾಚಕರ ಎಲ್ಲ ನಿಜಾರ್ಥ-ವಿಕಾರಗಳಿಗೂ ಹತ್ತುವದು! ನನ್ನ ಆಯುಷ್ಯದಲ್ಲಿ ನಾನು ಕೈ. ವಾ. ಆಪಟಿಯವರ “ಕನುಲಕುಮಾರಿ” ಎಂಬ ಒಂದು ಕಾದಂಬರಿಯ ಹೋರತು ಯಾವ ಕಾದಂಬರಿಯನ್ನೂ ತ್ವರಿತವಾಗಿ ಭಾಷಾಂತರ ಮಾಡರುವದಿಲ್ಲ. ಬೇಕಾದವರ ಕಾದಂಬರಿಯಿರಲಿ, ನಾನು ಹಾಗು ನನ್ನ ಕನ್ನಡಿಗರು, ಎಂಬ ಜೋಡನ್ನು ಮರೆಯದೆ ನಾನು ಕಾದಂಬರಿಯನ್ನು ಬೇಕಾದಲ್ಲಿ ಹಿಗ್ಗಿಸಿರುವೆನು, ಬೇಡಾದಲ್ಲಿ ಕುಗ್ಗಿಸಿರುವೆನು. ಬೇಕಾದಲ್ಲಿ ಹೋಸನಿವಯವನ್ನು ಸೇರಿಸಿರುವೆನು, ಬೇಡಾದಲ್ಲಿ ಇದ್ದ ನಿವಯವನ್ನು ತೆಗೆದುಹಾಕಿರುವೆನು. ಆ ಕಾದಂಬರಿಯೇ ನನ್ನ ಕೈಗೊಂಬೆಯಲ್ಲದೆ, ನಾನು ಕಾದಂಬರಿಯ ಕೈಗೊಂಬೆಯಾಗಿರುವದಿಲ್ಲ. ಇದರಿಂದಲೇ ನಾನು ಬ್ರಹ್ಮದಿರುವ ಕಾದಂಬರಿಗಳ ನಿವಯವಾಗಿ ನನ್ನ ಮಮತ್ವವೂ, ನಮ್ಮ ಗಳಗನಾಥನು ಬರೆದ ಕಾದಂಬರಿಗಳಿಂಬ ಕಾರಣದಿಂದ ನಮ್ಮ ವಾಚಕ ಮಮತ್ವವೂ ಉಂಟಾಗಿ, ನಾನೂ ನನ್ನ ವಾಚಕರೂ ನನ್ನ ಕಾದಂಬರಿಗಳ ನಿವಯದ ಮಮಕಾರದ ಸಂಬಂಧದಿಂದ ಏಕೇಭಾವಿಸಿ ಹೋಗಿರುವೆವೆ! ಕಾದಂಬರಿಬರೆಯವಾಗ ವಾಚಕರ ಸ್ವರೂಪದ ಗಳಗನಾಥನೂ, ಕಾದಂಬರಿಓದುವಾಗ ಗಳಗನಾಥನ ಸ್ವರೂಪದ ವಾಚಕರೂ ಆಗಿ, ನಾವಿಬ್ಬರೂ

ಕಾದಂಬರಿಗಳ ಸಾಮಾಜಿಕದಲ್ಲಿ ನಲಿದಾಡಿರುವೆವು! ಗಳಗನಾಥನ ಲೇಖನ ವೆಂದರೆ ವಾಚಕರು ಓದದೆ ಬಿಡಲಿಕ್ಕಿಲ್ಲ, ಕನ್ನಡಿಗರ ವಾಚನಾಭಿರುಚಿಯೊಂದರೆ ಗಳಗನಾಥನು ಬರೆಯದೆ ಬಿಡಲಿಕ್ಕಿಲ್ಲ. ಹೀಗೆ ನಾನೂ, ನನ್ನ ವಾಚಕರೂ ಒಂದುಗೂಡಿದ್ದರಿಂದ ಪರಸ್ಪರರ ವಿಷಯದ ಪ್ರೇಮಾದರಗಳು ಪರಸ್ಪರರಲ್ಲಿ ಉತ್ತನ್ನವಾಗಿರುವವು. ಈ ಸಿಫತಿಯೇ ಲೇಖನ ಕಲೆಯ ವೈಭವವು; ಈ ಸಿಫತಿಯೇ ಮನೋಭೂಮಿಯನ್ನು ಬಿತ್ತಿ ಬೇಕೆಂದು ಮಹುಂದುವು! ಇಂತಹ ವೈಭವ-ಮಹುಂದುಗಳು ಕೈಸೇರಲಿಕ್ಕೆ ಪಾಂಡಿತ್ಯಕ್ಕಿಂತ ತಪಸ್ಸೂ, ತಪಸ್ಸಿಗಿಂತ ದ್ವೇವಿ ಪ್ರಸನ್ನತೆಯ ಕಾರಣವಾದ ಸದ್ಗುರು ಪ್ರಭಾವದ ಲ್ಲಿಂಟಾದ ತನ್ನಲ್ಲಿಯ ತನ್ನ ಮರವೂ ಕಾರಣವೇಂದು ನನ್ನ ಭಾವನೆಯಂತು ಆಗಿರುವದು! “ಇದನ್ನು ನಾನು ಬರೆದಿಲ್ಲ, ದೇವರು ಬರೆಸಿರುವನು” ಎಂಬ ಕನಕದಾಸಾದಿ ಭಕ್ತಗ್ರೇಸರರ ಮಾತು, ಇಲ್ಲಿ ನನಗೆ ನೆನಪಾಗುವದು!

ಹೀಗೆ ನಾನು ಭಾವೇಯ ಸಂಜೀವನವನ್ನು ಮಾಡಿಕೊಂಡು, ಭಾವೇಯ ಕಾಗು ವಿಷಯದ ಪ್ರಭುವಾಗಿ, ಸ್ವಾವಲಂಬನದಿಂದ ಕನ್ನಡಿಗರಲ್ಲಿ ಶ್ರದ್ಧೆಯನ್ನಿಷ್ಟು ಪ್ರಸಿದ್ಧಫುರುಷರ ಕಾದಂಬರಿಗಳನ್ನು ಬರೆದಿರುವೆನು. ಇದರಿಂದ ಸಾಗಾ ನನ್ನ ಪ್ರಿಯ ವಾಚಕವರ್ಗಕ್ಕೂ ಆರಾಧ್ಯ-ಆರಾಧಕ ಭಾವವುಂಟಾದಂತಾಗಿರುತ್ತದೆ. ನಮ್ಮ ಈಪವಿಶ್ವಭಾವಗಳಿಗೆ ಶ್ರೀರಾಮ-ಶಬರಿಯರ ಭಾವವನನ್ನು ಹೊಲಿಸಬಹುದು! ನಾನು ಶಬರಿಯು, ವಾಚಕರು ಶ್ರೀರಾಮರು; ನನ್ನ ಕಣ್ಣಿಗೆ ಬಿದ್ದ; ಅಧವಾ ನನ್ನ ಉಮ್ಮೆಯಲ್ಲಿ ಸ್ವರಿಸಿದ ಕಾದಂಬರಿಗಳೇ ಶ್ರೀರಾಮರೂಪ ವಾಚಕವರ್ಗವೇಂಬ ನನ್ನ ಅಧಿದೈವತಕ್ಕ ಭಕ್ತಿಯಿಂದ ಅಪ್ರಸತ್ತಕ್ಕ ನನ್ನ ಬೋರೆಯ ಹಣ್ಣಿಗಳು. ಪುಣ್ಯವಂತ ಶಬರಿಯು, ಇವು ಸೀಯೋ ಹುಳಿಯೋ ಎಂದು ನೋಡುವಾಗ ಸೀವೃಭಕ್ತಿಯ ಅಶೀಕದಲ್ಲಿ ಇವು ಎಂಜಲಾದಾವೇಂಬ ಎಚ್ಚರಿಲ್ಲದೆ ಹಣ್ಣಿಗಳನ್ನು ಕಡಿಕಡಿದು ನೋಡಿ ಹುಳಿಯಾದವನ್ನು ಚಲ್ಲಿ ಕೊಟ್ಟು ಸೀಯಾದವನ್ನು ಶ್ರೀರಾಮರಿಗಾಗಿ ಇಟ್ಟುಕೊಂಡಳು. ಅಂತಹ ಕಡಿದು ನೋಡಿದ ಹಣ್ಣಿಗಳನ್ನು ಭಕ್ತವಾತ್ಸಲ್ಯದ ಭರದಲ್ಲಿ ಎಂಜಲವೇಂಬ ಮಾತು ಮರೆತುಹೋಗಲು, ಶ್ರೀರಾಮರು ಅವನ್ನು ಭಕ್ತಿಸಿದರು! ಆ ಸೀವ್ಯ-ಸೀವಕರಲ್ಲಿ ಪರಕೀಯ ಭಾವವಿದ್ದ

ರಷ್ಟೇ ಎಂಜಲವಾಗುವದು ! ಹೊಟ್ಟಿಯ ಹಸುಮಕ್ಕಳು ಉಂಡು ಉಳಿದ್ದ್ವಾಗಿ ತಾಯಿಗಲ್ಲಿಯಾದರೂ ಎಂಜಲವೆ? ಭಕ್ತರಿಗೂ ದೇವರಿಗೂ ಇದೇಮಾತು ! ಇನ್ನು ಶಬರಿಯ ಭಕ್ತಿಯು ನನ್ನಲ್ಲಿಲ್ಲವೆಂದು ನಾನು ಒಪ್ಪಿಕೊಳ್ಳುವೆನು. ಅದರೆ ಶ್ರೀರಾಮರ ಸೇವಕ ವಾತ್ಸಲ್ಯಕ್ಕೆಂತ ಹೆಚ್ಚಿನ ವಾತ್ಸಲ್ಯವು ನನ್ನ ವಿಷಯವಾಗಿ ನಮ್ಮ ಕನ್ನಡಿಗರಲ್ಲ ನಿಶ್ಚಯವಾಗಿ ಇರುತ್ತದೆ. ಯಾಕಂದರೆ ಬೇಗನೇ ಕಾದಂಬರಿ ಬರೆಯಬೇಕೆಂಬ ಅವಸರದಲ್ಲಿ ಒಂದೆರಡುಸಾರೆ ಆಪಕ್ಕೆ ರಸದ ಕಾದಂಬರಿಗಳನ್ನೇ ನಾನು ಕೊಡಲು, ಅವನ್ನೇ ಸವಿಯಾದ ಕಾದಂಬರಿಗಳನ್ನು ಒಂತಿ ನಮ್ಮ ವಾಚಕರು ಪ್ರೀತಿಯಿಂದ ಒದಿದರು !

ಮಹನೀಯರೇ, ಕಾದಂಬರಿಗಳೆಂದರೆ ಕಡಿಮೆ ಯೋಗ್ಯತೆಯ ಗ್ರಂಥಗಳು, ಕಾದಂಬರಿಕಾರನೆಂದರೆ ಕಡಿಮೆ ಯೋಗ್ಯತೆಯ ಗ್ರಂಥಕಾರನು ಎಂಬ ತಿಳುವಳಿಕೆಯಿಂದ ನಾನು ಕಾದಂಬರಿಗಳನ್ನು ಬರೆದಿರಬೇಕಿಲ್ಲ. ತಾತ್ತ್ವಿಕವಿಷಯಗಳೆಂಬ ಸಣ್ಣ ಕಹಿ ಗುಳಿಗೆಗಳನ್ನು ನವರಸಂಗಳ ಕಷಾಯ ದಲ್ಲಿ ಕೂಡಿಸಿ ಸರ್ವಾಗಾರಹ್ಯವಾಗುವಂತೆ ಹೊಷ್ಟಿಕ ರಸಾಯನವಾಗಮಾಡುವ ಘನವಾದ ಯೋಗ್ಯತೆಯು ಕಾದಂಬರಿಕಾರರಲ್ಲಿದೆ ಮತ್ತೊಂ೦ಬ್ಬು ಲೇಖಕರಲ್ಲಿ ಇರಲಾರದೆಂಬ ಅಹಂಕಾರದಿಂದ ನಾನು ಕಾದಂಬರಿಗಳನ್ನು ಬರೆದಿದ್ದೇನೇ! ಆದ್ದರಿಂದ ನನ್ನ ವಾಚಕವರ್ಗಕ್ಕೆ ಕಾದಂಬರಿಯೋಳಿಗಿನ ತತ್ವವು ಕಾದಂಬರಿಯಾಗಿಯೇ ಪರಿಣಮಿಸಿರುವದು. ಹೀಗೆ ಪರಿಣಾಮವಾಗಬೇಕೆಂಬದನ್ನು ಉದ್ದೇಷದೆ ಬರೆದ ಕಾದಂಬರಿಕಾರನು ಗೌರವಶಾಲೀಯಾದ ರಸಿಕ ಕಾದಂಬರಿಕಾರನಲ್ಲವೇ ಅಲ್ಲ. ಕೆಲವು ಕಾದಂಬರಿಕಾರರು ಕೇವಲ ರಸಿಕರಿಂಬಹುದು, ಕೆಲವು ಕಾದಂಬರಿಕಾರರು ಕೇವಲ ಗೌರವಶಾಲಿಗಳಿರಬಹುದು. ಕೇವಲ ರಸಿಕರಾದ ಕಾದಂಬರಿಕಾರರು ನನ್ನ “ಪ್ರಬುದ್ಧ ಪದ್ಧನಯನೆ” ಯಂತಹ ರಸಪ್ರಧಾನವಾದ ಸಾಮಾನ್ಯ ಒನಸೇವಿತ ಕಾದಂಬರಿಗಳನ್ನು ಬರೆಯಬಹುದು; ಕೇವಲ ಗೌರವಶಾಲಿಗಳಾದ ಕಾದಂಬರಿಕಾರರು ನನ್ನ “ಮಾಧವ ಕರುಣಾನಿಲಾಸ” ದಂತಹ ತತ್ವಪ್ರಧಾನವಾದ ತಾತ್ಪ್ರಿಕ ಒನಸೇವಿತ ಕಾದಂಬರಿಗಳನ್ನು ಬರೆಯಬಹುದು ; ಆದರೆ ಗೌರವಶಾಲಿಯಾದ ರಸಿಕ ಕಾದಂಬರಿಕಾರನಾಗಿಯೇ ಕಾದಂಬರಿಗಳನ್ನು

ಬರೆಯನದು ಶ್ರೀಯಸ್ಕರವೆಂದು ಭಾವಿಸಿ, ಸಾಧಿಸಿದ ಮಟ್ಟಿಗೆ ನಾನು ಕಾದಂಬರಿಗಳನ್ನು ಬರೆದಿರುತ್ತೇನೆ.

ನಾನು ಬರೆದಿರುವ ಕಾದಂಬರಿಗಳಲ್ಲಿ ಕನ್ನಡಿಗರವು, ಮರಾಠರವು, ರಜಪೂತರವು ಎಂಬ ಮೂರು ಬಗೆಯ ಕಾದಂಬರಿಗಳಿರುವವು. ಕನ್ನಡಿಗರವು ನಾಲ್ಕು, ಮರಾಠರವು ಏಳು, ರಜಪೂತರವು ಬಂಭತ್ತು, ಕಲ್ಪಿತವಾದದ್ದು ಒಂದು ಹೀಗೆ ಒಟ್ಟು ಇಪ್ಪತ್ತೊಂದು ಕಾದಂಬರಿಗಳನ್ನು ಕೂಡಿ ಕೌನ ಅಷ್ಟವರ್ತದ ಅಂಧ ಪುಟದ ಕಾದಂಬರಿ ವಿಷಯವನ್ನು ನಾನು ಬರೆದಿದ್ದೇನೆ. ಇವುಗಳಲ್ಲಿ ಯಾವ ಕಾದಂಬರಿಗಳು ಶ್ರೀಷ್ಟವೆಂದು ಯಾರಾ ದರೂ ಕನ್ನಡಿಗರು ಕೇಳಿದರೆ, ನಮ್ಮವರವೆಂಬ ದೃಷ್ಟಿಯಿಂದ ಕನ್ನಡಿಗರ ಕಾದಂಬರಿಗಳು, ನಮ್ಮನೇರೆಯವರವೆಂಬ ದೃಷ್ಟಿಯಿಂದ ಮರಾಠರ ಕಾದಂಬರಿಗಳು, ಕಾಳ್ವತ್ರತೇಜದ ಉಗಮಸ್ಥಾನದವೆಂಬ ದೃಷ್ಟಿಯಿಂದ ರಜಪೂತರ ಕಾದಂಬರಿಗಳು ಶ್ರೀಷ್ಟವೆಂದು ಮಾತ್ರ ನಾನು ಹೇಳಬಹುದಲ್ಲದೆ, ಅವರ ವರ ಅಭಿರುಚಿಯಂತೆ ಅವರವರ ಮನೋವೃತ್ತಿಗಳನ್ನು ತನ್ನಯ, ತದ್ವಾಪ, ತದಾಕಾರವಾಗಿ ಮಾಡುವಲ್ಲಿ ಎಲ್ಲ ಕಾದಂಬರಿಗಳೂ ಬಹುತರ ಸಮಾನ ಯೋಗ್ಯತೆಯನೇ ಎಂದು ನಾನು ಹೇಳಿದೆ ಇರಲಾರೆನು. ಬಾಳಿಯಹಣ್ಣು, ಮಾನಿನಹಣ್ಣು, ದ್ವಾರ್ಘೀಯಹಣ್ಣು, ಕಿತ್ತಲಿಳಿಹಣ್ಣು, ಹೇರಲಹಣ್ಣು ಮೊದಲಾದ ರಸಪುಷ್ಟವಾದ ಹಣ್ಣುಗಳಲ್ಲಿ ಯಾವದು ಶ್ರೀಷ್ಟವೆಂದು ಹೇಗೆ ಹೇಳಬೇಕು? ಅವನುಗಳ ರುಚಿ ಅವವಕ್ಕೆ! ಅವರವರ ಅಭಿರುಚಿಯಂತೆ ಆಯಾ ಹಣ್ಣುಗಳು ಅವರವರಿಗೆ ಶ್ರೀಷ್ಟವಾದವೆಂತಲೇ ಹೇಳಬೇಕಾಗುವದು. ಒಟ್ಟಿಗೆ, ಸರ್ವ ಸಮೀಚಿನ ಫಲಗಳೂ ಸರ್ವರಿಗೂ ಸೇವ್ಯವಾಗಿ ರುವಂತೆ, ನನ್ನ ಸರ್ವ ಕಾದಂಬರಿಗಳೂ ಎಲ್ಲರೂ ಓದತಕ್ಕವಾಗಿರುವವೆಂಬದು ಅನುಭವದ ಸಂಗತಿಯು! ನಾನೊಂದು ಹೊಸ ಕಾದಂಬರಿಯನ್ನು ಪ್ರಕಟಿಸಲು, ಅದನ್ನು ಓದಿದ ಕೆಲವು ರಸಿಕ ವಾಚಕರು ನನ್ನನ್ನು ಕಂಡಾಗ—“ ಈಗ ನೀವು ಪ್ರಕಟಿಸಿದ ಕಾದಂಬರಿಯು ಹಿಂದಿನ ಎಲ್ಲ ಕಾದಂಬರಿಗಳಿಂತ ಸನಿ ” ಎಂದು ಹೇಳುತ್ತಿರುವದನ್ನು ಕೇಳಿ ನಾನು ಕೌಶುಕಪಟ್ಟಿರುವೆನು. ಇತ್ತುತ್ತಕಡೆಯ ಒಂದೆರಡು ಕಾದಂಬರಿಗಳ ವಿಷಯ

ವಾಗಿ ಕೆಲ ಕೆಲವರು ಅಲ್ಪಸ್ಪಳ್ಳೆ ಮೂಗು ಮುರಿದುದನ್ನು ನಾನು ಬಲ್ಲೀನು; ಅದರಿಂದ ನನ್ನ ಹಾಗು ನನ್ನ ವಾಚಕರ ಹೃದಯ್ಯೆಕ್ಕೆವು ಚೆನ್ನಾಗಿ ತೋರುತ್ತಿರುವದು. ಮಹನೀಯರೇ, ದುಡಿಗಾಗಿ ಭರದಿಂದ ಕಾದಂ ಬರಿಗಳನ್ನು ಬರಯ ತೊಡಗಿದಾಗ ಎಲ್ಲ ಉತ್ತಮ ಕಾದಂಬರಿಗಳನ್ನೇ ಬರದೇನೆಂಬ ಪ್ರತಿಜ್ಞೆಯು ನಡೆಯಲಿಕ್ಕಿಲ್ಲವೆಂಬ ಮಾತನ್ನು ನಾನು ಬರಯುವ ಕಾರಣವಿಲ್ಲ. ನನ್ನ ಆ ಮೂಗು ಮುರಿಸಿಕೊಂಡ ಕಾದಂಬರಿಗಳು, ನನ್ನ “ಈಶ್ವರೀಸೂತ್ರ” “ಕಮಲಕುಮಾರಿ” “ಕುಮುದಿನಿ” “ಧರ್ಮರಕ್ಷೇ” ಗಳಂಥ ಹದಿನೇಳು ಹದಿನೆಂಟು ಸುರಸ ಕಾದಂಬರಿಗಳ ಸ್ವಾದವನ್ನು ಒಂದರ ಹಿಂದೊಂದರಂತೆ ಸನಿದ ನಾಲಿಗೆಯ ರಸಮತ್ತು ತೆಯ ದೃಷ್ಟಿಯಿಂದ ಮೂಗು ಮುರಿಸಿಕೊಂಡಿರುವವೆಂಬದನ್ನು ಮಾತ್ರ ಮರೆಯು ಬಾರದು! ಒಟ್ಟಿಗೆ, ಹಡೆದವರಿಗೆ ಹಂದಿಯೂ ಮುದ್ದಾಗಿ ತೋರುತ್ತಿರಲು, ಬಹುಜನರ ಪೇರಮಕ್ಕೆ ಪಾತ್ರವಾಗಿರುವ ಕಾದಂಬರಿಗಳನ್ನು, ಒನ್ನರು ಮತ್ತೂ ಆವನ್ನು ಸೇವಿಸಿ ಕಾದಂಬರೀ ನಾಯಕರ ಉದಾತ್ಮವೃತ್ತಿಯ ಲಾಭಮಾಡಿಕೊಳ್ಳಲೇಂಬ ಉದ್ದೇಶದಿಂದ ಇಷ್ಟು ಸೆವಿಮಾಡಿ ವರ್ಣಿಸಿದ್ದ ಕಾಂಗಿ ನಾನು ಮಹನೀಯರಲ್ಲ ಕ್ಷಮೆಯನ್ನು ಯಾಚಿಸುವೆನು!

ಸಾಧಾರಣವಾಗಿ ಭರತಭಾನೀಯೇ ಈಗ ಶ್ವರ್ವತ್ತಿಯಲ್ಲಿರುತ್ತಿರಲು, ತದಂತಗತ ಕನಾರಟಕವು ಆ ವೃತ್ತಿಗೆ ಹೊರಗಾಗಿರುವದೆಂದು ಹೇಗೆ ಹೇಳಬೇಕು? ಯಾವುದೊಂದು ರಾಷ್ಟ್ರಕ್ಕಾಗಲಿ, ಯಾವುದೊಂದು ಜನಾಂಗಕ್ಕಾಗಲಿ ಬಾಹ್ಯವೃತ್ತಿ, ಕ್ಷೇತ್ರವೃತ್ತಿ, ವೈಶ್ಯವೃತ್ತಿ, ಶಾದ್ರವೃತ್ತಿ, ಶ್ವರ್ವತ್ತಿ ಎಂಬ ನಾಲ್ಕು ವೃತ್ತಿಗಳು ಚಕ್ರನೇಮಿಕ್ರಮದಿಂದ ಅಂಟಿಕೊಳ್ಳಲು ತಕ್ಷವೇ! ಯಾಕಂದರೆ ಈ ವೃತ್ತಿಪರಿವರ್ತನವು ಸೃಷ್ಟಿಯ ಸಾಂಸಿದ್ಧಿಕ ಧರ್ಮವಾಗಿರುವದು. ಶ್ವರ್ವತ್ತಿಯ ಮುಂದಿನ ಮೆಟ್ಟಲವೇ ನಾಶಕಾರಕವಾದ ಗಾಳಿಯು! ಅಂತಹ ಗಾಳಿಯ ಪ್ರಸಂಗ ಒದಗಿದಾಗೆಲ್ಲ ಕಲ್ಪಾಂತದ ವರಗೆ ಭಗವತಾರವಾಗಿ ಗಾಳಿಯು ದೂರವಾಗುತ್ತಿರುವದೆಂದು ನಮ್ಮ ಸೈದಿಕ ಮತದ ಸಿದಾಧಂತವು! ಒಟ್ಟಿಗೆ, ಗಾಳಿಯ ಕಾಲದಲ್ಲಿ ಪ್ರಬಲ ನಿಭೂತಿಯ ಸಹವಾಸದಿಂದ ಯಾವುದೊಂದು ರಾಷ್ಟ್ರವಾಗಲಿ, ಜನಾಂಗ

ವಾಗಲಿ, ವ್ಯಕ್ತಿಯಾಗಲಿ ತನ್ನ ಗ್ರಾಹಿಯನ್ನು ಕಳಿದುಕೊಂಡು ತನ್ನ ಅಧಿಕಾರದಂತೆ ಉಚ್ಚಾರ್ಯತ್ವ ಯನ್ನು ತಳೆದು ವ್ಯವಸ್ಥಿತವಾಗುತ್ತಿರುವದು. ಬಾರಹ್ಕು, ಕ್ಷಮ್ಮತ್ವ, ವೈಶ್ಯ, ಶೂದ್ರ ಎಂಬೀ ನಾಲ್ಕು ವ್ಯತ್ಯಿಗಳು ವ್ಯವಸ್ಥಿತವಾದವುಗಳಿಂತಲೂ, ಅಪುಗಳ ಬೆರಿಕೆಯು ತಕ್ಕ ಪ್ರಮಾಣದಿಂದ ರಾಷ್ಟ್ರದಲ್ಲಿ ಆಗಿರುವಾಗ ಅವೆಲ್ಲ ವ್ಯತ್ಯಿಗಳು ರಾಷ್ಟ್ರಪೋಷಕಗಳಿಂತಲೂ, ಹಾಗಿರದಾಗ ರಾಷ್ಟ್ರ ಫೋಟಕಗಳಿಂತಲೂ ಆಯರ್ ಸಿದ್ಧಾಂತವಿರುವದರಿಂದ, ಆವ್ಯತ್ಯಿಗಳನ್ನು ಸಮಾನ ಯೋಂಗ್ಯತೆಯ ರಾಷ್ಟ್ರ ಫೋಟಕಗಳಿಂದು ಈದು ಅವನ್ನು ಆ ನಮ್ಮಪೂರ್ವ ಪೂರ್ವಜರು ನಿಷ್ಕರ್ಷವಾಗಿ ಸಿಫರಪಡಿಸಿರುವರು. ಅಂದಬಳಿಕ ಕನಾರ್ಟಿಕದಲ್ಲಿ ಈಗ ವಿಪುಲವಾಗಿರುವ ಶ್ವಾಸತ್ವ ಯನ್ನು ನಾಶವಾಗಿ ಯಾವದೊಂದು ವ್ಯವಸ್ಥಿತವ್ಯತ್ವಯು ಬರಬೇಕಾದರೆ, ಆದರಲ್ಲಿಯೂ ಈಗ ಬೇಕಾಗಿರುವ ಬ್ರಹ್ಮವ್ಯತ್ವಯು ಸಂಸ್ಕರಣದ ಕ್ಷಮ್ಮತ್ವಯ್ಯತ್ವಯು ಬರಬೇಕಾದರೆ ಶ್ರೀ ಸಮಭರಾಮಾಸರ ಶಿಷ್ಯನಾದ ಶಿವ ಭತ್ರಪತಿಯ, ಶ್ರೀ ವಿದ್ಯಾರಣ್ಯರ ಶಿಷ್ಯನಾದ ಹುಕ್ಕ ದೋರೆಯ, ಶ್ರೀ ವೈಕುಂಠ ಯೋಗಿ-ಶ್ರೀ ಪಾರಣಾಧ ಪ್ರಧುಗಳಂತಹ ಸತ್ಪುರುಷರ ಶಿಷ್ಯರಾದ ಹಲವು ರಚನ್ಯಾತ ಏರರ ಕಾದಂಬರಿಗಳನ್ನು ಕನ್ನಡಿಗರು ಓದಲೇ ಬೇಕಾಗುವದು, ಹಾಗೆ ನಾಡಿನ ಶ್ವಾಸತ್ವಯಲ್ಲಿ ಅಗ್ರೇಸರರಾದವರ, ಅಧಿವಾ ಉನ್ನತಪಣುಸುಖ ಮಗ್ನಾರಾದವರ ನಾಯಕತ್ವದ ಕಾದಂಬರಿಗಳನ್ನು ಓದಿದರೆ, ರಾಷ್ಟ್ರದ ವ್ಯಕ್ತಿಗಳಲ್ಲಿ ವ್ಯವಸ್ಥಿತವ್ಯತ್ವಗಳ ಪೋಷಣವು ಸರ್ವಥಾ ಆಗಲಾರದು; ಯಾಕಂದರೆ, ಉಂಡದ್ದೇ ತೇಗನಲ್ಲಿ ಬರುವದು ವಾಡಿಕೆಯ ನಿಯಮವಾಗಿರುವದು. ಆದ್ದರಿಂದ ತಮ್ಮ ರಾಷ್ಟ್ರದ, ಅಧಿವಾ ಜನಾಂಗದ, ಇಳ್ಳವೇ ವ್ಯಕ್ತಿಯ ಕಲ್ಯಾಣವಾಗಬೇಕಿಂದು ಬಯಸುವವರು, ಆಬಾಲವ್ಯಾದಿಗೆ, ಪಶೇಷವಾಗಿ ವಿದ್ಯಾರ್ಥಿ ದಶೇಯಲ್ಲಿರುವವರಿಗೆ ಇಂತಹ ತೇಂಜಿ ಸ್ವತ್ವತೆಯ ಕಾದಂಬರಿಗಳ ವಾಚನದ ಯೋಂಗವು ಒದಗಿಬರುವಂತೆ ಬುದ್ಧಿಪೂರ್ವಕ ವ್ಯವಸ್ಥೆ ಮಾಡತಕ್ಕದ್ದು. ಇಂತಹ ಮನಸಂಸ್ಕರಣದ, ಹಾಗು ಮನ ಉಚ್ಚಾರನಿರ್ಕರಣದ ಕಾದಂಬರಿಗಳನ್ನು ಓದುವದರಿಂದ ಮನಸ್ಯನ ಮನೋಭೂಮಿಯಲ್ಲಿ ಸ್ವಾಭಾಮಾನದ ಅಂಕರವು ಉತ್ಪನ್ನ

వాగువదు ; ఆదరే ఆదరోదనే నాస్తిక భావద, గురుహిరియర ఆవ హేలనద, ధమ్మహీనతే-స్పృచ్ఛంద వృత్తిగళ కేట్టు కసేగళు మాత్ర మోళియలారపు ! ఇంతక కాదంబరిగళన్న ఓదువవర మనస్సినల్లి దుష్ట శాసనద త్యోషపు లిత్తున్నవాగువదు ; ఆదరే ఆ త్యోషపు గవాద సంపక్కాదింద ఒరటియా, స్వాధాద విషదింద కూరపూ మాత్ర ఆగలారదు ! ఇంతక కాదంబరిగళన్న ఓదువదరింద మను ష్యను దృఢనిత్తుయదవనాగువను ; ఆదరే ఆవన స్ప్రభావపు కటో రపూ, విస్క్రిప్తపు మాత్ర ఆగలారదు ! ఇంతక కాదంబరిగళన్న ఓదువదరింద మనుష్యను తేజస్సిప్యాయాగువను ; ఆదరే ఆవన ష్యద య్య లిగ్రపూ, నడతేయు తాపదాయకపూ ఆగలారదు ! ఒట్టీగే ఇంతక కాదంబరిగళన్న ఓదువవరు ధమ్మ శ్రద్ధయుళ్లవరూ, రాజనిష్టరూ, గురుహిరియరన్న మన్నిసువవరూ, పరోవకారద బుద్ధయుళ్లవరూ, తేజస్సిప్యగళూ, దుష్ట శాసన ధురిణరూ కాదంబరి ఓదుక్కిరువాగిన మట్టిగాదరూ నిత్తుయవాగి ఆగిరువ రీందు ఆనుభవదింద హేళబహుదు !

ఒట్టీగే, గళగనాథను ఇంతక కాదంబరిగళన్నల్లిదే హిందే హేళిరువంతి “ భాగవతామృత ” “ శ్రీవసుధాణవ ” “ తులసీ రామాయణామృత ” ఎంబ పొరాణిక గ్రంథగళన్నూ, కేలవు ప్రబంధగళన్నూ కొడి ఒట్టీగే కౌరాన అష్టపత్రద సరాసరి 1000 పుట్టగళ విషయవన్న బరేదిరువను. ఆవేణి పుస్తకగళ సంస్కృత వణినగళన్న ఓదబేఁకేందు ఇచ్ఛిసువవరు, ఈ పుస్తకద కొనే యల్లి కొట్టిరువ వివరణద పుస్తకగళ పట్టియన్న నోఁడబహుదు.



೬ ಗಳಗನಾಥನ ಆಶೈ.

ಈ ಬಗೆಯ ಭಾವಾ ಸೇವೆಯನ್ನು ಮಾಡಿದ ನಾನು ಹಿಂದೆ ಹೇಳಿ ದಂತಿ ಈಗ ಇದು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿನು. ಬೆಂಗಳೂರ ವಿದ್ವತ್ಸವಾಗಮದಿಂದ ನನ್ನ ಮನಸ್ಸು ಉತ್ತೀರ್ಜಿತವಾಗಲು, ವಿವಿಧ ವಿಷಯಗಳನ್ನು ಬರೆಯುವ ಸ್ವಾತೀತ್ಯ ನನ್ನಲ್ಲಿ ಉಂಟಾಯಿತು; ಅಲ್ಲದೆ ನಾನು ಈಮೋದಲೆ ಬರೆಯಲು ಆರಂಭಿಸಿದ್ದ “ ಪ್ರಬಂಧ ಶಿಕ್ಷಣ ” ದಂತಹ ಗೌರವದ ವಿಷಯಗಳನ್ನು ಬರೆದು ಮುಗಿಸುವ ಆತುರತೆಯೂ ನನ್ನಲ್ಲಿ ಹೆಚ್ಚಿತು. ಯಾವ ವಿಷಯಗಳನ್ನು ಮೋದಲು ಬರೆಯಬೇಕು, ಯಾವ ವಿಷಯಗಳನ್ನು ಹಿಂದುಗಡೆ ಬರೆಯಬೇಕು ಎಂಬ ವಿಚಾರದಲ್ಲಿ ಮನಸ್ಸು ಚೊಚ್ಚಲವಾಯಿತು. ನಾನು ಯಾವ ವಿಷಯಗಳನ್ನು ಯಾವಾಗೇ ಬರೆಯಲಿ, ನನ್ನಲ್ಲಿ ಆ ಅಮೂರ್ತ ಸ್ವಾತೀತ್ಯಗಳು ಹುಟ್ಟು ಬೆಳೆದು ಫಲಕಾರ್ಯ ಯಾಗಲಿಕ್ಕೆ ವಿದ್ವತ್ತೀಂಬ ಸಹಜ ಸಾರದಿಂದ ಕೂಡಿದ ಬೆಂಗಳೂರ ನಗರವೇ ತಕ್ಕು ಭೂಮಿಯೊಂದು ನನ್ನ ಭಾವನೆಯಾಗಿರುವದು! ಆ ಪವಿತ್ರ ಭೂಮಿಯಲ್ಲಿಯ ವಿದ್ವಾಂಸರ ಸಹಾನುಭೂತಿಯೇ ತಕ್ಕು ಗೆಯ್ತುವು; ಆ ಗೆಯ್ತುದ ಯೋಂಗದಿಂದ ಸ್ವೇಳಾದ ಭೂಮಿಯಲ್ಲಿ ಬೆರೆತು ಭೂಮಿಯ ಸತ್ಯವನ್ನು ಹೆಚ್ಚಿಸಲಿಕ್ಕೆ ಮಹಾಜನದ ಸಂಸ್ಕೃತಣ-ಸಾನ್ಯಧ್ಯಗಳೇ ತಕ್ಕು ಗೊಬ್ಬರಗಳು; ಭೂಮಿಯ ಈ ಸತ್ಯಸಾರವನ್ನು ಸಫಲಗೊಳಿಸುವ ವಿಷಯದಲ್ಲಿ ಮಹಾಜನರ ಗುಣಾರ್ಹಕತೆಯೇ ತಕ್ಕು ಅದ್ವೈತಿಯು! ಇಂತಹ ಸರ್ವಾನುಕೂಲತೆಗಳು ವಿಪುಲವಾಗಿ ಉಳ್ಳ ಬೆಂಗಳೂರಲ್ಲಿ ಬಿತ್ತಿ ಬೆಳೆದು ಕೊಳ್ಳುವ ಸದೂಪುರೂಪ ಬೀಂಬಗಳು ಆ ಮೊಡ್ಡವರ ಕೃಪಾ ದೃಷ್ಟಿಯಿಂದ ಸಫಲವಾಗಲೆಂಬ ಭಕ್ತಿಯಿಂದ ಕೆಲವನ್ನು ಇದರದಿಯಲ್ಲಿ ಸಂಪೂರ್ಣವಿಂದ ಉಪ್ಪೇಂದ್ರಾತ್ಮರೂಪವಾಗಿ ವಣಿಸಿರುವೆನು.

೧ ಸರಾಜಕೆತಾ

ಅಥವಾ, ಸತ್ತಿಗಳ ಸೌಂದರ್ಯ ಸಾರ !

ಉಪ್ರೋದ್ಧಾತ

“ ರಾಜಾ ರಾಷ್ಟ್ರಾಂ ವೇಶಃ ”

ಮುಗ್ನೇದ ಆ—ಇ—ಎ.

ಈಗನ ಬೇರೆ ಬೇರೆ ದೇಶಗಳಲ್ಲಿ ರಾಜ್ಯದಾಡಳಿತಗಳ ಬೇರೆ ಬೇರೆ ಸತ್ತಿಗಳು ನಡೆಯುತ್ತಿರುವವು. ಕೆಲವು ಕಡೆಯಲ್ಲಿ ರಾಜಸತ್ತಿಯು ನಡೆಯುತ್ತಿರುವದು, ಕೆಲವು ಕಡೆಯಲ್ಲಿ ಕೇವಲ ಪ್ರಚಿಗಳ ಸತ್ತಿಯು ನಡೆಯುತ್ತಿರುವದು, ಕೆಲವು ಕಡೆಯಲ್ಲಿ ರಾಜ-ಪ್ರಜರ ಭಿನ್ನ ಭಿನ್ನ ಪ್ರಕಾರದ ಮಿಶ್ರಸತ್ತಿಗಳು ನಡೆಯುತ್ತಿರುವವು; ಆದರೆ ಒನ್ನರ ಒಲವು ಈಗ ಸ್ವಯಂ ಸತ್ತಿಯ ಕಡೆಗೆ, ಅಂದರೆ ಲೋಕ ಸತ್ತಿಯ ಕಡೆಗೆ ವಿಕೇಷವಾಗಿ ಆಗುತ್ತಿರುವದು.

ಸತ್ತಿಗಳ ಉತ್ಪತ್ತಿಯ ಕ್ರಮವನ್ನು ತರ್ಕದ್ವಿಷ್ಯಾಯಿಂದ ವಿಚಾರಿಸಿ ನೋಡಿದರೆ, ಮೊದಲು ಅರಾಜಕತೆಯಿದ್ದ ಆಮೇಲೆ ಸರಾಬಕತೆಯುಂಟಾಯಿತೆಂದು ಅನುಮಾನವಾಗುವದು. ಈ ಸಂಬಂಧದಿಂದ ನಮ್ಮ ಪರಮ ಪ್ರಾಜ್ಯಗ್ರಂಥವಾದ ಶ್ರುತಿಯು ಏನು ಹೇಳುತ್ತದೆಂಬದನ್ನು ಚರಿತು ನೋಡುವ. ಇಲ್ಲಿ ಸ್ಫುರಣಿ ಸಂಕೋಚಕ್ಕಾಗಿ ವೇದವಾಕ್ಯಗಳನ್ನು ಉದಹರಿಸಿ ವಿವರವಾಗಿ ಬರೆಯದೆ, ಆವುಗಳ ತಾತ್ಯಯವನ್ನು ಸ್ವಲ್ಪದರಲ್ಲಿ ಬರೆದು ದಿಗ್ದರ್ಶನ ಮಾತ್ರ ಮಾಡುವೆನು; ಯಾಕಂದರೆ, ಆದರ ಸವಿಸ್ತರ ವಣಿನವು “ ಸರಾಬಕತಾ ” ಎಂಬ ಪುಸ್ತಕದಲ್ಲಿ ಬಂದೇ ಬರುವದು.

ಈ ಸಂಬಂಧದಿಂದ ಶ್ರುತಿಯು ಹೇಳುವದೇನಂದರೆ— “ ಪಾರಂಭದಲ್ಲಿ ದೇಶವು ರಾಬಸಿಲ್ಲದೆ, ಅಂದರೆ ವಿರಾಬಕತೆಯಲ್ಲಿ ಇತ್ತು. ಅದನ್ನು ನೋಡಿ ಎಲ್ಲರೂ ಅಂಜಿದರು. ಎಲ್ಲ ಕಡೆಯಲ್ಲಿ ಹೀಗೆಯೇ ಆಗುವದೋ ಏನೋ ಎಂದು ಶಂಕೆಯುಳ್ಳವರಾದರು. ಅದರಿಂದ ಜಾಞ್ಜನಿಗಳಾದ ಖಣಿಗಳು

ಸರ್ವಜನರ ಕಲ್ಯಾಣವಾಗಬೇಕೆಂದು ಬಯಸಿ, ಪ್ರಥಮತಃ ದೀಕ್ಷಾಬದ್ಧ ರಾಗಿ ತಪಸ್ಸುಮಾಡಿದರು. ಅದರಿಂದಲೇ ಬಲವೂ, ರಾಷ್ಟ್ರವೂ, ಓಬ್ಬ ಸ್ನಾನ ಉತ್ಪನ್ನವಾದವು. ಆದ್ದರಿಂದ ದೈವಿ ಸಂಪತ್ತಿನಿಂದ ಯಶ್ಚರಾದ ಸರ್ವ ವಿದ್ವಾಂಸರೂ ತಪಸ್ಸಿದ್ಧವಾದ ಆ ಸಮಾಜಶಕ್ತಿಗೆ ವಂದನೆಯನ್ನು ಮಾಡಬೇಕು.

ವಿರಾಜಕತೆಯೊಳಗಿನ ಆಸಮಾಜಶಕ್ತಿಯು ಉತ್ಸರ್ವಮಣಹೊಂದಿತು. ಆಗ ಅದು ಸಭೆಯಲ್ಲಿ ಪರಿಣತವಾಯಿತು. ಇದನ್ನು ತಿಳಿದವನು ಸಭೆಗೆ ಯೋಗ್ಯನಾಗುತ್ತಾನೆ ಅವನ ಸಭೆಗೆ ಜನರು ಹೋಗುತ್ತಾರೆ.

ಆ ಸಭೆಯಲ್ಲಿ ಪರಿಣತವಾದ ಸಮಾಜಶಕ್ತಿಯು ಉತ್ಸರ್ವಮಣಹೊಂದಿ ಅದು ಸಮಿತಿಯಲ್ಲಿ ಪರಿಣತವಾಯಿತು. ಇದನ್ನು ಅರಿತವನು ಸಮಿತಿಗೆ ಯೋಗ್ಯನಾಗುತ್ತಾನೆ. ಅವನ ಸಮಿತಿಗೆ ಜನರು ಹೋಗುತ್ತಾರೆ.

ಆ ಸಮಿತಿಯಲ್ಲಿ ಪರಿಣತವಾದ ಸಮಾಜಶಕ್ತಿಯು ಉತ್ಸರ್ವಮಣ ಹೊಂದಿ ಆಮಂತ್ರಣ (ಮಂತ್ರಿಮಂಡಲ)ದಲ್ಲಿ ಪರಿಣತವಾಯಿತು. ಇದನ್ನು ತಿಳಿದವನು ಆಮಂತ್ರಣ (ಗುಪ್ತಾಲೋಚನಾಕಾರ್ಯ) ಕ್ಷೇತ್ರ ಯೋಗ್ಯನಾಗುತ್ತಾನೆ. ಅವನ ಆಮಂತ್ರಣಕ್ಕೆ ಜನರು ಹೋಗುತ್ತಾರೆ.

ಈ ವರ್ಣನವು ಅಥವಾವೇದದಲ್ಲಿರುವದು. ಆರಾಜಕ ಸಿತಿಯಲ್ಲಿ ಅರಸನು, ಅರಸನ ಸಭೆಯು ಏನೂ ಇದ್ದಿಲ್ಲ. ಬರಿಯಜನರು ಮಾತ್ರ ಬಿಡಿಬಿಡಿಯಾಗಿ ಇದ್ದರು. ಮತ್ತು ನಿಯಾಮಕರಾಣ ಇಲ್ಲದ್ದರಿಂದ ಎಲ್ಲರೂ ಸ್ವತಂತ್ರರಾಗಿದ್ದರು. ಇಂತಹ ಸಿತಿಯು ಒಳ್ಳೆಯದಲ್ಲ. ಇದರಿಂದ ಕಲ್ಯಾಣವೂ ಆಗಲಾರದೆಂದು ತಿಳಿದು, ಖುಷಿಗಳು ಸಾಮಾಜಿಕಭಾವನೆಯನ್ನು ಜನರಲ್ಲಿ ಹುಟ್ಟಿಸಿದರು. ಅಂದರೆ ವ್ಯಕ್ತಿಗಳಲ್ಲಿ ವಿಸಂಗತವಾಗಿದ್ದ ಶಕ್ತಿಯನ್ನು ಒಟ್ಟು ಗೂಡಿಸಿದರು. ಹೀಗೆ ಒಟ್ಟುಗೂಡಿದ ವ್ಯಕ್ತಿಗಳ ಶಕ್ತಿಯೇ ಸಮಾಜವು. ಅದೇ ಸಭೆಯಾಯಿತು. ಆಮೇಲೆ ಸಭೆಯಿಂದ ಸಮಿತಿಯು, ಸಮಿತಿಯಿಂದ ಆಮಂತ್ರಣ ಮಂಡಲವು, ಆಮಂತ್ರಮಂಡಲದಿಂದ ಇರಸನು ಉತ್ಪನ್ನವಾದರು.

ಇದರ ಮೇಲಿಂದ ನೋಡಲು, ಕೇವಲ ಮಣಿಗಳ ಪ್ರಯತ್ನ ದಿಂದಲೇ ರಾಷ್ಟ್ರದ ಹಾಗು ರಾಜನ್ ಉದಯವಾಯಿತೆಂದು ಗೊತ್ತಾಗುವದು. ಈ ವ್ಯವಸ್ಥೆಯಾಗಲು, ರಾಜನಿಲ್ಲದ್ದರಿಂದಾಗುವ ಕಷ್ಟವೂ, ಒನರ ಪ್ರಗತಿಯಂಟಾಗಲಿಕ್ಕೆ ಆಗುವ ತೋಂದರೆಗಳೂ ದೂರವಾಗುತ್ತು, ಒನರ ಕಲ್ಪಾ ಓಕ್ಕೆ ಮಾರ್ಗವಾಯಿತು. ಈ ಕೆಲಸಕ್ಕಾಗಿ ಮಣಿಗಳು ಮಿತಿಮೀರಿ ಶಾರೀರಕ-ಮಾನಸಿಕ ಶ್ರಮವನ್ನು ಮಾಡಿದರು. ಅವರ ಈ ರಾಷ್ಟ್ರ ನಿಮಾಂಜಣಿಕಾಯವು, ಅಂದರೆ ಹಿಂದೂ ಆಯರ ಸಂಸ್ಕೃತಿಯದೊಂದು ಭಾಗವು ಇಡಿ ಒಗತ್ತಿನ ತುಂಬ ಹಬ್ಬಿತು. ಇದರಿಂದ ಸುಧಾರಿಸಿದ ಎಷ್ಟ ಒನಾಂಗಗಳು ಆಯರ-ಮಣಿಗಳ ಮಣಿಗಳಾಗಿದ್ದಾರೆಂಬದರಲ್ಲಿ ಸಂಶಯವಿಲ್ಲ. ಅರಸಿಲ್ಲದ ಕಷ್ಟದಾಯಕ ಸ್ಥಿತಿಯೊಳಗಿಂದ ಸಮಾಜವನ್ನು ಪಾರವಾಡಿಕೊಂಡು ಸಮಾಜಾಗ್ರಣಿಗಳ ಸಭಾಕಾಲದ ಸ್ಥಿತಿಯನ್ನು ಉಂಟುಮಾಡಿ, ಬಳಿಕ ರಾಜನಿಮಾಂಜಣಿಕಾಯವನ್ನು ಕೊನೆಗಳಿಸಿ, ಸಭಾಸದರ ಸಹಾಯದಿಂದ ರಾಜನು ರಾಜ್ಯ ಕಾರಭಾರವನ್ನು ಮಾಡುವ ಸ್ಥಿತಿಯವರೆಗೆ ಸಮಾಜವನ್ನು ಎಳೆದು ತರಲಿಕ್ಕೆ ಎಷ್ಟು ಕಾಲವು ಹತ್ತಿದ್ದೀತು? ಅತ್ಯಂತ ಪ್ರಾಚೀನತಮವಾದ ವೇದದಲ್ಲಿ ಈಗಿನ ಕಾಲದ ಸುಧಾರಿಸಿದ ರಾಜನಿತಿಯ ಸಂಪೂರ್ಣಸ್ವರೂಪವು ಕಂಗೊಳಿಸುವದನ್ನು ನೋಡಿದರೆ, ಒಗತ್ತಿನಲ್ಲಿ ಈವರೆಗೆ ಹಬ್ಬಿಯವೇ ಎಲ್ಲ ರಾಜ್ಯ ವ್ಯವಸ್ಥಾ ಶಾಸ್ತ್ರವು ಆಯಾವತ್ತೆದೊಳಗಿಂದಲೇ ಹೊರಬಿದ್ದಿರಬಹುದೆಂದು ಅನುಮಾನವಾಗುತ್ತದೆ. ಆಯಾವತ್ತೆವು ಎಷ್ಟೋಂದಿನ ಯುಗಳಲ್ಲಿ ಒಗತ್ತಿಗೆ ಗುರುವೆನಿಸಿಕೊಳ್ಳುತ್ತಿರುವಂತೆ, ರಾಜನಿತಿಯ ಸಂಬಂಧದಲ್ಲಿಯೂ ಗುರುವಾಗಿರುತ್ತದೆಂದು ತಕ್ಷಿಸಲಿಕ್ಕೆ ಆಸ್ತಿದವಿರುತ್ತದೆ. ಇದೇ ಅಥವನ್ನು ಕುರಿತು ಸ್ತುತಿಕಾರರು— “ ಏತದ್ದೀಶ ಪ್ರಸೂತಸ್ಯ ಸಕಾಶಾದಗ್ರಬಹ್ನಾನಃ | ಸ್ವಾಂಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವಮಾನವಾಃ ” ಎಂದು ಹೇಳಿರುವರು. ಆದರೆ “ ಪೃಥಿವ್ಯೋಳಗಿನ ಸರ್ವಜನರು, ಆಯಾವತ್ತೆದಲ್ಲಿ ಹುಟ್ಟಿದ ದ್ವಿಷಿರ ಕಡೆಯಿಂದ ತಮ್ಮ ತಮ್ಮ ಕತ್ತವ್ಯಗಳನ್ನು ಕಲಿತುಕೊಳ್ಳುತ್ತಕ್ಕೂ ದ್ವೀಪ್. ” ಎಂದು ಸೂಚಿಸಿರುವರು.

ಇದೇ ಮಾತನ್ನು ಪುರಾಣಗಳಲ್ಲಿಯೂ ಕಾಣಬಹುದು. ರಾಜನಿಮಾಂಜಣಿದ ಸಂಬಂಧದಿಂದ ಶ್ರೀಮದ್ಭಾಗವತದಲ್ಲಿ ಹೇಳಿದ್ದರ ಸಂಕ್ಷಿಪ್ತ ಪಣಿನಾವು

ಹೇಗಂದರೆ—ಸೃಷ್ಟಿಕರ್ತನಾದ ಬ್ರಹ್ಮನು ಮಾನಸಿಕ, ದೈಹಿಕ, ಮೈಥು ಸಿಕ ಎಂಬ ಮೂರು ಬಗೆಯ ಸೃಷ್ಟಿಗಳನ್ನು ಮಾಡಿದನು. ಮೊಟ್ಟೆ ಹೊದಲು ಮಾಡಿದ ಮಾನಸಿಕ-ದೈಹಿಕ ಸೃಷ್ಟಿಗಳಿಂದ ಪ್ರಜಾಪತಿಗಳೂ, ಖುಷಿಗಳೂ, ದೇವತೀಗಳೂ ಉತ್ಪನ್ನರಾದರು. ಆದರೂ ಸೃಷ್ಟಿಯ ವಿಸ್ತೃತರವು ತನ್ನ ಮನಸ್ಸಿನಂತೆ ಆಗಲಿಲ್ಲ; ಸುವ್ಯವಸ್ಥೆಯೂ ಉಂಟಾಗಲಿಲ್ಲ. ಅದರಿಂದ ಬ್ರಹ್ಮನು ಚಿಂತಾಮಗ್ನನಾಗಿರುವಾಗ ಆತನ ದೇಹವು ಇಬ್ಬಾಗವಾಗಿ ಆದ ಹೊಳಗಿಂದ ಒಂದು ಮಿಥುನವು (ಜೋಡು) ಉತ್ಪನ್ನವಾಯಿತು. ಅದರಲ್ಲಿ ಶುರುವನು ಸಾಮಾಂಭುವ ಮನವು. ಸಿತ್ರೀಯು ಆತನ ಪಟ್ಟದ ರಾಣಿಯಾದ ಶತರೂಪೆಯು! ಮಾನವಕೋಣಿಯ ಮೂಲಶುರುವರಾದ ಈ ಮನಸ್ಸಿಕತರೂಪೆಯರ ಜೋಡಿಯಿಂದ, ಅಧವಾ ಮಿಥುನದಿಂದ ವ್ಯಾಧನ ಸೃಷ್ಟಿಯು ಉತ್ಪನ್ನವಾಗಿ ಪ್ರಜಾವೃದ್ಧಿಯಾಗಹತ್ತಿತು. ಈ ಮನಸುವೇ ಆದ್ಯರಾಜನು! ಅಂದಬಳಿಕ ಶ್ರುತಿಯಲ್ಲಿ ಹೇಳಿದಂತೆ ಖುಷಿಗಳ ಉತ್ಪತ್ತಿ ಕಾಲದ ಆರಾಜಕ ಸ್ಥಿರಿಂದ ಮನಸುಚಕ್ರವರ್ತಿಯ ಕಾಲದ ಸರಾಜಕ ಸ್ಥಿರಿಯು ಉಂಟಾಯಿತೆಂದು ಪುರಾಣಗಳು ಹೇಳಿದ ಯಾಗಾಗಲಿಲ್ಲವೋ. ಇಂತಹ ಮನಗಳೇ ತಮ್ಮ ಆಲೋಚನಾ ಸಭೆಯವರ ಸಹಾಯದಿಂದ ನಿಮಾಣಮಾಡಿದ ರಾಜಕಾಸೆನ ಶಾಸ್ತ್ರವೇ “ಮನಸ್ಕೃತಿ” ಯೆಂಬ ಹೆಸರನ್ನು ಪಡೆಯಿತು. ಈಗಿನ ವೈವಸ್ವತ ಮನಸಿನ ಸ್ಕೃತಿಯೇ ಆತನ ಮನಸ್ವಂತರದ ನಮಗೆ ರಾಜಸೀತಿ-ಪ್ರಚಾರೀತಿಗಳನ್ನು ತಿಳಿಸುವ ಪೂರ್ಬ ಗ್ರಂಥವಾಗಿರುತ್ತದೆ. ಈ ಪೂರ್ಬ ಗ್ರಂಥದಲ್ಲಿಯ ಮಾರ್ಗಕ್ಕೆ ಶರಣಹೋಗಿಯೇ ನಮ್ಮಲ್ಲಿ ಧರ್ಮಿಷ್ಠರಾಜರೂ, ಧರ್ಮಿಷ್ಠ ಪ್ರಜಿಗಳೂ ನಡಕೋಳ್ಳತ್ತ ಬಂದದ್ದರಿಂದ, ಹಲವು ತತಮಾನಗಳ ವರೆಗೆ ಕ್ಷಮಿಯ ರಾಜ ವಂಶಗಳು ತಡೆಯುತ್ತ ಬಂದವು.

ರಾಜಶಬ್ದದ ಮೂಲಾರ್ಥವು ರಂಜನಮಾಡುವನನೆಂದು ಇರುತ್ತದೆ. ಇಂತಹ ಧರ್ಮಿಷ್ಠ ರಾಜನು ಪ್ರಜಿಗಳ ತಂದೆಯೂ, ತ್ರಿಮೂತಿಗಳಲ್ಲಿ ಸೃಷ್ಟಿಯ ಪಾಲನವೇ ಮುಖ್ಯ ಧರ್ಮವಾಗಿರುವ ವಿಷ್ಣುವಿನ ಸ್ವರೂಪವೂ ಈಗಿರುವನೆಂದು ಅತ್ಯಂತ ಧರ್ಮನಿಷ್ಠ ಹಿಂದೂ ಸಾತ್ತವಕ ಕೃತಭ್ಕು ಆಯಿ ವಂಶಜರು ಭಾವಿಸಿದ್ದರಲ್ಲಿ ಆಶ್ಚರ್ಯವೇನು? ಅಧವಾ ಅದರಲ್ಲಿ

ಅಯಭಾಧ್ಯವಾದರೂ ಏನು? ಇಂತಹ ಪ್ರಜಾರಂಜಕರಾಬನ, ಹಾಗು ರಾಜು ನಿಷ್ಟ ಪ್ರಜೆಗಳ ವೈಭವನನ್ನು ತಳಿಯಲು ದೃವೀ ಭಾವದ ಆಯಾರ ಹೊರತು ಅನ್ಯರು ಸರ್ವಭಾ ಶಕ್ತಿರಲ್ಲ. ಪ್ರಜಾ ರಂಜಕ ರಾಜರಲ್ಲಿ ಶ್ರೀ ರಾಮನು ಶ್ರೀಷ್ಟಿನಾದವ್ವಿರಿಂದ, ರಾಮರಾಜ್ಯದ ಉಲ್ಲೇಖನ್ನು ಮಾತ್ರ ಮಾತಿಗೆ ನಂಬುತ್ತಿಲ್ಲಿ ಈಗಲೂ ಆಗುತ್ತಿರುತ್ತದೆ. ಪ್ರಜಾವಾತ್ಸಲ್ಯವೆಂದರೆ, ಪ್ರಪಂಚ ಹಿತಕ್ಕಾಗಿಯೇ ಅಲ್ಲ, ಒಮ್ಮೊಮ್ಮೆ ಪ್ರಜೆಗಳ ರಂಬನಕ್ಕಾಗಿಯೂ ರಾಜನು ಸರ್ವಸ್ವವನ್ನೂ ಪರಿತ್ಯಜಿಸುವದು. ಶ್ರೀರಾಮನು ಒಂದು ವಿಲ್ಕಣ ಪ್ರಸಂಗದಲ್ಲಿ ಒಬ್ಬ ಅಗಸನ ಮನೋರಂಬನಕ್ಕಾಗಿ ತನ್ನ ಅಧಾರಂ ಗಿಯೂ, ಪತಿನ್ನತಾ ಶಿರೋನುಣಿಯೂ ಆದ ಸೀತಾ ಮಾತಿಯನ್ನು, ಆಕೆಯ ಗಭ್ಯಭಾರವನ್ನು ಲೇಕ್ಕಿಸದೆ ಅಡವಿಗಿಟ್ಟಿದ್ದರ ರಹಸ್ಯವು ನಿಜಾರವಾಡತಕ್ಕ ದಾಖಿದೆ. ಶ್ರೀರಾಮನು ತನ್ನ ಪ್ರಜೆಗಳ ಸಲುವಾಗಿಯೂ, ಪ್ರಜೆಗಳು ಶ್ರೀರಾಮನಸೆಲುವಾಗಿಯೂ ತನ್ನನ್ನು ಮರೆತುಬಿಡುತ್ತಿದ್ದದ್ದರಿಂದ, ಅಂದರೆ ಶ್ರೀರಾಮನೇ ಪ್ರಜಾರೂಪನು, ಪ್ರಜೆಗಳೇ ಶ್ರೀರಾಮರೂಪರು ಆಗುತ್ತಿದ್ದದ್ದರಿಂದ ಶ್ರೀರಾಮನವ್ಯಕ್ತಿನಿಷ್ಟು ರಾಜಕೀಯ ಸ್ವಾತಂತ್ರ್ಯವೇ ಆತನ ಪ್ರಜೆಗಳ ಲೋಕನಿಷ್ಟು ರಾಜಕೀಯ ಸ್ವಾತಂತ್ರ್ಯವಾಗಿ ಪರಿಣಮಿಸುತ್ತತ್ತು. ಪ್ರಜೆಗಳನ್ನು ಉದಾತ್ತವಾದ ಶಿಕ್ಷಣ - ರಕ್ಷಣ - ಪೋಷಣಗಳಿಂದ ಮಣಿಯಾಗಮಾಡುವ ರಾಜನು, ಪ್ರಜೆಗಳಿಗೆ ಪಿತೃಸ್ವರೂಪನಾಗಿರುವದರಿಂದ ಅಂತಹ ಧರ್ಮಾಷ್ಟಾದ, ಅಂತೇ ವಿಷ್ಣುಸ್ವರೂಪನಾದ ರಾಜನ ದೊರ್ಮಿಹವು ನಿಶ್ಚಯವಾಗಿ ದೃವದೊರ್ಮಿಹವಾಗಿರುವದೇ; ಮತ್ತು ಅಂತಹ ಪ್ರಜಾಹಿತ ತತ್ವರಂತಾದ ಧರ್ಮಾಷ್ಟಾದ ಪ್ರಜೆಗಳ ಆತ್ಮವಾಗಿರುವದರಿಂದ, ಅಂಥವನ ದೊರ್ಮಿಹವು ಕೇವಲ ರಾಜದೊರ್ಮಿಹವೇ ಅಲ್ಲ, ಪ್ರಜಾದೊರ್ಮಿಹವೂ, ಆತ್ಮದೊರ್ಮಿಹವೂ ಆಗಿರುವದು; ಆದ್ದರಿಂದಲೇ ಜಾಣಿಗಳು ಧರ್ಮಾಷ್ಟಾರಾಜನ ದೊರ್ಮಿಹವನ್ನು ಮಹತ್ವವನೆಂದು ಎಣಿಸಿರುವರು. ಶ್ರೀರಾಮನಂಥ ರಾಜನ ದೊರ್ಮಿಹವು ದೊರ್ಮಿಹಿಗಾಗಲಿ, ಜಗತ್ತಿಗಾಗಲಿ ಕೇಮಕರವಾಗಬಹುದೋ? ಶ್ರೀರಾಮನಂತಹ ಪ್ರಜಾರಂಜಕ ರಾಜರು ವಿಷ್ಣುವಂಶರೇ ಏಕೆ, ಪ್ರತ್ಯೇಕ ವಿಷ್ಣುವೇ ಆಗಿರುವರು. ಇಂಥ ಧರ್ಮಾಷ್ಟಾ ರಾಜರನ್ನೇ “ನಾವಿಷ್ಣಿ

ಪೃಥಿವೀ ಪತ್ತಿಗೆ” ಎಂದು ಸ್ತುತಿಯು ಹೇಳುವದು. ಇಂಥಿ ಧರ್ಮಿಗು ರಲ್ಲಿದ ಪ್ರಜಾಭಕ್ತಕ ರಾಜರನ್ನು ಸ್ತುತಿಯು ವಿಷ್ಣುಪಂಥವೆಂದು ಹೇಳಿರುವ ದಿಳಿ. ಯಾಕಂದರೆ, ಅಂಥವರು ಪೃಥಿವ್ಯಯ ಪತಿಗಳೇ ಅಲ್ಲ, ಪೃಥಿವ್ಯಯ ಅವಹಾರಕರು!

ನಮ್ಮಾಭರತಭೂಮಿಯಲ್ಲಿ ಶ್ರೀರಾಮನಂತಹ ಪ್ರಜಾರಂಜಕ ರಾಜರಾಗಿರುವಂತೆ, ವೇನರಾಜನಂತಹ ಪ್ರಜಾ ಭಂಜಕ ರಾಜರೂ ಆಗಿರುವರು ಅಂದಬಳಿಕ ಪ್ರಜಾ ಭಂಜಕ ರಾಜರಾದ ಕಾಲದಲ್ಲಿ ಆ ರಾಜನ ವಂಶವನ್ನೇ ಕುಗ್ಗಿಸಿ ಬೋಕಸತ್ತೀಯನ್ನು ನಿರ್ಮಿಸದೆ ಈವರೆಗೂ ನಾವು “ನಾವಿಷ್ಟು ಪೃಥಿವೀ ಪತ್ತಿಗೆ” ಎಂಬ ಸ್ತುತಿ ವಾಕ್ಯದಲ್ಲಿ ವಿಶ್ವಾಸವಿಟ್ಟು ರಾಜನಿಷ್ಟು ರಾಗಿಯೇ ಇರುವೆಲ್ಲ? ಪಾಶ್ಚಾತ್ಯರ ಸಹವಾಸದಿಂದ ಲೋಕಸತ್ತೀಯ ಆವೇಶವು ಒಂದು ನಿಟ್ಟು ಖಡಿದು ನಮ್ಮೊಳಗೆ ಮೇಲ್ಮೆಲ್ಲನೇ ಆಗುತ್ತಿದ್ದರೂ ವೇಷಧಾರಿಗಳ ಆವೇಶದಂತೆ ಅದು ಕಾರ್ಯಕಾರಿಯಾಗದೆ ಕೃತ್ರಿಮವಾಗಿ ಪರಿಣಿಸುತ್ತಿರುವ ಹಾಗೆ ತೋರುವದಲ್ಲಿ? ಇದರ ಕಾರಣವೇನಿರಬಹುದು ಅಂತಹ ದುಷ್ಪ ವೇನರಾಜನೆಂದರೇನು, ಶಮಪ್ರಧಾನರಾದ ಮಿಷಿಗಳು ಅವನನ್ನು ಲೋಕ ಕಲ್ಯಾಣಕಾರ್ಯಿಗಿ ಸಂಹರಿಸಿದರೂ, ವೇನನ ಸೂರ್ಯವಂತವು ಭಗವತ್ಕೃಷ್ಣರೇಗಿ ಶಾತ್ರುವಾದ ವಂಶವೆಂದು ತಿಳಿದು ದುಷ್ಪ ವೇನನನ್ನು ಲಪ್ತಿಸದೆ, ಆತನ ಭಗವದನುಗ್ರಹಿಂತ ವಂಶವನ್ನು ಲಪ್ತಿಸಿ ವೇನನ ಬಲಭುಜದ ಮುಂಧನದಿಂದಲೇ ಪೃಥುರಾಜನನ್ನು ಹುಟ್ಟಿಸಿ ಸೂರ್ಯವಂಶವನ್ನೇ ಮುಂದಕ್ಕೆ ಸಾಗಿಸಿದರು; ಯಾಕಂದರೆ ವ್ಯಕ್ತಿಗಿಂತ ವಂಶವೂ, ವಂಶಕ್ಕೂಂತ ದೈವಾನುಗ್ರಹವೂ ಶ್ರೀಷ್ಟವೆಂದು ಜ್ಞಾನಿಗಳು ತಿಳಿದಿರುವರು. ಮನೆತನದಲ್ಲಿ ಒಬ್ಬಯಜಮಾನನು ದುಷ್ಪನಾದರೆ, ಮನೆತನದ ಯಾಜಮಾನ್ಯವನ್ನೇ ತೇಗೆದುಹಾಕಿಬಿಡುವದು ಆಧ್ಯಾತ್ಮದೃಷ್ಟಿಯ ಆಯಾರ ಶೀಲವೇ ಅಲ್ಲ. ಸೂರ್ಯವಂಶದಲ್ಲಿ ವೇನನಂತಹ ಒಬ್ಬ ದುಷ್ಪರಾಜನ ಉಲ್ಲೇಖವಾಗಿ ದ್ವಾರೆ, ಪೃಥುರಾಜ, ಶ್ರೀರಾಮರಂತಹ ಹಲವು ಜನ ಪ್ರಜಾವಂಶಲ ರಾಜರ ಉಲ್ಲೇಖವೂಇರುತ್ತದೆ. ಒಳ್ಳೆಯದರ ಕಡೆಗೆ ಲಕ್ಷ್ಯವಿಟ್ಟು ಕೆಟ್ಟಿದನ್ನು ಸಮಾಧಾನದಿಂದ ತಾಳಿಕೊಳ್ಳುವದು, ತಾತ್ವಾಲಿಕ ಸುಖಕ್ಕೆ ಮಹತ್ವಕೊಡ

ದಿರುವ ಉದಾತ್ಮ ಸುಖದೃಷ್ಟಿಯ ವೈದಿಕ ಆರ್ಥರ ಶೀಲವಾಗಿರುವದು ! ಈ ಲೋಕದಲ್ಲಿ ಮಿಂಚಿಹೋಗುವ ಸುಖವು, ಅದು ಎನ್ನು ದೊಡ್ಡದಾದರೂ ಅಶಾಶ್ವತವೆಂದು ತಿಳಿದು. ಉದಾತ್ಮ ಶಾಶ್ವತ ಸುಖ ಹೇತುವಾದ ಧರ್ಮ ವನ್ನು ಅವರು ತ್ಯಜಿಸತಕ್ಕೂವರಲ್ಲ. ಅಲ್ಲದೆ ಸೃಷ್ಟಿಯೋಳಿಗಿನ ಯಾವ ಸಂಗ ತಿಯೇ ಆಗಲಿ, ಅದು ಒಳಿತು-ಕೆಡಕುಗಳಿಂದ ಕೂಡಿ ಇರುವದಲ್ಲದೆ, ಬರಿಯ ಒಳಿತಾಗಿಯಾಗಲಿ, ಬರಿಯ ಕೆಡಕಾಗಿಯಾಗಲಿ ಇರಲಾರದೆಂಬ ಸತ್ಯಸಿದ್ಧಾಂತವನ್ನು ಕಾರ್ಯತ್ವ ಅವರು ತಿಳಿದವರು. ಆದ್ದರಿಂದಲೇ ಪ್ರಾಣಾಂತಸಮಯ ಒದಗಿದರೂ ಅವರು ಧರ್ಮವನ್ನು ಪರಿತ್ಯಜಿಸರು; ಆದ್ದರಿಂದಲೇ ಧರ್ಮವು ರಾದ ಮುಸಿಗಳು ದುಷ್ಪವೇನನನ್ನು ಲೋಕಕಲ್ಯಾಣಕಾರ್ಯಗಿ ಅನಿವಾರ್ಯಪಡ್ಡ ನಧಿಸಿದರೂ, ಈಶ್ವರಾನುಗ್ರಹಕ್ಕೆ ಪಾತ್ರವಾದ ನಂಶದವನೆಂಬ ದೃಷ್ಟಿಯಿಂದ ಅವನನ್ನು ಮನ್ಯಿಸಿದೆ ಬಿಡಲಿಲ್ಲ. ಇದೇ ನಮ್ಮ ವೈದಿಕ ಆರ್ಥರ ಶೀಲವು. ಅಂತೇ ಹದಿನೊಟ್ಟು ಪುರಾಣಗಳನ್ನು ಹುಡುಕಿದರೂ ಈಗಿನ ಕಲಿಯುಗದ ಏನಿಧಿ ಸತ್ತಿಗಳ ತಾಕಲಾಟಿಗಳ ರಭಸವೆಂದುಂಟಾಗುವ ಲೋಕದಾಹಕ ಶಗ್ನಿಯು ಉತ್ತರನ್ನು ವಾದ ಉದಾಹರಣಗಳು ಎಲ್ಲಿಯೂ ಕಣ್ಣಿಗೆ ಬೀಳಲಿ ಕ್ಷತ್ರಿಲವೆಂದು ಧೈರ್ಯವಾಗಿ ಹೇಳಬಹುದು; ಯಾಕಂದರೆ ಪ್ರಜಿಗಳ ಈಗಿನ ನಂತಹ ವಿಷಯಸುಖದ ಅತಿರೇಕವೂ, ರಾಜರ ಈಗಿನ ನಂತಹ ಪ್ರಜಾ ಭಕ್ತಕೆ ತನವೂ ಪೌರಾಣಿಕರ ಕಣ್ಣಿಗೆ ಬೀಳಲಿಲ್ಲ; ಬಿದ್ದಿದ್ದರೆ ಈಗಿನವರು ಇನ್ನು ಮೇಲೆ ಬರೆಯಬಹುದಾಗಿರುವ ಹತ್ತಿತ್ತಾಂಬತ್ತನೆಯ ಹಕ್ಕು-ಬಾಧ್ಯತೆಗಳ ಹೊಸ ಪುರಾಣವೋದನ್ನು ಅವರೇ ಬರೆದುಬಿಡುತ್ತಿದ್ದರು ! ಆ ಪುರಾಣದಲ್ಲಿ ಹಕ್ಕು-ಬಾಧ್ಯತೆಗಳಬದಿದಾಟಿನೇ ಪಾರಮ್ಯವಾಗಿ ವಣಿಸಲ್ಪಡುತ್ತಿತ್ತು !

ರಾಜರಲ್ಲಿ ಬರಬರುತ್ತ ಪ್ರಜಾವಾತ್ಸಲ್ಯವು ಕಡಿಮೆಯಾಗಿ ಪ್ರಜಾ ಭಕ್ತಕೆತನವು ಹೆಚ್ಚುಹೆತ್ತಿದ್ದರಿಂದ ಪ್ರಜಿಗಳ ಲಕ್ಷ್ಯವು ತನ್ನ ಹಕ್ಕು ಬಾಧ್ಯತೆಗಳ ಕಡೆಗೆ ಹೋದದ್ದ ಆಶ್ಚರ್ಯವಲ್ಲ. ಕಲಿಯುಗದಲ್ಲಿ ಇಂತಹ ಪ್ರಜಾ ಭಕ್ತಕೆ ರಾಜರಾಗುವರೆಂದು ನಮ್ಮ ಪುರಾಣಗಳಲ್ಲಿ ಭವಿಷ್ಯ ಹೇಳಿರುವದೂ ಉಂಟು. ಇನ್ನು ಈಗ ಪ್ರಜಿಗಳಾದರೂ ಒಬ್ಬರನ್ನೊಬ್ಬರು ಹಿಂಡುವವರಾಗಿರದೆ ಪರಹಿತಕ್ಕರರಾಗಿದ್ದರೆ, ಲೋಕ ಸತ್ತೀಯು ಕ್ಷೇಮಕರವೆಂದು

ಹೇಳಬಹುದು. ಈಗಿನ ರಾಜರು ತಮ್ಮ ಬಾಹುಬಲದಿಂದ ಪ್ರಜೆಗಳನ್ನು ಹಿಂಡಿವನ್ನಾಗಿದ್ದರೆ, ಈಗಿನ ಪ್ರಜೆಗಳಲ್ಲಿಯ ಬೇರೆ ಬೇರೆ ವಂಗಡದವರು ತಮ್ಮ ಬಹುಮತದ ಬಲದಿಂದ ಅನ್ಯರನ್ನು ಹಿಂಡಲಿಕ್ಕೆ ಬರಬಹುದಾದವ್ಯವರ ವಿಷ್ಟಿಗಾದರೂ ಹಿಂಡಬೇಕೆಂದು ಹವಣಿಸಹತ್ತಿದ್ದಾರೆ. ಅಂದಬಳಿಕೆ ಕಬ್ಬಿಗಳಾದಿಂದ ಒತ್ತಿ ಹಿಂಡಿದರೇನು, ಕಟ್ಟಿಗೆಯ ಗಾಣದಿಂದ ಮೆಲ್ಲಿಗೆ ಹಿಂಡಿದರೇನು? ಹಿಂಡುವ ಹಾಗು ಹಿಂಡಿಸಿಕೊಳ್ಳುವ ತಾಪನು ಜಗತ್ತಿಗೆ ಬಿಷ್ಟಿದ್ದಿಲ್ಲ. ಧಾರ್ಮಿಕ ವೃತ್ತಿಯ ಆತ್ಮಶುದ್ಧಿಯು ಪ್ರಜೆಗಳಲ್ಲಿಯೂ, ರಾಜರಲ್ಲಿಯೂ ಇಲ್ಲಿದಾದಾಗ ಯಾವ ಸತ್ಯೀಯಿಂದಾದರೂ ಲೋಕದ ತಾಪನು ತಪ್ಪಿದ್ದಿಲ್ಲ. ಈಗ ಸಾರ್ವತ್ರಿಕವಾಗಿ ಆತ್ಮಶುದ್ಧಿಯು ನಷ್ಟವಾಗುತ್ತಿದ್ದು, ಸ್ವಚ್ಛಂದನ್ಯತ್ತಿಯ ಆತ್ಮವಾಲಿನ್ಯನು ಜನರಲ್ಲಿ ಹೆಚ್ಚಿತ್ತರುವದು. ಆದ್ದರಿಂದ ಜನರ ಆನಂಕಾರಣ ಹೆಚ್ಚಾಗಿ ಅನ್ಯರ ಶ್ರೀವೃತ್ತವು ಈಗಯಾರಿಗೂ ತಡೆಯಾಗಿದೆ. ತಾವೇ ಆತ್ಮವಂಚಕರಾಗಿರನದರಿಂದ ಈಗ ಯಾರೂ ಯಾರನ್ನೂ ನಂಬುವ ಹಾಗಿಲ್ಲ. ಇವುದ್ದನ್ನು ಎಲ್ಲರೂ ಹಂಚಿಕೊಂಡು ತಿನ್ನುವ ಹ್ಯಾಪ್ರವೃತ್ತಿಯ ಕರಿಣ ಕಾಲವಿದು. ಯಾಕಂದರೆ ಐಪಿಕ ಸುಖ ಕ್ಷಿಂತ ಹೆಚ್ಚಿನಸುಖಿನೇ ಇವರಲ್ಕುದಲ್ಲಿ ಬರುವದಿಲ್ಲ. ಒಬ್ಬಿರಿಗೆ ಸ್ವಲ್ಪಹೆಚ್ಚು ಉಭವಾವರ ಈಗ ಸಹನವಾಗುವದಿಲ್ಲ. ತಮ್ಮ ಕರ್ತವ್ಯವನ್ನು ಬಿಟ್ಟು ದರೂ ಆ ಹೆಚ್ಚಿನಕ್ಕುದ್ದು ಉಭವನ್ನು ಕಸಿಮಿಕೊಳ್ಳುವದಕಾಗು ಬಿಡಿದಾಡಿ ಬಿಡರು. ಅಂದ ಬಳಿಕ ಇಂತಹ ಅಸಹಿಷ್ಣು ಸ್ಥಿತಿಯಲ್ಲಿ ಶಾಂತಿಯು ಹೇಗೆ ದೊರೆಯಬೇಕು? ಈಗಿನ ಕಾಲದ ಎಂತಹ ಸುಧಾರಿಸಿದ ರಾಷ್ಟ್ರವಿರಲಿ, ಎಂತನ ಬಲಿವು ರಾಷ್ಟ್ರವಿರಲಿ ಅಲ್ಲಿ ಹೊರಗೆ ಮುಗ ಮುಗ ಒಳಗೆ ಭಗಭಗ ಎಂಬ ಸ್ಥಿತಿಯು ಇದ್ದೇತೀರಬೇಕು! ಅಲ್ಲಿಯ ಜನರ ಚಿತ್ತವೃತ್ತಿಯಲ್ಲಿ ಸ್ಥಿತಿಯವು, ಅವರ ಸುಖಾಭಿಲಾಷೆಗೆ ಮೇರಿಯೂ ಇಲ್ಲದ್ದ ರಿಂದ ಅಲ್ಲಿಯ ಆಡಳಿತದ ಸತ್ಯೀಗಳಲ್ಲಿಯೂ ಸ್ಥಿತಿಯವು ಉಂಟಾಗದೆ, ಅವು ಕ್ಷೇತ್ರಿಕವಾಗು ಶ್ರೀರುವಾಗಿ ಅಗ್ರಘಾಜಿಯ ಮಾನವ ವಂಶಪರಂಪರೆಯಿಂ ನಂತು ಇರಲಿ, ಕೆಲವ ವರ್ಷಗಳಾದರೂ ಒಬ್ಬ ವ್ಯಕ್ತಿಯನ್ನು ಹೊಂದಿಕೊಂಡಿರುವದಿಲ್ಲ! ಒಟ್ಟಿಗೆ, ಅಂತಹ ದೇಶಗಳಲ್ಲಿ ಸೇವ್ಯವೃತ್ತಿಯೂ ಸ್ಥಿರವಾದದ್ದಿಳಿ,

ಸೇವಕವೃತ್ತಿಯೂ ಸ್ಥಿರವಾದದಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಅಸ್ಥಿರತ್ವದ ಸಾಮಾರ್ಚಣೆ ಸಾಮಾರ್ಚಣೆ! ಹೀಗಾಗಿ ಸೇವ್ಯ-ಸೇವಕ ಪೃತ್ತಿಯ ಸಾಂದರ್ಭ - ಸ್ವಾರಸ್ಯಗಳೇ ಅವರಿಗೆ ಗೂತ್ತಾಗದಾಗಿವೆ. ಅಲ್ಲಿಯವರ ಪ್ರಜಾವಾತ್ಮಕ್ಯ-ರಾಜನಿಷ್ಠೆಗಳೆಂಬ ಪವಿತ್ರ ಭಾವಗಳೆರಡೂ ಅಂತಹಾರದ ಸಂಸ್ಕಾರದಿಂದ ದೂಪಾಂತರಹೊಂದಿ, ಸ್ವಯಂ ಸತ್ತೈಯೆಂಬ ಸಂಬಂಧಾಳ್ಕಾರ ವನ್ನು ಹೊಂದಿಬಿಟ್ಟುವೆ. ಆ ಸ್ವಯಂ ಸತ್ತೈಯಾದರೂ ತಮ್ಮಹಾಗು ತಮ್ಮವರ ಸುಖಕಾಳಿಗಿ ಇರುವದಲ್ಲದೆ, “ಸರ್ವೇಭಂಸಾಃ ಸ್ಮಬಿಂನೋಭವಂತು” ಎಂಬಂತೆ ಎಲ್ಲರ ಹಿತಕ್ಕಾಗಿ ಇರುವದಿಲ್ಲ. ಮುಣ್ಣಿಗಿಸಲಿಕ್ಕೆ ಬರುವಹಾಗಿಲ್ಲ ದಿದ್ದರೆ ನೂತ್ರ ಅವರು ಎರಡನೆಯವರ ಹಿತವನ್ನು ಮುಣ್ಣಿಗಿಸದೆ ಇರುವರು. ಒಬ್ಬರಿಗೇ ತಮ್ಮ ಹಿತ ಸಾಧಿಸಲಿಕ್ಕೆ ಭಾರದ್ವಿಂದರೇ ಅನ್ಯರನ್ನು ಪಿಂಡಿ ತಮ್ಮ ಹಿತ ಸಾಧಿಸುವದಕ್ಕಾಗಿ ಯಾವದೊಂದು ನೆವದಿಂದ ಅವರು ಒಟ್ಟುಗೂಡುತ್ತಿರುವರು. ಲೋಕದ ಸಾರ್ವತ್ರಿಕ ಹಿತಕ್ಕಾಗಿ ಒಟ್ಟುಗೂಡುವ ಉದ್ದೇಶವು, ಅಥವಾ ಅನ್ಯರನ್ನು ಒಟ್ಟುಗೂಡಿಸುವ ಉದ್ದೇಶವು ಸರ್ವಧಾ ಅವರದಿರುವದಿಲ್ಲ. ಸ್ವಾನ್ಯಾಸಿಯಾತಾನೇ, ಸೇವಕಸೂತಾತಾನೇ ಎಂಬ ಸ್ಥಿತಿಯು ಅವರದಾಗಿ ಹೋಗಿದೆ. ಅಂದಬಳಿಕ ಇಬ್ಬರ ಭಾರವನ್ನು ಒಬ್ಬರೇ ಹೊರುವ ಪ್ರಸಂಗಬರಲು, ಮನುಷ್ಯನು ತಾವಪಡದೆ ಹೇಗೆ ಇದ್ದಾನು?

ಇಂತಹ ತಾಪಕ್ಕೆ ನಮ್ಮಲ್ಲಿಯ ಪೂರ್ವದ ರಾಜ-ಪ್ರಭರ ಸಂಭ. ಧದಲ್ಲಿ ಆಸ್ತಿದವು ಕಡಿಮೆಯಾಗಿತ್ತು. ಯಾಕಂದರೆ, ನಮ್ಮಲ್ಲಿ ರಾಜಪ್ರಭರ ಧರ್ಮಗಳನ್ನು ಹೇಳುವ ಮನುಸ್ತೃತಿಯಂತಹ ಶಲಾಕಿಕ ಪುರುಷ ಪ್ರಣೀತ ಸಾರ್ವತ್ರಿಕ ಹಿತತತ್ವದ ಪೂರ್ಣ ಗ್ರಂಥಗಳು ತ್ರಿಕಾಲಾಬಾಧಿತಗಳಂತೆ ಸ್ಥಿರತ್ವವನ್ನು ಹೊಂದಿಬಿಟ್ಟಿದ್ದವು. ಅಂತಹ ಸ್ತುತಿಗಳನ್ನು ನಿಸ್ಪಾಹತೆಯ ಕ್ಷಾನ ಬಲದಿಂದಲ್ಲದೆ ಸ್ವಾರ್ಥದ ಬಹುಮತದ ಬಲದಿಂದ ಬದಲಿಸಲಿಕ್ಕೆ ಬರುತ್ತಿದ್ದಿಲ್ಲ. ಆಪೂರ್ಣರ ಗ್ರಂಥಗಳನ್ನು ಅನುಸರಿಸಿ ನಡೆಯುವ ನಿಬಂಧದ ವಾಳಾಕ ಶಾರಸು-ಪ್ರಜೀಗಳಬ್ಬರೂ ಅವಕ್ಕೆ ಅಧಿನಿವಾಗಿರಬೇಕಾಗುತ್ತತ್ತು. ಈಗ ಹೋಕದ ಇಚ್ಛೆಯ ಬಹುಮತದಂತೆ ಕಾಯಾದೆಗಳು ಬದಲಾಗುವದಕ್ಕೆ ಆಸ್ತಿದವಿರುವದರಿಂದ, ಸ್ವಾರ್ಥದ ಮೂಲಕ ಜನರ ಇಚ್ಛೆಗಳು ಉಂಟಾಗುತ್ತಿರುತ್ತಿರುತ್ತಾರೆ.

ಲವಾಗಿ ಜನರಲ್ಲಿ ಸದಾ ಆಸಂತುಷ್ಟಿ ತೆಯು ಉತ್ತಮನವಾಗುತ್ತಿರುವದು. ಆದರೆ ನಮ್ಮಲ್ಲಿ ರಾಜ-ಪ್ರಭರಿಬ್ಬರೂ ಬದಲಿಸಲಿಕ್ಕೆ ಬಾರದ ಮನುಸ್ತುಲಿತಯಂತಹ ಕಾಯದೆಯಂತೆ ನಡೆಯಲೇಬೇಕಾದದ್ದರಿಂದ ಅವರ ಸ್ವಚಂದವ್ಯತ್ಯಿಯ ಇಚ್ಛೆಯ ಸಂಯವನವಾಗಿ ಅವರವ್ಯತ್ಯಿಗಳು ಸ್ಥಿರವೂ, ವ್ಯವಸ್ಥೆತವೂ ಆಗಿ ದೇಶದಲ್ಲಿ ಶಾಂತಿಯು ನೇಲಿಗೊಳ್ಳುತ್ತಿದ್ದಿತು. ಆಧಾರದಲ್ಲಿಯೇ ಸೇಫ್ಯೂರ್ ವಿಲ್ಲದಿದ್ದರೆ ಆ ಧೇಯವು ಹೇಗೆ ಸ್ಥಿರವಾಗಬೇಕು !

ಎನಾದರೂ, ಕಾಲಸ್ಥಿತ್ಯು ಭಿನ್ನವಾದಂತೆ ರಾಜ್ಯದಾಡಳಿತದ ಪದ್ಧತಿಗಳು ಭಿನ್ನವಾಗಿಯೇ ತೀರುವವು. ಯಾರು ಬೇಡಿಂದರೂ, ಯಾರು ಏನು ಮಾಡಿದರೂ ಕೇಳುವದಿಲ್ಲ. ಈಗಿನ ಕಾಲಸ್ಥಿತ್ಯಲ್ಲಿ ಶಾಸಕ-ಶಾಸ್ಯರಿಬ್ಬರಲ್ಲಿಯೂ ಅಧಮ್ಯವು ಹೆಚ್ಚುವದರಿಂದ, ಪೃಥ್ವಿಯ ನಿಜವಾದ ಆಧಿಪತ್ಯವು ಯಾರಿಗೂ ದೊರೆಯದೆ ಹೋಗಲು, ರಾಬರಾಗಲಿ-ಪ್ರಜೆಗಳಾಗಲಿ ಪೃಥ್ವಿಯನ್ನು ಬಲಾತ್ಮಕರಿಸಿಕೊಂಡ ಪರಸ್ಪರ ಕಲಹ ಬೇಕಿಸಿ ಆಗಾಗ್ಗೆ ನಾಶವನ್ನು ಹೊಂದುವರು ! ಒಗತ್ತಿನ ಸ್ಥಿರತ್ವವು ಧಮ್ಯಮೂಲವಾಗಿರುವದರಿಂದ, ಈಶ್ವರ ಕೃಪೆಯಂದ ಒಗತ್ತಿನಲ್ಲಿ ಧಮ್ಯಪ್ರಸಾರವಾಗುವ ವರೆಗೆ ಪೃಥ್ವಿಯಲ್ಲಿ ನಿಜವಾದ ಆಧಿಪತ್ಯವು ಯಾರಿಗೂ ದೊರೆಯಲಾರದು. ಪೃಥ್ವಿಯ ಸ್ವಿಜವಾದ ಆಧಿಪತ್ಯವು ಶಾಂತಿರೂಪವಾಗಿರುವದರಿಂದ, ಅಶಾಂತವಾದ ರಾಜಸತ್ತೀಯಾಗಲಿ, ಹೋಕಸತ್ತೀಗಳಾಗಲಿ ನಿಜವಾದ ಸತ್ತೀಗಳೇ ಅಲ್ಲ ! ಧಮ್ಯವಾದ ರಾಜಸತ್ತೀಯೂ ಪ್ರಜಾ ಕ್ಷೇಮಕರವು, ಧಮ್ಯವಾದ ಹೋಕಸತ್ತೀಯೂ ಪ್ರಜಾ ಕ್ಷೇಮಕರವು. ಹಾಗೆ ಧಮ್ಯವಲ್ಲದ ರಾಜಸತ್ತೀಯು ಪ್ರಜೆಗಳನ್ನು ಮುರಿದು ತಿನ್ನುವದಾಗಿದ್ದರೆ, ಅಧಮ್ಯವಾದ ಹೋಕಸತ್ತೀಯು ಬಡಿದಾಡುತ್ತೆ ಬಡಿದಾಡುತ್ತೆ ಧಮ್ಯಬಲದಿಂದಲ್ಲ, ಬಹುಮತದಬಲದಿಂದ ಬಲಿವು ರುಹೆಚ್ಚು. ದುರ್ಬಲರುಕಡಿಮೆ ಆಗಿ, ಅಧವಾ ಬಲಿವು ರುಹೆಚ್ಚು ಮೊದಲು, ಹೀನಬಲರು ಹಿಂದುಗಡಿಗೆ ಆಗಿ, ಅಧವಾ ಬಲಿವು ಮುಖಾಂತರ ಹೀನಬಲರು ಹರಿದು ಹಂಚಿಕೊಂಡು ತಿನ್ನುವದಾಗಿರುವದು. ಹೇಗಿದ್ದರೂ ಅಧಮ್ಯವಾದ ಸುಖೇಚ್ಛಯ ರಾಜ್ಯಪದ್ಧತಿಯಲ್ಲಿ ಧಮ್ಯಪ್ರಸಾರದಮೂಲಕ ಶಾಂತಿಯ ಪ್ರಸ್ತಾಪನೆಯಾಗುವ ತತ್ವವು ಇರದೆ, ಬಲಿ

ಷ್ಟುರು ದುರ್ಬಲರನ್ನು ಮುರಿದು ತಿನ್ನುವ ತತ್ವವೇ ಓತಪ್ಪೇರೀತವಾಗಿರುವದು! ಇಂಥ ಪರರನ್ನು ತಿನ್ನುವ ಪದ್ಧತಿಗಳು ನ್ಯಾಯಮೂಲವಾಗಿರದೆ, ಎದೂ ತುಂಬದ ತಿಥಾರೂಪವಾದ ತಗ್ಗನ್ನು ತುಂಬುವದಕ್ಕಾಗಿಯೇ ಇರುವದರಿಂದ ಇವು ಜಗತ್ತಿಗೆ ತಾಪದಾಯಕಗಳಲ್ಲಿದೆ ಶಾಂತಿದಾಯಕಗಳಾಗಿಉಂತು; ಇದ್ದರಿಂದ ರಾಬಸತ್ತೀಯಾಗಲಿ, ಮಹಾಬನಸತ್ತೀಯಾಗಲಿ, ಟೋಕ ಸತ್ತೀಯಾಗಲಿ, ಇವುಗಳ ಮಿಶ್ರ ಸತ್ತೀಗಳಾಗಲಿ ನಿಜವಾದ, ಅಂದರೆ ಶಾಂತಿದಾಯಕ ಸತ್ತೀಯಾಗಬೇಕೆಂದು ಇಚ್ಛಿಸುತ್ತಿದ್ದರೆ, ಧರ್ಮಾಚರಣೆಯಿಂದ ಪ್ರಜಿಗಳು ಆತ್ಮಶುದ್ಧಯುಳ್ಳವರಾಗಬೇಕು. ಆತ್ಮಶುದ್ಧಯಿಲ್ಲದವರ ಯಾವ ಸತ್ತೀಯೂ ಮಹತ್ವದಲ್ಲಿ; ಆದ್ದರಿಂದ ನಮ್ಮ ಸೈದಿಕ ಆಯರ ಕರ್ತವ್ಯವು, ಧರ್ಮಾಭಳದಿಂದ ಆತ್ಮಶುದ್ಧಯನ್ನು ಪಡೆದು ರಾಬಸಿವ್ವರಾಗುವದು. ರಾಬನು ಧರ್ಮಾಭರಷ್ಟನಾದರೆ ಆತನು ನಮ್ಮ ಪ್ರಭುವೆಂಬದನ್ನು ಮರೆಯುದೆ ನಿನಿಧೋಪಾಯಗಳಿಂದ ಆತನನ್ನು ಧರ್ಮಾಷ್ಟನಾಗಿ ಮಾಡುತ್ತ, ಹಾಗೆ ಮಾಡುವದು ಸಾಧ್ಯವಾಗದ ಪಕ್ಷದಲ್ಲಿ ಹಿಂದೆ ಆಗಿರುವ ಬಹುಬನ ಧರ್ಮಾಷ್ಟ ರಾಬರ ಕಡೆಗೂ ಮುಂದೆ ಆಗಬಹುದಾಗಿರುವ ಬಹುಜನ ಧರ್ಮಾಷ್ಟರ ಕಡೆಗೂ, ಲಕ್ಷ್ಮಿಟ್ರ್ಯು, ಅಂತೇ ಹಿಂದುಮುಂದಿನ ನಿಜಾರ ಮಾಡಿ ಆತ್ಮಸಂಯಮನ ಮಾಡುತ್ತ ಕೆಟ್ಟದಲ್ಲಿನ್ನು ಅಟ್ಟವನೇ ಜೊಣನೆಂಬ ತತ್ವವನ್ನು ಅನುಸರಿಸಬೇಕಾಗುವದು. ಅದೇ ನಮ್ಮ ಸೈದಿಕ ಆಯರ ಸನಿತ್ರ ಕರ್ತವ್ಯವು. ಈ ಕರ್ತವ್ಯದ ಯಥಾರ್ಥವಾದ ಸರಳ ಮಾರ್ಗವನ್ನು ನಾನು ಬರೆಯಬೇಕಾಗಿರುವ “ಸರಾಬಕತಾ” ಎಂಬ ಪುಸ್ತಕದಲ್ಲಿ ಯಥಾಮತಿ ಸಾಂಗೋಪಂಗವಾಗಿ ವಿವೇಚಿಸಬೇಕೆಂದಿದ್ದೇನೆ. ಶ್ರೀ ನಾಲ್ಕುಡಿಕೃಷ್ಣನ ಕೃಪೆಯಿಂದ ಆತನ ಪುಣ್ಯಭೂಮಿಯಲ್ಲಿಯೇ ಆತನ ಪುಣ್ಯದಿಂದ ಆ ಪುಸ್ತಕವು ಬರೆದು ಸಿದ್ಧವಾಗಿ ರಾಬಸಿಷ್ಟ್ಯಯ ಅಭಿವೃದ್ಧಿಗೆ ಕಾರಣವಾಗಬೇಕೆಂದು ನಾನು ಇಚ್ಛಿಸುವೆನು!



೨ ಗೃಹಶಿಕ್ಷಣ

ಅಧ್ಯಾತ್ಮ

ಹಿರಿಯರ ಪುಣ್ಯ !!



ವಿಷಯಪ್ರವೇಶ

**ಪುಣ್ಯತ್ವರಾದ ಮಹಿಂಗಳ್ ಉಗಮಸ್ಥಾನವೆನಿಸುವ ನಮ್ಮ ಭರತ
ಭೂನಿಯ ಗೌರವವನ್ನೂ, ಅಲ್ಲಿಯ ಜನರ ಸದ್ಗುಣತೆ—ಸದ್ಗುಣತೆ—ಸದಾ
ಚರಣ—ಸತ್ಯಪ್ರಪಾತಿತ್ವ ಮೊದಲಾದವನ್ನು ಮೇಗಾಸಿನೀಸನಂಥ ಪರಿಶೇಷದ
ಪ್ರವಾಸಿಗಳು ವರ್ಣಿಸಿದ್ದನ್ನೂ ಇತಹಾಸಭಾರ್ಥಿರು ಬಲ್ಲದು. ಮಹಾಭಾರತ—
ರಾಮಾಯಣಗಳಂಥ ನಮ್ಮ ಪವಿತ್ರವಾದ ಇತಹಾಸ ಗ್ರಂಥಗಳ ಅವಲೋಕನದಿಂದಂತು, ಈ ಮಾತಿನ ಸತ್ಯತೆಯು ಒಡೆದು ಕಾಣಿಸುತ್ತದೆ ; ಆದರೆ
ಕಾಲಮಹಿಮೆಯಂದಲೋ, ನಮ್ಮ ದುಷ್ಪಾರ್ಚಿಂದಲೋ, ಅಧ್ಯಾತ್ಮ ಸಹಾಯ
ವಾಸ ವೈಚಿತ್ರ್ಯದಿಂದಲೋ ನಮ್ಮ ಶಾರೀರಿಕ-ಮಾನಸಿಕ ಸಿತಿಗಳು ದಿನ
ದಿನಕ್ಕೂ ಕೆಡುತ್ತ ಸಡೆದರುವವೆಂಬದು ನೋಡಿದತ್ತ ಅನುಭವಕ್ಕೂ ಬರಲ್ಪಾಡ
ಗಿದೆ ! ಮನುಷ್ಯನ ಅವನತಿಯ ಮುಖ್ಯ ಸಾಧನಗಳಾದ ಅಶಕ್ತತೆ—ಉದ್ದೋಃ
ಗಹಿನತೆ— ಅಸಂತುಷ್ಟತೆ— ಅಸೂಯೆ ಇವು ನಮ್ಮಲ್ಲಿ ಹೆಚ್ಚಿತ್ತ
ಸಡೆದರುವದರಿಂದ, ನಮಗೆ ಸುಖವು ದೊರೆಯಾಗಿದೆ. ದುರ್ಬಲಹೃದ
ಯದ ಸಂಸಗೆ ಉಂಡರೆ ಸುಖವಿಲ್ಲ—ಉಟ್ಟರೆ ಸುಖವಿಲ್ಲ; ಗಳಿಸಿದರೆ ಸುಖ
ವಿಲ್ಲ—ಹೆಚ್ಚಿದೂಡಿದರೆ ಸುಖವಿಲ್ಲ; ವಿದ್ಯೆ ಕಲಿತರೆ ಸುಖವಿಲ್ಲ—ಕಲಿಯದಿದ್ದರೆ
ಸುಖವಿಲ್ಲ; ಒಬ್ಬರ ಆಳು ಆದರೆ ಸುಖವಿಲ್ಲ—ಒಬ್ಬರನ್ನು ಆಳು ಮಾಡಿ
ಕೊಂಡರೆ ಸುಖವಿಲ್ಲ. ಒಟ್ಟಿಗೆ ನಾವು ಯಾತರಲ್ಲಿಯೂ ಸುಖವಿಲ್ಲೆಂದು
ಸ್ವೇಚ್ಛವಾಗಿ ಅನುಭವದಿಂದ ಹೇಳಿಕೆಯಿದ್ದೇವೆ. ಇದು ನಮ್ಮ ಪ್ರಾಣಿ
ಸುಖ ಪರಂಪರಾಗತ ಧರ್ಮಕ್ಕೂ ಎಷ್ಟು ವಿವರಿತವಾಯಿತಲ್ಲ ! ಸುಖ—ದುಃಖ
ಗಳ ವಿಚಾರಮಾಡದೆ, ಅದರಲ್ಲಿಯೂ ತಮ್ಮ ದುಃಖವನ್ನುಂತು ಎಂದೂ**

ಲಕ್ಷ್ಯಸದೆ, ಜಾಭವಲ್ಯವಾದ ತಪಸ್ಸಿನಿಂದಲೂ, ಮಹಾ ಪರೋರುಷದಿಂದಲೂ ಒಗತ್ತುಲ್ಯಾಣ ನಿರತರಾಗಿದ್ದ ನಮ್ಮೆ ಒಗನ್ನಾನ್ಯ ಬುಷಿಗಳ ಧರ್ಮಾವಲಂ ಬಿಗಳನಿಸುವ ನಾನ್ಯ, ಇನ್ನು ಅಳಬುರುಕರು ಯಾಕಾಗಿರಬಹುದು? ಈ ಸಿತಿಯು ಯಾವಾಗಾದರೂ ಇದ್ದದ್ದೋಽಿ, ಈಗ ನಮ್ಮೆ ಹಾಲಿಗೇ ಬಂದಿರು ನಮ್ಮೋಽಿ? ಈಗ ಕಲಿಯುಗನಿರ್ವಾದರಿಂದ ಪರಿಪರಿಯ ದುಃಖಗಳು ಒದಗ ತಕ್ಕವೇಯೆಂದು ವಾಡಿಕೆಯಾಗಿ ಹೇಳುವದು ನಿಜವಿರಬಹುದ್ದೋಽಿ? ಈಗ ನಮ್ಮೆಲ್ಲಿ ಬೃಹಸ್ಪತಿಯಂತೆ ವಾಕ್ಯಾಂಡಿತ್ಯವು ಹೆಚ್ಚುತ್ತೆಲಿದೆ, ಮನನ ಶೀಲ ರಂತೆ ಗ್ರಂಥಾವಲೋಕನವು ಬಲಿಯತ್ತೆಲಿದೆ, ಒಗತ್ತುಲ್ಯಾಣ ಕತ್ತಂಗಳಂತೆ ನಮ್ಮೆ ಲೇಖನ ವ್ಯವಸಾಯವು ಪಸರಿಸುತ್ತೆಲಿದೆ, ಉದ್ಯೋಗ ಶೀಲರಂತೆ ಕಾರ್ಯಾಂತರಗಳಲ್ಲಿ ಎಡತಾಕುವದು ಬೆಳೆಯತ್ತೆಲಿದೆ; ಆದರೂ ನಮ್ಮೆ ಆತ್ಮಕ್ಕೆ ಶಾಂತಿಯಿಲ್ಲವಲ್ಲ! “ಅಶಾಂತಸ್ಯ ಕುತಪ್ಸುಖಿಂ” ಎಂಬಂತೆ, ಈಗ ನಮಗೆ ಸುಖವು ಆಪರೂಪವಾಗಹತ್ತಿದ್ದರೆ ಆಶ್ಚರ್ಯವೇನು?

ನಮಗೆ ಸುಖವಾಗಬೇಕಾದರೆ ಶರೀರ ಸಂಪತ್ತು, ಸದ್ಗುಣ ಸಂಪತ್ತು, ಉದ್ಯೋಗ ಸಂಪತ್ತು ಈ ಮೂರರ ಅವಶ್ಯವಿರುತ್ತದೆಂದು ನಮಗೆ ತೋರುತ್ತದೆ. ನಮ್ಮೆಲ್ಲಿ ಈ ಸಂಪತ್ತುಗಳ ಸಮ್ಮಾಂತಿರಿಸುವ ಮಾನದಿಂದ ನಮಗೆ ಚಕ್ಷುವಿಂದ ಪುರುಷಾರ್ಥಗಳ ಪಾರಪ್ತಿಯಾಗುವದು. ಈ ಮೂರು ಸಂಪತ್ತುಗಳಲ್ಲಿಯೂ ಆದ್ಯವಾದ ಶರೀರಸಂಪತ್ತು ಬಲು ಮಹತ್ವದಿಂದರುವದು; ಆದ್ದರಿಂದಲೇ “ಶರೀರಮಾದ್ಯಂ ಖಿಲುಧರ್ಮಸಾಧನಂ” ಎಂದು ಜ್ಞಾನಿಗಳು ಹೇಳಿರುವರು; ಆದರೆ ಈ ಮಹತ್ವದ ಆದ್ಯಸಂಪತ್ತು ನಮ್ಮೆಲ್ಲಿ ಎಷ್ಟು ರುತ್ತದೆಂಬದನ್ನು ಆಲೋಚಿಸಿದರೆ, ವಿಚಾರಶೀಲರ ಎದೆಯೋಡಿದು ನೀರಾಗದೆ ಹೋಗದು! ನಾನ್ಯ ನಮ್ಮೆ ತಾಯಿಯ ಹೊಟ್ಟಿಯಲ್ಲಿ ಮೂಡುವಾಗ, ನಮ್ಮೆ ತಾಯಿ-ತಂದೆಗಳ ಆಪಚಾರದಿಂದ ನಮ್ಮೆಲ್ಲಿ ಹಲವು ದೋಗಗಳು ಮೂಡಲು, ಆ ರೋಗಗಳ ಬಾಧೆಯಿಂದ ವಿಲಿವಿಲಿಯಾಗುತ್ತ ಗಭವಾಸದ ಕಷ್ಟವನ್ನು ಖೋಗಿಸಿ, ಹೇಗಾದರೂ ಒಮ್ಮೆನಾನ್ಯ ಜನ್ಮಹೋಂದಿದೆವೆಂದರೆ, ಇಹಲೋಕದ ನಮ್ಮೆ ಕಷ್ಟಕ್ಕೆ ಆರಂಭವಾಗುವದು. ಜಾವಳವಿದ್ದರೆ ಮೂಗಿಲ್ಲ, ಮೂಗಿದ್ದರೆ ಜಾವಳವಿಲ್ಲ, ಮೂಗು - ಜಾವಳಗಳಿದ್ದರೆ ಧಷ್ಟ

ಪುನ್ನತೆಯಿಲ್ಲ. ಎಂಬ ಚಂದದಿಂದ ಹಲ್ಲಿಯ ಮರಿಯಂತೆ ಬಾಯಿಬಿಡುತ್ತ ಹುಟ್ಟುವ ತೇಂಜೋಃಹಿಂನವಾದ ಶಿಶುಗಳು ಈಗ ನಮ್ಮೆಲ್ಲಿ ಸೂರಕ್ಷೆ ಎನ್ನು ಹುಟ್ಟುವವೆಂಬದನ್ನು ಕಣ್ಣಿರೆದು ನೋಡತಕ್ಕುದ್ದು! ಪರ್ವತದ ಕೋಡು ಗಲ್ಲಿಗಳನ್ನು ರಚಿಕಣವಾಗಿ ಹಾರಿಸುವ ಅಂಜನಾವಾತೀಯ ಮೊಲೆಹಾಲಿನ ಧಾರಿಯನ್ನು ಮನದಣಿಯಾಗಿ ಕುಡಿದು, ಸ್ವಾಮಿಕಾರ್ಯವನ್ನು ತಲೀಯ ಲಾಳಂತು ವಾಡಿದ ಅಂಜನೇಯ ಸ್ವಾಮಿಯಂಥ ಮಹಾ ಸತ್ಯಶಾಲಿಗಳು ನಮ್ಮೆ ಭರತಭೂಮಿಯಲ್ಲಿಯೇ ಆಗಿಹೋದರಲ್ಲವೇ? ಆದರೆ “ಪುನರ್ವಿದ್ರಿಂ ಪುನರೇವ ಪಾಪಿಂ” ಎನ್ನುವಂತೆ, ಪಾಪನೂಲಕ ದರಿದ್ರರಾಗಿ ಮತ್ತೆ ಮತ್ತೆ ಹುಟ್ಟುವ, ಮತ್ತೆ ಮತ್ತೆ ದರಿದ್ರರಾಗುವ ನಮ್ಮೆ ಭರತಖಂಡದಜಗಿನ ಎನ್ನು ಶಿಶುಗಳಿಗೆ ಹೊಟ್ಟಿತುಂಬುವ ಹಾಗೆ ಮೊಲೆಹಾಲು ದೊರೆಯುತ್ತಿರಬಹುದು? ಮತ್ತು ಎನ್ನು ಹುಡುಗಿಗೆ ತಾಯಿಯ ಹಾಲು ಹೊಟ್ಟಿತುಂಬ ಉಂಡು ದಕ್ಕಿ ಸಿಕೊಷ್ಟುವ ತಾರಣವಿರಬಹುದು? ಪ್ರಯ ವಾಚಕರೇ, ಎಂಥ ಪ್ರಸಂಗವಿದು! ಹಿಂಗೆ ಅಳುತ್ತು ಮೂಡಿ, ಅಳುತ್ತು ಬೆಳೆದು, ಅಳುತ್ತು ಹುಟ್ಟಿದ ನಾವು, ಕಡೆಗೆ ಅಳಬುರುಕರಾಗಿ ಅಳದಿಕ್ಷಿತುಂಬುನ್ನು ಹೇಳುತ್ತು ಇಹಿಹೋಕದ ಯಾತ್ರೆಯನ್ನು ಮುಗಿಸಬೇಕಾಗುತ್ತದಲ್ಲವೇ? ಅಂದಬಳಿಕ ಪೌರುಷಪಾರಷ್ಟವಾದ ಚತುನೀಧ ಪುರುಷಾರ್ಥಗಳ ಗೊಡವೆ ನಮಗೇಕೇ?

ಹಿಂಗೆ ಗಭರ್ವಾಸವಾರಭ್ಯ ನಮ್ಮ ಶರೀರಸಂಪತ್ತು ನಮ್ಮವಾಗುತ್ತ ಬಂದದ್ದರಿಂದ, ಲೋಕದಲ್ಲಿ ನನುಗಾಗುತ್ತಿದ್ದ ಹಾನಿಯನ್ನೂ, ಅಪಮಾನವನನ್ನೂ ಅಷ್ಟಿಸ್ತೇಂದು ವರ್ಣಿಸುವ ಹಾಗೆಲ್ಲ. ಒಹು ದೊಡ್ಡ ಪುಣ್ಯರೂಪವಾದ ಬೆಲೆಯನ್ನು ಕೊಟ್ಟು, ಅಪರೂಪದ ಮನುವ್ಯದೇಹವೆಂಬ ಈಯಂತರ-ಸಂಪಾದಿಸುವ ಪತ್ರತೆಯನ್ನು ದೇವರಿಂದ ಜೀವನು ಸಂಪಾದಿಸುವನು; ಆದರೆ ದೇಹರೂಪ ಯಂತರಮಾಡುವ ಗುತ್ತಿಗೆಗಾರಿರಾದ ತಾಯಿತಂದೆಗಳು, ದುರ್ಬಳಿ-ಅಜ್ಞಾನ-ವಿಪಯಾಸಕ್ತಿ-ಅದೂರದಶೀತ್ಯ ಮೊದಲಾದ ದೋಷಗಳ ಬಲಿಗೆ ಬಿದ್ದು. ದೇಹರೂಪ ಯಂತ್ರದ ರಚನೆಯನ್ನು ಶಿಥಿಲವಾಗಿಯೂ, ಉನವಾಗಿಯೂ ಮಾಡುವರು; ಕಾರಣ, ಹುಟ್ಟಿದಂದಿನಿಂದ ಶಾಯಾವನವರೆಗೆ ಹಲವು ರೋಗಗಳ ತವರುಮನಸೆಯಾಗಿ, ಆ ರೋಗ

ಗಳ ನಿವಾರಣಕ್ಕಾಗಿ ಎಡತಾಕುವದರಲ್ಲಿ ನಮ್ಮ ಆಯುಷ್ಯದ ಬಹು ದೊಡ್ಡ ಭಾಗವನ್ನು ಕಚಕೊಳ್ಳಬೇಕಾಗುತ್ತದೆ. ಎರಡುದಿನ ನೆಟ್ಟಿಗಿದ್ದರೆ ಎರಡು ದಿನ ನೆಟ್ಟಿಗಿರಲಿಕ್ಕೆಲ್ಲವೆಂಬ ಚಂದದಿಂದ ಕಾಲಹರಣ ಮಾಡುತ್ತಿರುವ ನಮ್ಮೀಂದ, ಸತತವಾಗಿ ಉದ್ಯೋಗವು ಹೇಗಾಗಬೇಕು? ಸತತೋದ್ಯೋಗಿ ಗಳಲ್ಲದ ನಮ್ಮನ್ನು ನಿಜಯಲಕ್ಷ್ಯ ಅವಿಚಿಷ್ಟನ್ನಾಗಿ ಹೇಗೆ ತ್ವರಿಸಬೇಕು? ಹೀಗೆ ಒಬ್ಬಾಲಿಗಳಾಗಿರದ ನಮಗೆ ಸುಖವೆಲ್ಲಿಂದ ದೊರೆಯುವದು? ನಾವು ಸಂಸಾರದಲ್ಲಿ ಸದಾ ದುಃಖಿಗಳಾಗಲಿಕ್ಕೆ, ನಮಗೆ ಸಂಸಾರದಲ್ಲಿ ಹೆಚ್ಚಿ ಹೆಚ್ಚಿಗೆ ಆಗುತ್ತಿದ್ದ ಪರಾಜಯವೇ ಕಾರಣವಾಗಿರುತ್ತದೆಂದು ತಳಯಬೇಕು. ನಮ್ಮ ಶರಕ್ತ ಪ್ರಕೃತಿಯಲ್ಲಿ ಮೂಲತಃ ಉಂಡ ಅನ್ನವನ್ನು ಆರಗಿಸುವ ಸಾಮಧ್ಯವಿಲ್ಲದ್ದಿಂದ, ನಮ್ಮ ಉತ್ಸಾಹವೆಲ್ಲ ಕುಗಿ ಹೋಗುವದು. ಈಗಿನ ಕಾಲದಲ್ಲಿ ಬಹುಜನರ ಅನುಭವಕ್ಕೆ ಬರುತ್ತಿರುವ ಈ ಶಾಶ್ವತ ನಿರುತ್ಸಾಹಕ್ಕೆ ಜಾಚ್ಚಲ್ಪ ಪಚನಕ್ಕಿರುತ್ತಿರುವ ಮೂಲಕ, ಆನ್ನದಿಂದ ನಮಗಾಗುವ ಪರಾಜಯವೇ ಕಾರಣವಾಗಿರುತ್ತದೆ! ಇದರಂತೆ, ಬಲಹೀನ ರಾದ ನಮ್ಮ ಮಾತು ಲೌಕಿಕದಲ್ಲಿ ನಡೆಯದೆ ಹೋಗುವದರಿಂದಲೂ, ಕೈ ಲಾಗದ ನಮ್ಮ ಬಯಕೆಗಳು ಪೂರ್ವವಾಗದಿರುವದರಿಂದಲೂ, ಕ್ಷೇತ್ರದ ನಮಗೆ, ಅನ್ಯರು ಮಾತ್ರ ದೊಡ್ಡವರಾಗಿಯೂ, ಸುಖಿಗಳಾಗಿಯೂ ತೋರುವದರಿಂದಲೂ ಹೆಚ್ಚಿ ಹೆಚ್ಚಿಗೆ ನಮ್ಮ ಪರಾಜಯವಾದಂತಾಗಿ, ನಮಗೆ ದುಃಖ ವಾಗುತ್ತದೆ. ಹೀಗೆ ನಮಗೆ ಮೇಲೆ ಮೇಲೆ ದುಃಖಗಳ ಅಫಾತವಾಗಿ ನಮ್ಮ ಉತ್ಸಾಹವು ಕುಗಿ ಹೋಗುತ್ತದೆ! ಈ ಉತ್ಸಾಹಫಾತದಿಂದ ನಮ್ಮ ಸಾಫ್ತಂತ್ರ್ಯ ಪ್ರೀತಿಯೇ ಅಳಿದುಹೋಗಿ, ವಾರತಂತ್ರ್ಯದೊವವಾದ ಕೆಟ್ಟ ಹೋಗವು ನಮ್ಮನ್ನು ಅಂಟಿಕೊಳ್ಳುವದು.

ಸ್ರಿಯ ವಾಜಕರೇ, ನಾವು ಪಾರತಂತ್ರ್ಯ ಹೋಗದಂದ ಹೀಡಿತರಾಗಿ ರುತ್ತೇವೆಂಬದಕ್ಕೆ ಸರಕಾರಿಯ ಕೆಲಸದ ಮೇಲಿರುವ ನಮ್ಮ ಅತ್ಯಂತ್ರ್ಯ ಪ್ರೀಮವೇಂದು ಬಲವಾದ ಸಾಷ್ಟಿಯಾಗಿರುತ್ತದೆ. ಸ್ವಾತಂತ್ರ್ಯವಾದ ಉದ್ಯೋಗಗಳನ್ನು ಮಾಡುವಾಗ ಬರುವ ವಿಷ್ಣುಗಳನ್ನು ನೀಗಲಿಕ್ಕಾಗಿ, ಉದ್ಯೋಗದ ಹೋಗ್ಯದಿಶೆಯನ್ನು ಕಂಡುಹಿಡಿಯಲಿಕ್ಕಾಗಿ, ಫಲದ್ವಿಷ್ಣುಯಿಲ್ಲದೆ ಕರ್ತವ್ಯ

ದೃಷ್ಟಿಯಿಂದ ಸತತ ಪ್ರಯತ್ನ ಮಾಡಲಿಕೊಂಡು ಬೇಕಾಗುವ ದೇಹದಾಢಿ ಮನೋದಾಢ್ಯೆಗಳು ಇಲ್ಲಿದ್ದ ರಿಂದ, ನಾವು ಧೈಯರ್ಹಿಂಬಾಗಿ ಉತ್ತಮ ಸಂಸ್ಥೆಯಾಗಿ ನಂತರ ಕೆರಿಯ ಸೇವಿಂದ ಒಬ್ಬರ ಆಶ್ರಯವನ್ನು ಬಯ ತೈತೀನೇ. ಹೀಗೆ, ದೌಬರ್ಯದ ಮೂಲಕ ಪಾರತಂತ್ರ್ಯ, ಪಾರತಂತ್ರ ಮೂಲಕ ದೌಬರ್ಯ ಇವುಗಳ ಪರಂಪರೆಯಿಂದ ನಾವು ದಿನದಿನಕ್ಕೆ ಹೇಳಬೇಕು ದುರ್ಬಲರೂ, ಪರತಂತ್ರರೂ ಆಗುತ್ತು ನಡೆದಿರುವೆನ್ನ. ನ ತಂದೆ ಅಜ್ಞು-ಮನುತ್ತಂದಿರ ದೇಹದಾಢ್ಯೆ-ಮನೋದಾಢ್ಯೆಗಳನ್ನು ಕುಚಿಂಬಾಗಿ ನಾವು ತಂದೆ ಗಿಟ್ಟಿರುವೆನ್ನು, ನಾವು ತಂದೆಗಿ ನಮ್ಮ ಅಜ್ಞು ಗಿಟ್ಟಿರುವೆನ್ನು, ನಮ್ಮ ಅಜ್ಞುನಿಗಿಂತ ನಮ್ಮ ಮನುತ್ತಂಜ್ಞು ಮನುಷ್ಯ, ಎಂಬ ವಾತು ಗೊತ್ತಾಗುವದು; ಇದಲ್ಲದೆ ನಮ್ಮ ಸಂತತಿ ಕ್ರಮವಾಗಿ ಆಶಕ್ತವಾಗುತ್ತ ಹೋಗುವ ಲಕ್ಷಣವು ನಮಗೆ ಒಡಿದು ಕಾಳಿತ್ತಿರುವದು! ನಮ್ಮ ಸಂತತಿಯು ದಿನದಿನಕ್ಕೂ ಗಿಡ್ಡಿ, ಕೃತ, ಸಿಸ್ತೇ ಕೊಟ್ಟಿತುಂಬ ಉತ್ತಾಲಾರದ್ದು, ಕೈಮುಟ್ಟಿ ದುಡಿಯಲಾರದ್ದು, ಬರಿಯಿಂದ ತಿರುಗಲಾರದ್ದು, ಪರಸಂಗದಲ್ಲಿ ಮಂದಿಯನ್ನು. ಗುಣ್ಣಲಾರದ ಮಂದಿಯ ಗುಣ್ಣನ್ನು ತಡಕೊಳ್ಳಲಾರದ್ದು, ಆಗುತ್ತು ನಡೆದಿರುವದು. ನಾವು ನಮ್ಮ ಸಂತತಿಗೆ ಮಾಡುವ ಆಶೀರ್ವಾದದಿಂದಲೂ ಇದೇ ವಾತು ವ್ಯಾವಾಗುತ್ತದೆ— “ನಮ್ಮ ಹಿರಿಯರ ಕಸುವು ನಮಗಿಲ್ಲ, ನಮ್ಮ ಕಸು ನಮ್ಮ ಮಕ್ಕಳಿಗಿಲ್ಲ, ನಮ್ಮ ಮಕ್ಕಳ ಕಸುವು ಮಂದಿನವರಿಗೆಳಿಯುವದಿಇವರು ಹಿಂದಿನವರು ಮಾಡಿದ್ದನ್ನು ಕಾಯ್ದುಕೊಂಡರೆ ಸಾಕು. ಹೇಳಾಗ ಮಾಡುವದಂತು ಮೇಲೆಯೇ ಕಾಣುತ್ತದೆ” ಎಂಬಿನೇ ಮೊದಲ ಹಿರಿಯರ ಭವಿಷ್ಯವಾಣಿಗಳು, ನಾವು ಉತ್ತರೋತ್ತರ ದುರ್ಬಲರಾಗಿ ಚನ್ನು ಸೂಚಿಸುತ್ತುವಲ್ಲವೇ? ಇದು ಸರ್ವಧಾ ಸುಳ್ಳಳೀಯ ಹೇಳಬಹು ಗಿಡೆ. ನಾವು ದಿನದಿನಕ್ಕೆ ಬಲಹೀನರಾಗುತ್ತ ನಡೆದಿದ್ದು, ಹೇಳಬೇಕೆಂದಿಗಳಾಗ ಹತ್ತಿದ್ದೇವೆ. ನಾವು ಹೇಳಿಗಳಾದ್ದ ರಿಂದ, ನಮ್ಮ ಮಕ್ಕಳಿಗೇಡಿತನ, ಸ್ವಷ್ಟಿಂದವ್ಯತ್ಯಾಸ, ಅಟಗುಳಿತನ, ಮುಯ್ಯಕ್ಕೆ ಮುಯ್ಯತಿ

ಯುಕ್ತ ಗುಣಗಳನ್ನು ಕಂಡರೆ ನಾವು ಸೇರುವದಿಲ್ಲ. ಈ ಗುಣಗಳಿಗೆ ಚಾತುರ್ಯದಿಂದ ಯೋಗ್ಯ ಮಾರ್ಗವನ್ನು ತೋರಿಸಿ, ಅವನನ್ನು ಒಗ್ಗು ಬಡಿಯುವದಕ್ಕಾಗಿ ನಾವು ಮಕ್ಕಳನ್ನು ದುರ್ಲಕ್ಷಿಸಿದಂದ ದಂಡಿನಿ ಅವರನನ್ನು ಉಡಾಳರಾಗಿ ಮಾಡುವೇವೆ. ಬೈದು- ಅಂದು, ಹೊಡೆದು- ಬಡೆದು ಅವರನ್ನು ದೇವರಹಾಗಿ ಸುಮ್ಮನೆ ಕುಳಿತುಕೊಳ್ಳುವಂತೆ ಮಾಡುವೇವು! ಈ ಚಂಡ ದಿಂದ ಪಾರ್ಯಕ್ಕೆ ಬಂದ ಮಕ್ಕಳು ಅಪ್ಪಿತಪ್ಪಿ ಸ್ವಪರಹಿತ ಸಾಧನಕಾಗಿ ಈನಾದರೂ ಸಾಹಸಮಾಡಬೋದರೆ, ನಾವು ಹೇಡಿತನದಿಂದ ಅಂಡಿ ಇವರಿಗೆ—“ನೀವು ಇಲ್ಲದ ಉಸಾಬರಿಗೆ ಹೋಗಬೇಡಿರಿ, ದಿನಸ ಕಾಲ ಕರಿಣ, ಸಮ್ಮಷ್ಟಕ್ಕೆ ನಾವಿದ್ದರಾಯಿತು. ಯಾರ ಗೊಡಿವೆ ಸಮಗೇನು? ಅದು ಗಟ್ಟಿಗರ ಕೆಲಸ; ನಮ್ಮಿಂದೇನಾಗುತ್ತದೆ? ನಾವು ಎಲ್ಲಿರಿಗೂ ಒಳ್ಳೆಯವರಾಗಿ ಜೋಂದರಾಯಿತು.” ಇತ್ಯಾದಿ ಹೇಡಿತನದ ಉಪದೇಶ ಮಾಡಿ, ತರುಣ ರನ್ನು ಯಾವುದಕ್ಕಾಗಿ ಹರಿಯಗೊಡದೆ, ಅವರ ಉತ್ತಾಪಕಶ್ಚಯನ್ನು ಕುಗ್ಗಿಸಿ, ಅವರನ್ನು ಕೈಲಾಗದವರನ್ನು ಮಾಡುತ್ತೇವೆ. ಹೇಡಿಗಳಾದ ಸಮಗೆ ಎಂದುಕರ ಹಾಗೆ ಸುಮ್ಮನೆ ಕುಳಿತುಕೊಳ್ಳುವದು ಸೇರುತ್ತದೆ. ಅದರಿಂದ ನಾವು ಹುಡುಗರನ್ನೂ, ತರುಣರನ್ನೂ ಕೂಡ ಮುದುಕರನ್ನಾಗಿ ಮಾಡುತ್ತೇವೆ. ಸಮ್ಮ ಈ ಹೇಡಿತನದ ದುಷ್ಪ ಪರಿಣಾಮವನ್ನು ಎಷ್ಟೇಂದು ವರ್ಣಿಸಬೇಕು! ಈ ಹೇಡಿತನದ ಮೂಲಕ ನಾವು ಎಷ್ಟೋಂಬ ಜನರು ರಾತ್ರಿ ಕತ್ತಲಲ್ಲಿ ಒಬ್ಬರೇ ಹೊರಗೆ ಹೋಗಲಿಕ್ಕೆ ಅಂಬತ್ತೇವೆ; ಹೆಣವನ್ನು ಕಂಡರೆ ಮೋರೆ ಮುಚ್ಚಿಕೊಳ್ಳುತ್ತೇವೆ; ಬೆಂಕಿಬೆಳಕಿನ ಉಪದ್ರವವಾದರೆ ಸುಮ್ಮನೆ ನೊಡುತ್ತ ನಿಂತುಕೊಳ್ಳುತ್ತೇವೆ; ಸೆಡಮನೆಯನ್ನು ಕಳ್ಳರು ಸುಲಿಯುತ್ತಿದ್ದರೆ ಪಿಟ್ಟೀಂದು ವಾಂಡದದೆ, ಸಮ್ಮ ಬಾಗಿಲಿಗೆ ಒಸಿಕೆ ಮಂಡಿಗಳನ್ನು ಅನಿಸುತ್ತೇವೆ! ಅದರೆ ಸಮ್ಮ ಪೂರ್ವಜರು ಹೀಗೆಯೇ ಬಲಹೀನರಾ ಹೇಡಿಗಳೂ ಆಗಿದ್ದರೆಂದು ಇತಿಹಾಸ-ಪುರಾಣಗಳು ಹೇಳುತ್ತವೇಯೋ? ಇಂಥಿ. ಅಂದಬಳಿಕ ಈಗೇ ನಾವು ಇನ್ನು ಮರ್ಬಲರೂ, ಹೇಡಿಗಳೂ ಯಾಕೆ ಆದೆವು? ಯಾಕಂದರೆ, ಮುಖ್ಯವಾಗಿ ಸಮ್ಮ ಶರಿರ ಸಂಪತ್ತು ಹಾಳಾಗಿ ಹೋದದ್ದರಿಂದ!!

ನಮ್ಮೆ ಶರೀರ ಸಂಪತ್ತಿನ ಗತಿಯು ಹೀಗಾಗಿರುವಾಗ, ನಮ್ಮೆ ನೀತಿ ಸಂಪತ್ತಿನ ಗತಿಯು ಏನಾಗಿರುತ್ತದೆಂಬದನ್ನು ಕುರಿತು ವಿಚಾರಿಸುವಾ. ನಮ್ಮೆ ಈ ದೇಹರಾವಾದ ಯಂತ್ರವು, ನಿಕಟಸಂಬಂಧದ ನಮ್ಮೆ ಮುಖ್ಯ ಮನೆಯಾಗಿರುವದು. ಈ ಮನೆಯನ್ನು ಬಿಟ್ಟು ನಾವು ಎಂದೂ ಹೋಗಲಿಕ್ಕು ಬರುವದಿಲ್ಲ. ಬಹಳ ಹೇಳುವದರಿಂದೇನೇ? ಈ ಮನೆಯೆಂದರೆ ನಾವು, ನಾವೆಂದರೆ ಈ ಮನೆಯು ಎಂದು ಹೇಳಬಹುದು. ಈ ಮನೆಯನ್ನು ಬಿಟ್ಟು ಹೋದ ವಿವಸವೇ ನಮ್ಮೆ ಇಹಲೋಕದ ಯಾತ್ರೆಯು ಮುಗಿಯುವದು. ಇಂಥು ಮಹತ್ವದ ನಮ್ಮೆ ಮನೆಯೊಳಗಿನ ಬಹು ಬೆಲೆಯಿಳ್ಳು ಮಹತ್ವದ ಸಂಪತ್ತಿಂದರೆ ನೀತಿಯು. ದೇಹರಾವಾದ ನಮ್ಮೆ ಮನೆಯು ಭಾವಿತೆಯು ಕಡಿಮೆಯಾಗಿರುವದರಿಂದಲೂ, ಕೆಲವು ಕಡೆಯಲ್ಲಿ ಮನೆಯು ಬಿಂದು ಸಹ ಹೋಗಿರುವದರಿಂದಲೂ ನಮ್ಮೆ ಈ ನೀತಿ ಸಂಪತ್ತಿನ್ನು ಗಟ್ಟಿಗಾಗಾದ ಮೂವರು ಕಳ್ಳರು ಕದ್ದುಕೊಂಡು ಹೋಗುತ್ತಿರುವರು. ನೀಂತರ ನಿಷ್ಠೆಯನ್ನು ತಿರಸ್ಕರಣೀಯವಾದ ಅಹಂಭಾವ, ನಾಶಕಾರಕ ನಿರುದ್ಯೋಗ ಇವರೇ ನೀತಿಸಂಪತ್ತಿನ್ನು ಅವಹರಿಸುವ ಕಳ್ಳರು! ಈ ಕಳ್ಳರು ಮುರುಕ ಮನೆಯೊಳಗಿನ ನಮ್ಮೆ ನೈತಿಕ ಸಂಪತ್ತಿನ್ನು ಕದ್ದುಕೊಂಡಷ್ಟೇ ಹೋಗುವ ರಂದು ತಿಳಿಯಬಾರದು, ತಮ್ಮ ಕಳವಿಗೆ ಅನುಕೂಲವಾಗುವಂತೆ ಈ ದೇಹ ರೂಪವಾದ ಮನೆಯನ್ನು ತೀಧಿಲಮಾಡಲಿಕ್ಕೂ, ಅದಕ್ಕೆ ಅಲ್ಲಲ್ಲಿ ಹೊದರು ಗಳನ್ನು ಕೆಡವಲಿಕ್ಕೂ ಇವರೇ ಕಾರಣರಾಗುವರು! ಈ ಕಳ್ಳರ ಹಾನಳಿಯಲ್ಲಿ, ನಮ್ಮೆ ಮನೆಯನ್ನು ಕಾಯುತ್ತಿದ್ದ ವಿವೇಕ ಪುರುಷನು ಹಣ್ಣಾಗಿ ನೇಲಹಿಡಿದಿರುವನನು. ಹೀಗೆ, ಕಾನಲಿಲ್ಲದ ಮುರುಕ ಮನೆಯೊಳಗಿನ ನೀತಿ ಸಂಪತ್ತಿನ್ನು ಕಳ್ಳರು ಬೇಕಾದಾಗ ಕಡ್ಡೊಯ್ಯಹತ್ತಿದ ಬೇಕೆ, ನಾವು ದರಿದ್ರರು ಯಾಕಾಗಲಿಕ್ಕಾಲ್ಲ? ನಮ್ಮೆ ದೇಹಸಂಪತ್ತು ನಷ್ಟವಾದದ್ದುರಲ್ಲಿ, ಈ ನೀತಿಸಂಪತ್ತಿನ ಹಾನಿಯೊಂದು ಕೂಡಿ ನಮ್ಮೆ ದಾರಿದ್ರ್ಯವ ಹೆಚ್ಚಾಗಿ ನಮ್ಮೆ ಯೋಗ್ಯತೆಯು ಒಗತ್ತಿನಲ್ಲಿ ತೀರ್ಜಿ ಶುದ್ರವಾಗಿರುವದು. ಮನೆಯು ಮುರುಕನಿದ್ದರೂ ಇರಲಿ-ಶಿಧಿಲನಿದ್ದರೂ ಇರಲಿ, ಒಳಗೆ ಗುಪ್ತವಾಗಿ ಬಹು ಜಾಗರೂಕತೆಯಿಂದ ಕಾದುಕೊಂಡಿದ್ದ ನೀತಿಸಂಪತ್ತ್ವದರೂ ನಮ್ಮೆಲ್ಲಿದ್ದರೆ,

ಮುರುಕ ಮನೆಯ ಸಾವಕಾರನಂತೆ ನಾವು ನಮ್ಮ ಗೌರವನನ್ನು ಕಾಯ್ದು ಕೊಳ್ಳಬಂದುದಾಗಿತ್ತು; ಅದರೆ ನಮ್ಮ ಗೌರವದ ಮುಖ್ಯ ಕಾರಣವಾದ ಸಿಂತಿಸಂಪತ್ತನ್ನು ನಾವು ಕಳೆದುಕೊಂಡುಬಿಟ್ಟುರುವದರಿಂದ, ನಮ್ಮ ಒಳು ಯಾತಕ್ಕೂ ಬಾರದಾಗಿದೆ! ಕಲ್ಲಿ, ಮಣಿ ವೊದಲಾದ ಒಡವದಾಢ್ಯಾಗಳೇ ಗಾದರೂ ಬೆಲೆಯಿರುವದು, ನೀತಿಯಿಲ್ಲದ ಮನುಷ್ಯನಿಗೆ ಬೆಲೆಯಿರುವದಿಲ್ಲ!

ಈ ಸಂಬಂಧದಿಂದ ನನಗೆ ಪ್ರತ್ಯೇಕ ಒದಗಿದ್ದೀಂದು ಪ್ರಸಂಗವನ್ನು ಇಲ್ಲಿ ಉಲ್ಲೇಖಿಸುವೆನು. ಹಿಂದಕ್ಕೆ ನಾನು ಅಗಡಿಯಲ್ಲಿ ಇದ್ದಾಗ ಒಮ್ಮೆ ನಾನೂರು ರೂಪಾಯಿಗಳ ಸಲುವಾಗಿ ಗುರುವಯರಾದ ಕೈ. ವಾ. ರಾವಚೀರಾವ ಕರಂದೀಕರ ಇವರ ಕಡೆಗೆ ಧಾರವಾಡಕ್ಕೆ ಹೋಂದೆನು. ಆಗ ಅವರು—

ಗುರುಗಳು—ಗಳಗನಾಧ, ಯಾಕೆ ನಡುವೆ ಬಂದೇ?

ಗಳಗನಾಧ—ಸ್ವೀಕಾರಿಗೆ ಕಾಗದದ ಪಾಕೆಲು ಬಂದಿದೆ, ಡಂಬೀಇ ಬಿಂಳುವದು, ಇಂದೇ ನನಗೆ ನಾನೂರು ರೂಪಾಯಿ ಬೇಕಾಗಿರುವದರಿಂದ ಬಂದೆನು!

ಗುರುಗಳು—ಏನು ಸೋಂಡಿ ನಿನಗೆ ನಾಲ್ಕು ನೂರು ರೂಪಾಯಿ ಕೊಡಬೇಕು!

ಗಳಗನಾಧ—ಪ್ರತ್ಯೇಕ ತಮ್ಮ ಮುಂದೆ ನಿಂತಿರುವ ಗಳಗನಾಧನನ್ನು ಸೋಂಡಿ.

ಗುರುಗಳು—ಗಳಗನಾಧನಿಂದ ಹಣಕೊಡುವದಾಗದಿದ್ದರೆ!

ಗಳಗನಾಧ—ಗಳಗನಾಧನು ಸಿಮ್ಮ ಹೊಟ್ಟಿಯಲ್ಲ ಹುಟ್ಟಬರುವನು.

ಗುರುಗಳು—ನಿನ್ನಂಥ ಸಾಲಬುರುಕ ಹೇಂಸಿಮಗನು ನನಗೆ ಬೇಡ!

ಗಳಗನಾಧ—ಕ್ವಾಮುಸೋಣವಾಗಬೇಕು! ಗಳಗನಾಧನು ಈಗ ಹೇಂಸಿ ಯಾಗಿದ್ದರೂ, ತಮ್ಮಂಥ ತೇಂಜಸ್ಸಿಗಳ ಹೊಟ್ಟಿಯಲ್ಲಿ ಹಂಟ್ಟಿದಾಗ ತೇಂಜಸ್ಸಿಯೇ ಆದಾನು!

ಗುರುಗಳು—ಗಳಗನಾಧ, ನೀನು ಇಂತಹ ಭಿಡಿಗೆ ನನ್ನನ್ನು ಹಾಕೆ ಬೇಡ ಹಣ ಮಾಟಿಸುವ ಬಗ್ಗೆ ನನಗೆ ನಂಬಿಗೆ ಮಾಡಿಕೊಟ್ಟು ಹೊರತು ಹಣವುಸಿ ಗಳಾರದು!

ಗಳಗನಾಥ—ಏನುಮಾಡಿದರೆ ತಮಗೆ ಸಂಬಿಗೆಯಾಗುವದು ?

ಗುರುಗಳು—ನಿನ್ನಲ್ಲಿದ್ದ ವಸ್ತು ಒಡಿವೆಗಳನ್ನು, ಅಧಿವಾ ರೊಲ
ವನ್ನು ಅಡವು ಇಡು !

ಗುರುಗಳ ಈ ಮಾತುಗಳನ್ನು ಕೇಳಿ ನನಗೆ ಬಹಳ ವಿಷಾದವಾಯಿತು.
ಈನು ಸ್ವಾಪಿ ಹೊತ್ತು ಸುಮೃಸೆ ಸಿಂತು ಆಮೇಲೆ ಸ್ವಷ್ಟ ಮಾತಾಡುವ
ಬಗೆಗೆ ಗುರುಗಳಿಂದ ಅಭಿವಚನ ಪಡೆದು ಆವರಣ್ಣ ಕುರಿತು—

ಗಳಗನಾಥ—ತಮ್ಮ ಮಾತುಕೇಳಿ ನನಗೆ ಬಹಳವ್ಯಾಸನವಾಗುತ್ತದೆ.
ಗಳಗನಾಥನ ಬಳಿಯಲ್ಲಿ ಒಸ್ತು ಒಡವೆಗಳೇನೂ ಇಲ್ಲಿಂಬದು ತಮಗೆ
ಗೊತ್ತಿದ್ದ ಸಂಗತಿಯೇ ಆಗಿರುವದು. ಇನ್ನು, ಆತನು ತನ್ನ ರೊಲವನ್ನು
ಒತ್ತೀ ಹಾಕಬಯಸು. ಆದರೆ ಗಳಗನಾಥನಿಗಿಂತ ಗಳಗನಾಥನು ಸಂಪೂರ್ಣ
ದಿಸಿದ ಒಸ್ತುಬಡವೆಹೊಲಮನೆಗಳಂಥ ಕ್ಷೇತ್ರದಲ್ಲಿ, ಒಡ ಪದಾರ್ಥಗಳೇ,
ಸಾಮಾನ್ಯ ಘರ್ನಿಕರಂತೆ ತಮಗೂ ಮಹತ್ವದವಾಗಿ ತೋರಿದವಲ್ಲವೇ ! ಗಳಗನಾಥನ
ಜಿರಸೆಹಾವಾಸವು ತಮಗಿರುವದು. ಒಂದು ಕ್ಷೇತ್ರದಲ್ಲಿ ಗಳಗನಾಥನ
ಅಶಾರ್ದುತ ಒಡಮೇಯವು ಬಿಡ್ಡ ಹೊಂದ ಪಕ್ಷದಲ್ಲಿ, ಆತನ ನಾಲ್ಕುನೂರು
ಕೂವಾಯಿ ಮುಣಿಗಿದರೆ ತಮ್ಮಂಥವರು ವ್ಯಾಸನವಡುವಿದ್ದೋ ! ಹೀಗೆ ಜ್ಯೇತ
ಸ್ಯಾಕ್ಷಿಂತ ಒಡವೆಹಾರ್ಥಕ್ಕೆ ಗೋರವವು ದೊರೆಯುವ ವರಗೆ, ಹಿಂದುಸಾಫು ನದ
ಖಾದಾರಣೆ ಹೇಗೆ ಆಗಬೇಕು !

ಗುರುಗಳು—ಗಳಗನಾಥ, ನಿನ್ನ ಮಾತಿಗೆ ನಾಲ್ಕುನೂರು ರೂಪಾಯಿ
ಕೊಡುತ್ತೀನೆ, ತಕ್ಕಿಣಿಂಡು ಹೊಂಗು.

ಸ್ವಿರ್ಯ ವಾಚಕರೇ, ನಾವು ನೀತಿಭರ್ಪೂರಾದದ್ದರಿಂದಲೇ ನಮ್ಮ
ಯೋಂಗ್ಯತೆಯು ಹೀಗೆ ಕಲ್ಲಿ-ಮಣಿ-ಶೋಃಗಳಿಗಿಂತ ಕಡಿಮೆಯಾಗಿರುವ
ಮೆಂದು ಶೀಳಯಚೆಕು. ಈಗ ತಂದೆಯ ಪತ್ತು ಮಾನಸಿಗಿಲ್ಲ - ಮಾನಸವತ್ತು
ತಂದೆಗಿಲ್ಲ; ಗಂಡನ ಪತ್ತು ಹೆಂಡತಿಗಿಲ್ಲ-ಹೆಂಡತಿಯ ಪತ್ತು ಗಂಡನಿಗಿಲ್ಲ;
ಗುರುವಿನ ಪತ್ತು ಶಿವ್ಯನಿಗಿಲ್ಲ - ಶಿವ್ಯನ ಪತ್ತು ಗುರುವಿಗಿಲ್ಲ. ಇದರ
ಮೇಲಿಂದ ಎಲ್ಲ ಕಡೆಗೂ ಆಗ್ರಹಿಸುವಾದ ಪತ್ತುಗೇಡಿನ ಸಾಮಾರಿಷ್ಯ
ವಾಗಿರುವದೆಂದು ಹೇಳಬಹುದು.

ಇನ್ನು, ಉದ್ದೇಶೀಗ ಸಂಪತ್ತನ್ನು ಕುರಿತು ವಿಚಾರವಾಡಿದರೆಂತು ಮನಸ್ಸಿ ಒಡವಾಗಿ, ನಮಗೆ ಇನ್ನು ತರಣೋವಾಯಾವು ಹೇಗೆ ದೊರೆಯ ಬಹುದೇಶೆ ವ್ಯಾಸನವದುವ ಪ್ರಸಂಗವು ಒದಗಬಹುದಾಗಿದೆ. ಈಗಿನ ನಮಗೆ ಕೈತುಂಬ ಮತ್ತು ಬೇಕು; ಆದರೆ ಮೈಮುರಿದೆ ಮಾಡಿಯುವದು ಬೇಡ. ಈ ಉದ್ದೇಶೀಗ ಸಂಪತ್ತಿನ ತಾಯಿಯು ಶರೀರಸಂಪತ್ತಾಗಿ, ತಂದೆಯು ಸೀತಿಸಂಪತ್ತಾಗಿ ಎಂದು ಹೇಳಬಹುದು. ಯಾಕಂದರೆ, ಉದ್ದೇಶೀಗವನ್ನು ಶ್ರಿಗೆ ಧಷ್ಟಪುಷ್ಟ ಪ್ರಕ್ರಿಯೆ ಅವಶ್ಯವಿರುತ್ತದೆ; ಮತ್ತು ಉದ್ದೇಶೀಗಾಢ ವ್ಯಾಧಿಗೆ ಸೀತಿಸಂಪತ್ತಿನ ಇವಶ್ಯವಿರುತ್ತದೆ; ಅಂದಬೇಕ ಇತ್ಯೇಂತ ಕೈಶರಾಗಿರುವ ಸನ್ಮಾನ ಶರೀರಸಂಪತ್ತಾ-ಸೀತಿಸಂಪತ್ತಾ ಎಂಬ ತಾಯಿ ತಂದೆಗಳಿಂದ ಹಂಟ್ಯುವ ಸನ್ಮಾನ ಉದ್ದೇಶೀಗ - ಸಂಪತ್ತಿಂಬ ಮಗನು, ಎಷ್ಟು ಕೃತನಾಗಿರ ಬಹುದೆಂಬುದನ್ನು ವಾಚಕರೇಂ ಕಲ್ಪಿಸತಕ್ಕದ್ದು. ದುಡಿತವು ಕಡಿಮೆಯಾಗಿ ಹೆಚ್ಚು ಮತ್ತು ಹೆಚ್ಚು ಹೇಗೆ ಸಿಕ್ಕಿತ್ತೆಂಬದರ ಕಡಿಗೆ ಸನ್ಮಾನವಾದರವು ಈಗ ಭರದಿಂದ ಸಾಗಬ್ಬಿದೆ. ನಮಗೆ ಆರಾಮ ಬೇಕು, ಆಯಾಸವು ಬೇಡ; ನಮಗೆ ಎಲ್ಲಿವೂ ಅನಾಯಾಸವಾಗಿ ದೊರೆಯಬೇಕು! ಹೆಂಗಸರಿಗೆ ಮನೆಗಿಲ ಸವು ಕಡಿಮೆಯಾಗಿ ಹರಟಿಕೊಳ್ಳುತ್ತಿರು ಕಾಲವು ಬಹಳ ಉಳಿಯಬೇಕು. ಗಂಡಸರಿಗೆ ತರಬರಲಿಕ್ಕೆ ಆಯಾಸವು ಕಡಿಮೆಯಾಗಿ, ಹಾಜು ಉಣಬರಿ ಮಾಡಲಿಕ್ಕೆ ಹೆಚ್ಚುಕಾಲವು ಉಳಿಯಬೇಕು. ವಿದ್ಯಾರ್ಥಿಗಳಿಗೆ ವಿದ್ಯಾ ಭ್ರಾಸದ ಆಯಾಸವು ಕಡಿಮೆಯಾಗಿ, ಸರಕಾರಿ ಸೌಕರಿಯಾಡಿ ದುಡ್ಡಗಳಿಂ ಲಿಕ್ಕೆ ಬಹಳ ಕಾಲ ಉಳಿಯಬೇಕು; ಮುಖ್ಯಮಾತ್ರ, ತಪ್ಪಣಿಯಾದ ಯಾರಿಗೂ ಬೇಡ, ತಪ್ಪಣಿನ ಫಲವು ಮಾತ್ರ ಎಲ್ಲಿರಿಗೂ ಬೇಕು. ಬಹು ತರ ವೈಯುಳಿಸಿಕೊಳ್ಳುವದರ ಕಡಿಗೇ ಒನರ ಲಕ್ಷ್ಯಬಹು. ಹಿಂಗಾಗಿ ಶ್ರಮಕ್ಕೆ ತಕ್ಕ ಫಲವನ್ನು ಕೊಡಲಿಕ್ಕೂ, ತಕ್ಕೆಷ್ಟುಕ್ಕಾಗಿ ಯಾರೂ ಇಚ್ಛಿಸದೆ, ಅಲ್ಲಿಶ್ರಮಕ್ಕೆ ಬಹಳ ಫಲವನ್ನು, ಅಲ್ಲಿಫಲಕ್ಕೆ ಬಹಳ ಶ್ರಮ ವನ್ನು ಇಚ್ಛಿಸಬಹುದು ಒಸರ ವಾಡಿಕೆಯ ಆಚರಣೆಯಾಗಿದೆ; ಅಂದಬೇಕ ಕಡಿಪೂರಿಯಿಸದ ಈ ಆಚರಣೆಯಿಂದ ಯಾರಿಗೆ ಸುಖವಾಗಬೇಕು? ಹ್ಯಾವಹಾ ದೂಂಡೊಂಗಳಾದರೂ ಸುಮಾತ್ರವಾಗಿಯೂ, ಪಶ್ಚಿಮಾಧಿಜಾರದಂತೆಯೂ

ಹೀಗೆ ನಡೆಯಬೇಕು? ಈಗ ತಕ್ಕು ಆಳು ಸಿಗುವದಿಲ್ಲಿಂದು ಒಕ್ಕುಲಿಗರು ಒಕ್ಕುಲತನ ಮುರಿಯಬೇಕಾಗಿರುವದು. ದುಡಿಸಿಕೊಳ್ಳುವವರ ತ್ರಾಸೆಬಹ್ಕ ವೆಂದು ಆಳುಗಳು ಲಾವಣೀಯ ಹೊಲಹಿಡಿದು ಒಕ್ಕುಲತನ ಮಾಡಲಿಕ್ಕೆ ಮುಂದುವರಿಯಬೇಕಾಗಿರುವದು. ಜಗ್ಗ ಲಾರದ ಎತ್ತು ಬಳಗ ಹೊಡಿಯು ವಂತೆ, ದುಡಿಯಲಾರದ ನಾವು ನಮ್ಮ ನಮ್ಮ ಉದ್ಯೋಗಗಳನ್ನು ಹೇಳುತ್ತು ಬಳಗಹೊಡಿದು ಬೇರೆ ಕೆಲಸಗಳನ್ನು ಹುಡುಕಹ್ತಿರುವೇನು. ಶ್ರೀಯಾನಂತರಾಗಿ, ನಾವು ನಮ್ಮ ಕೆಲಸಗಳು ಪವಿತ್ರವಾದವೆಂದು ತಿಳಿದು ಆಸಕ್ತಿಯಿಂದ ಮಾಡಿಯುವದಿಲ್ಲ! ಶ್ರೀಯಾಭ್ರಷ್ಟರಾಗಿ, ನಮ್ಮ ಕೆಲಸವನ್ನು ಹಳಿಯುತ್ತು, ಬೇರೆಯವರ ಕೆಲಸಗಳನ್ನು ವರ್ಣಿಸುವೇನು. ಒಂದು ಕುಟುಂಬವಲ್ಲಿ ಒಬ್ಬನು ಮಾಡಿಯಬೇಕು, ಹತ್ತುಮಂದಿ ಉಣಿ ಬೇಕು, ಎಂಬ ಸಿದ್ಧಾಂತವು ಸಾಧಾರಣವಾಗಿ ಶಿಷ್ಟಸಮೃತವಾಗಿರುತ್ತದೆ. ಒಬ್ಬ ರಿಗೆ ಭಾರವಾಗಿ ಅವರನೇಂಲೆ ಮುರಿದುಕೊಂಡು ಬೀಳಲಿಕ್ಕೆ ನಾವು ಬಲು ಶೂರರು! ನಮ್ಮ ಸ್ತ್ರೀತಿಯ ಒನರಿಗೆ ಚಿಕ್ಕಂದಿನಿಂದ ಉದ್ಯೋಗದ ಚಟ್ಟಪಚ್ಚೆ ಅವರ ಒನ್ನುದ ಕಲ್ಯಾಣನಾಡಲಿಕ್ಕೆ ನಾವು ಯತ್ತಿ ಸುವದಿಲ್ಲ; ಕೆಟ್ಟಮೋಹದ ಬಲಿಗೆ ಬಿದ್ದು, ಅವರನ್ನು ಅಚ್ಚೆಯಿಂದ ಸುಮೃತಿ ಕೊಡಿಸಿ ಕೈಲಾದವ ರನ್ನಾಗನಾಡಿ, ಅಥವಾ ಶ್ವಾಸತ್ತಿಯ ನೌಕರಿಗಾಗಿ ನಿರುಪಯುಕ್ತ ಶಿಕ್ಷಣ ಕೊಡಸಿ ಸಿಸ್ಟ್ರೆತ್ಪರಾಗನಾಡಿ ಅವರ ಜನ್ಮನ್ನು ಅಸಾಧ್ಯಕವಾಗುವಂತೆ ಮಾಡಲಿಕ್ಕೆಮನಸಷ್ಟಾವರಕವಾಗಿ ಯತ್ತಿ ಸುತ್ತೇನೇ. ಇದರಿಂದ ಹುಡುಗರುಚಿಕ್ಕಂದಿ ನಲ್ಲಿ ಅಚ್ಚೆಯಿಂದ ನಿರುದ್ಯೋಗಿಗಳಾಗಿ ಸ್ತುಚ್ಚಂದದಿಂದನಡಿಯುವರು; ತಾರು ಇಂದಲ್ಲಿ ವಿಷಯೋಪಭೋಗಮಗ್ನಿ ರಾಗಿ ಕೆಲಸಕ್ಕೆ ಬಾರದವರಾಗುವರು; ಪ್ರಾಧಿಕಾರದ ಸಹಾಯಲ್ಲಿ ಮೈಮುರಿದುದುಡಿಯದೆ ಅನ್ಯಾಯದಗಳಿಕೆಗೂ, ಗಾರುಮಕ್ಕಿ ಟಿಕತನಕ್ಕೂ ಮೆಚ್ಚಿವರು; ಪ್ರದಾಂಪ್ಯದಲ್ಲಿ ತಮ್ಮಿಂದ ಕೆಲಸವೇನೂ ಆಗದಿದ್ದರೂ ನಿರಘರಕ ಬಟಗುಟ್ಟೆ ಸಂಸಾರ ತಾಪವನ್ನು ಹಚ್ಚಿಸುವರು.

ಹೀಗೆ, ತರೀರಸಂಪತ್ತು, ನೀತಿಸಂಪತ್ತು, ಉದ್ಯೋಗಸಂಪತ್ತು ಈ ಮೂರರ ಕೊರತೆ ನಮ್ಮಲ್ಲಿ ಆಗುತ್ತು ಬರಲಿಕ್ಕೆ, ನಮಗೆ ಯೋಗ್ಯ ಗೃಹಶಿಕ್ಷಣವ, ದೊರೆಯಾದೆ ಇರುವದೇ ಕಾರಣವಾಗಿರುತ್ತದೆ. ಇಂದ ಸಿ. ತಿಯು ಒದಗ

ಲಿಕ್ಕು ಕೆಲವುಟ್ಟಿಗಾದರೂ ಪ್ರತಿಬಂಧವಾಗಬೇಕೆಂದು ನಾನು ಈಗ “ಗೃಹ ಶೀಕ್ಕೆಣಂ” ಎಂಬ ವಿಷಯವನ್ನು ಯಥಾಮತಿ ಬರೆಯಲು ಉಪಕರಿಸಿರುತ್ತೇನೆ.

ಸರ್ವ-ಸ್ವ-ಪಂಚಕ

ಎಂಬ

ಇ ಪ್ರಸ್ತುತಿಗಳು

ಉಪೋದಾನತ

ಈ ಐದೂ ಪ್ರಸ್ತುತಿಗಳು ಅತ್ಯಂತ ಗಂಭೀರವಾದವನ್ನಾಗಳು. ಇವು ಸಾರ್ವತ್ರಿಕ ವ್ಯವಹಾರೋಪಯುಕ್ತವಾಗಿದ್ದು, ಸಾಂಸಾರಿಕರಾದ ನಾವು ಸಂಸಾರದಲ್ಲಿದ್ದೇ ಪರಮಾರ್ಥವನ್ನು ಹೇಗೆ ಸಾಧಿಸಬೇಕೆಂಬದನ್ನು ತಿಳಿಸುವವು. ಈ ಉಪಯುಕ್ತ ಪ್ರಸ್ತುತಿಗಳಲ್ಲಿಯ ವಿಷಯಗಳನ್ನೇಲ್ಲ ಈ ಚಿಕ್ಕ ಪ್ರಸ್ತುತಿಗಳಲ್ಲಿ ಒಂದೊಂದಾಗಿ ಉಲ್ಲೇಖಿಸುವದು ಅಶ್ಯವಾದದ್ದರಿಂದ, ಉಪೋದಾನತ ರೂಪದಿಂದ ಆ ಅರ್ಥಾದ್ದ ಪ್ರಸ್ತುತಿಗಳ ದಿಗ್ದರ್ಶನ ಮಾಡುವೇನು.

ತನಗೆ ತನಗಿಂತಲೂ ಹೆಚ್ಚು ಸಿರಿಯವಾದದ್ದು ಮತ್ತೊಂದಿಳ್ಳವೆಂಬದು ಶುರುತ್ತಿರುತ್ತವೆಷ್ಟು? ಈ ಆತ್ಮಪ್ರೇಮವು ಜೀವನಿಗೆ ಸ್ವಯಂ ಸಿದ್ಧವಾದದ್ದು. ಆತ್ಮನಲ್ಲಿಯೇ ರಮಣರಾದವರಿಗೆ ಈ ಆತ್ಮ ಸಿರಿತಿಯಿಂದ ಅಖಿಂಡಾಸಂದವೂ ಪ್ರಾಪ್ತವಾಗಬಹುದು; ಆದರೆ ಕ್ಷಮಾದ್ವಾರಾ ಜೀವರಾದ ನವುಗೆ ಈ ಅಂತರಾರಾಮಸಿತಿಯು ಪ್ರಾಪ್ತವಾಗುವದು ಸುಲಭ ಸಾಧ್ಯವಲ್ಲ. ಯಾಕಂದರೆ, ಆಗಾಧವಾದ ಈ ಈಶ್ವರಿ ಸೃಷ್ಟಿಯಲ್ಲಿ ವ್ಯವಹರಿಸುವವರಿಗೆ ಅಂತಮುಖರಾಗಿ ಅಂತರಾರಾಮರಾಗುವದು ತೀರುದುಸ್ತರವು. ಸೃಷ್ಟಿಯ ಕರ್ತಾರನಾದ ಪರಮಾತ್ಮನು ಜೀವರ ಇಂದಿರಿಯಗಳನ್ನು ಬಹುಮುಖವಾಗಿಯೇ ರಚಿಸಿರುವನೆಂದು ಶುರುತ್ತಿಯು ಹೇಳುವದರಿಂದ, ಜೀವರು ಸ್ವಾಭಾವಿಕವಾಗಿ ಅಂತಮುಖರಾಗಲಾರರು. ಆವರು ಇಂದ್ರಿಯಗಳ

ಆಧ್ಯಂನತೆಯಿಂದ ಯಾವಾಗಲೂ ಬಹಿಮುರುಖಾಗಿ ನಿಷಯಗಳಲ್ಲಿ ರಸು ಸಲು ಇಚ್ಛಿಸುವರು. “ ಪರಾಂಚಿ ಖಾನಿ ವ್ಯತ್ಯಣತ್ ಸ್ವಯಂಭೂತ್ ಸಾತ್ತಾ ಪರಾಂ ಪಶ್ಯತಿ ನಾಂತರಾತ್ಮಣ ” ಎಂಬ ಶ್ರುತಿಯು ಇದೇ ಮಾತನ್ನು ಹೇಳುವದು. ಅಂದ ಒಳಿಕ ಸೃಷ್ಟಿಯಲ್ಲಿ ವ್ಯವಹರಿಸುತ್ತಿರುವ ನಮಗೆ ಸೃಷ್ಟಿಯನ್ನು ನೋಡುವದು ತಪ್ಪಿದ್ದಿಲ್ಲ. ಶ್ರೀಗುಣಗಳ ನಿಷಮತೆಯಿಂದ ಉತ್ಪನ್ನವಾಗಿರುವ ಈ ಸೃಷ್ಟಿಯು, ನಮ್ಮ ಗುಣಗಳ ನಿಷಮತೆಯಿಂದ ನಮಗೆ ಪಷಣವಾಗಿ ತೋರುವದು ಸ್ವಾಭಾಪಿಕವು. ನಮ್ಮ ಗುಣಗಳ ನಿಕಾರಕ್ಯಾಸುಕೆಲಿಸಿ ಸೃಷ್ಟಿಯಲ್ಲಿಯ ವಸ್ತುಗಳು ನಮಗೆ ಒಮ್ಮೆ ಅನುಕೂಲವಾಗಿ ತೋರುತ್ತವೆ, ಒಮ್ಮೆ ಪ್ರತಿಕೂಲವಾಗಿ ತೋರುತ್ತವೆ. ಅನುಕೂಲವಾಗಿ ತೋರಿದಾಗ ನಮಗೆ ಅವುಗಳಿಂದ ಸುಖವಾಗುತ್ತದೆ; ಪ್ರತಿಕೂಲವಾಗಿ ತೋರಿದಾಗ ಮುಖಿಯಾಗುತ್ತದೆ. ಹೀಗಾಗೆ ಸೃಷ್ಟಿಯಲ್ಲಿಯ ಜೀವರು ನಾವು ಸುಖ ದುಖಿಗಳ ಇರುಕೆನಲ್ಲಿ ಸಿಕ್ಕು ಒದ್ದಾಡುತ್ತಿರುವೆನು. ಈ ಒದ್ದಾಟಿವು ತಿಂಡಿಯಾಗಲೂ ನಾವು ಸುಖದಲ್ಲಿಯೇ ಇರಬೇಕೆಂದು ಇಚ್ಛಿಸುತ್ತಿರುತ್ತೇನೂ, ಅಖಿಂಡವಾದ ಸುಖವು ಅಥವಾ ಆಸಂದವು ನಮ್ಮ ಆಯುಷ್ಯದಲ್ಲಿಯೇ ಪೂರ್ಣವಾಗಿದ್ದೀರುತ್ತದೆ, ಕಡೆಗೂ ನಾವು ನಿರಿಷಣಾಗಬೇಕೆಂದು ಕಾರ್ಯವು ಹಾಜರಿಸುತ್ತಿರುತ್ತದೆ. ಈ ಕಾರ್ಯವು ನಾವನಾಗಿ ಪರರಾಗಿ ದೇಹಯಾತ್ರೆಯನ್ನು ಮುಗಿಸುವೆನು.

ಹೀಗೆ ನಾವು ವಾಸನಾಪರರಾಗಿ ಈವರೆಗೆ ಎಷ್ಟು ದೇಹಯಾತ್ರೆಗೆ ಇನ್ನು ಮುಗಿಸಿರುವೆಂಬದು ಒಬ್ಬ ಪರಮಾತ್ಮನಿಗೆ ಗೊತ್ತು! ಹೀಗೆ ಸುಂದರು ಮುಖಗಳಿಂಬ ದ್ವ್ಯಾಂದ್ವದ ಕಾಟಿಸು ನಮ್ಮ ಇಚ್ಛಿಯಿಲ್ಲಿದ್ದರೂ ನಮ್ಮ ಚೀನ್ನಿಂದ ಯಾಕೆ ಇರಬೇಕು? ಕೇವಲ ಸುಖವೇ ಬೇಕೆಂದು ಇಚ್ಛಿಸುತ್ತಿರುವ ನಮಗೆ ಆದು ಏಕೆ ಪ್ರತಿವಾಗಬಾರದು? ಒಗತಿನಲ್ಲಿ ಸರ್ವ ಸುಖಿಯಾದವನು ಒಬ್ಬಷ್ಟು ಇರಬಾರದೇ? ಎಂಬ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಉತ್ಪನ್ನವಾಗುವವು; ಆದರೆ ಒರಿಯ ಪ್ರಶ್ನೆಗಳು ಉತ್ಪನ್ನವಾಗುವದರಿಂದ ಆಗುವದೇನು? ನಾವು ಇಚ್ಛಿಸುತ್ತಿರುವ ಮಾತ್ರದಿಂದ ಯಾವ ಕೆಲಸಗಳೂ ಆಗುವದಿಲ್ಲ. “ ಇಚ್ಛಾಮಾತ್ರಂ ಪ್ರಭೋಽಸೃಷ್ಟಿ ” ಎಂಬ

ಉತ್ತೀಯ ಜ್ಞಾನ - ಸ್ವರೂಪನೂ, ಸತ್ಯಸಂಕಷ್ಟಿನೂ, ಅಮೋಧ್ವ ಶಕ್ತಿ ಯುತನೂ ಆದ ಪಡ್ಗಣ್ಯಶಾಸ್ತ್ರ ಸಂಪನ್ಮೂಲಾದ ಪರಮಾತ್ಮಾಸಿಗೊಬ್ಬಿನಿಗೆ ಹತ್ತಿವದು; ಆದರೆ ಚೇವರು ನಾವು ಅಜ್ಞಾನಿಗಳು, ಭಾರತ್ವಸೆಕ್ಟಿರು, ಅರಕ್ತರು ಆದ್ದರಿಂದ ಶ್ರುತಿಯು ಬೋಧಿಸಿದೆಂತೆ “ ಜಾನಾತಿ, ಇಚ್ಛತಿ, ಯತತೇ ” ಅಂದರೆ ತಿಳಿಯುವದು, ಇಚ್ಛಿಸುವದು, ಯತ್ತಮಾಡುವದು ಎಂಬ ಕರುಮವನ್ನು ಅನುಸಂಸಚೆಂಕಾಗುವದು. ನಾವು ವನನಾಜ್ಞಾದರೂ ಬರಿಯ ತಿಳಿದ ಮಾತ್ರದಿಂದ ಕಾರ್ಯವಾಗುವದಿಲ್ಲ, ಬರಿಯ ಸಮ್ಮಿಳಿಸಿದೆಂದಲೂ ಕಾರ್ಯವಾಗುವದಿಲ್ಲ, ಬರಿಯ ಸಮ್ಮಿಳಿಯತ್ತದಿಂದಲೂ ಸಮ್ಮಿಳಿಸಿದಷ್ಟು ಕಾರ್ಯವು ಸಾಧಿಸುವದಿಲ್ಲ. ಈ ಮರ್ಮವನ್ನು ಅರಿಯದೆ ಎನ್ನೋ ಒನ್ನು ಈ ತ್ರಯಿಯಲ್ಲಿಯ ಒಂದೊಂದರ ಬೆಸ್ಪ್ಯಾಹತ್ತಿ ಪನೇನೋ ಆಗಿಂದೋಗಿರುವರು. ಹಾಗೆ ಮಾಡುವದು ಯೋಂಗ್ವಿಷಾಫಲ. ಮೊದಲು ನಾವು ಸತ್ಯಮಾಗಮಿದಿಂದ ಹಿತಾಹಿತಗಳ ಕಾರ್ಯಸ್ವರೂಪಗಳನ್ನು ಶಿರತಕೊಳ್ಳಬೇಕು; ಬಳಿಕ ಸಜ್ಜನರ ಪ್ರೇರಣೆಯಿಂದ ಹಿತಾಧನದಲ್ಲಿ ಉತ್ತರಿಸಿಕೊಂಡಿ ಯಾಳ್ಳಿಸಬೇಕು; ಆಮೇಲೆ ಸತ್ಸಂಹಾರಾಯದಿಂದ ಹಿತಕ್ಕಾಗಿ ಯಾಳ್ಳಿಸಬೇಕು. ಅಂದರೆ ನಮ್ಮ ಸದಿಚ್ಛಿಯು ಫಲಿಸಿ ನಮಗೆ ಸುಖವೃಂಢಾಗುವದು. ಪರಮಾತ್ಮನ ಮಾತು ಹಾಗಳಿ. ಇತನು ಜ್ಞಾನ ಸ್ವರೂಪನೂ, ಸಿರಿಚ್ಛಿನೂ, ಸಿದ್ಧಫಲನೂ ಆಗಿರುವದರಿಂದ ಆತನ ಜಾನಾತಿ-ಯತತೇ ಎಂಬ ಕಿರಿಯೆಗೆ ಆತನ ಇಚ್ಛಾಶಕ್ತಿಯಲ್ಲಿಯೇ ಅಡಕಾಗಿರುವದರಿಂದ ಆತನ ಇಚ್ಛಾ ಮಾತ್ರವಾಗಿ ಸೃಷ್ಟಿಯಾಗುವದು ಸ್ವಾಭಾವಿಕವು! ಆದರೆ ಕ್ವಾದ್ರ ಮಾನವರಿಗೆ ಇದರ ಗೊಡವೆಯೇಕೆ?

ಅಂತಹ ಸತ್ಸಂಗವೂ, ಸತ್ಸ್ವೀರಣೆಯೂ, ಸತ್ಸಂಹಾರಾಯವೂ ಎಲ್ಲಿರಿಗೂ ಮೊದಲು ಸಂಭವಿಸಿಲ್ಲ. ಮನುಷ್ಯತ್ವವೂ, ಮುಮುಕ್ಷತ್ವವೂ, ಮಹಾಪುರುಷ ಸಂಶರಿಯವೂ ಮಲಭವನೆಂದು ಶ್ರೀಮದಾಚಾರ್ಯರ ಉತ್ತೀಯನ್ನು ಉದಹರಿಸಿ ಹಿಂದೆಯೊಮ್ಮೆಯೇಕೆರುತ್ತದೆ. ಅದರಂತೆ ಸತ್ಸಂಗವು ಅತ್ಯಂತ ದುರ್ಭವಾಗಿದ್ದರೂ, ಸಜ್ಜನ ಪ್ರಣೀತ ಧರ್ಮವು ನಮ್ಮ ಇಚ್ಛಿಯಿಂದ್ದರ ಶುಲಭವಾಗಿ ನಮಗೆ ಲಭಿಸಬಹುದಾಗಿರುತ್ತದೆ. ಸಜ್ಜ ಸರು ಒಗತ್ತಿಗೇ

ಶಾಂತಿಯನ್ನು ಒದಗಿಸಿಕೊಡುವದಕ್ಕಾಗಿ ಧರ್ಮರೂಪದಿಂದ ಸದಾ ಸಿದ್ಧರಾಗಿರಲು, ನಾವೇಕೆ ಧರ್ಮಾರ್ಥಯವನ್ನು ಮಾಡಬಾರದು? ಇನ್ನು ಧರ್ಮವು ಶುರುತ್ತಿ-ಸ್ತುತಿ-ಸದಾಚಾರಾತ್ಮಕವಾಗಿದ್ದು, ಅದನ್ನು ಕೇವಲ ಸಜ್ಜನರೂಪ ವೆಂದು ಹೇಳುವ ಕಾರಣವೇನೆಂತಲೂ, ಧರ್ಮಕ್ಕೆ ಶುರುತ್ತಿ-ಸ್ತುತಿಗಳ ಸಂಬಂಧಿಲ್ಲವೇ ಎಂತಲೂ ಪ್ರಶ್ನಮಾಡಬಹುದು; ಆದರೆ ಈ ಪ್ರಶ್ನಕ್ಕೆ ಕೊಡುವ ಉತ್ತರವನ್ನು ವಿವೇಕದಿಂದ ವಿಚಾರಿಸಬೇಕೆಂದು ಹೇಳಿಕೊಳ್ಳುವೇನೆ. ಈಶ್ವರ ವಾಣಿಯನ್ನು ಈಶ್ವರ ಪ್ರೀತಿಗೆ ಪಾತ್ರರಾದ ಸಜ್ಜನರು ಕೇಳಿದ್ದ ರಿಂದಲೇ ಆ ವಾಣಿಗೆ ಶುರುತ್ತಿ ಎಂದು ಹೇಸರು ಬಂದಿತು. ಸಜ್ಜನರು ಆ ಕೇಳಿದ ಈಶ್ವರವಾಣಿಯ ಮುಸನ್ಮಾಡಿ ಲೋಕಕಲ್ಯಾಣಕ್ಕಾಗಿ ವಿಸ್ತೃತಿಸಿದ್ದ ರಿಂದಲೇ ಸ್ತುತಿಗಳು ಉಂಟಾದವು; ಆ ಈಶ್ವರಿ ವಾಣಿಯ ಉದ್ದೇಶವನ್ನು ರಿತುದೇಶ-ಕಾಲ-ಪರಿಸ್ಥಿತಿಗಳಿಗೆ ಅನುಸರಿಸಿ ಸಜ್ಜನರು ನಡೆದದ್ದೇ ಸದಾಚಾರವಾಯಿತು; ಅಂದಬಳಿಕೆ ಶುರುತ್ತಿ-ಸ್ತುತಿ-ಸದಾಚಾರಗಳ ಇಧಾರೆ ಸಜ್ಜನರೇ ಆದದ್ದರಿಂದ ಅವರೇ ಲೋಕಗುರುಗಳು; ಆವರು ಈಶ್ವರನಿಗೆ ಸಮಾನರು; ಅಧವಾ ಶ್ರೀಮದ್ಭಾಗವತದಲ್ಲಿ ಹೇಳಿರುವಂತೆ ಈಶ್ವರ - ಸದ್ಗುರು ಎಂಬ ವರದು ಪರಮಾತ್ಮನ ದೂಪಗಳು! ಈಶ್ವರನ ಕೆಲಸವು ಸೃಷ್ಟಿ - ಸಿಫತಿ - ಉಯಗಳಿಂದ ಸೃಷ್ಟಿಯನ್ನು ಪ್ರವಾಹಿಸಿದಂದ ನಡೆಸುವದು; ಸಜ್ಜನರ ಕೆಲಸವು ಮುಮುಕ್ಷುಗಳನ್ನು ಉದಧ್ವರಿಸುವದು. ದೇವರು ನಾವು ಬೇಡಿದ್ದನ್ನು ಕೊಡುವವನನು, ಸಜ್ಜನರು ಸಮಗೆ ಹಿತವಾದದ್ದನ್ನು ಕೊಡುವವರು! ಅಂತೇ ಶ್ರುತಿಯು— “ ಯಸ್ಯದೇವೇ ಪರಾಭಕ್ತಿಯಾಧಾರೇವೇ ತಥಾಗುರೂ | ತಸ್ಯೈತೇ ಕಥಿತಾಷ್ಯಧಾರಿಪ್ರಕಾಶಂತೇ ಮಹಾತ್ಮನಃ ” ಎಂದು ಹೇಳುತ್ತಿರುವದು; ಆದ್ದರಿಂದಲೇ ಧರ್ಮವನ್ನು ಸಜ್ಜನಪ್ರಣೀತವೆಂದು ಹೇಳಿರುವೆವೆ. ಧರ್ಮಾರ್ಥಯವನ್ನು ಮಾಡಿದರೆ ಸಮಗೆ ಸದಾಕೃಯವು ದೊರೆತಂತಾಗುವದು. ನಾವು ಧರ್ಮಜೀವರಾಗಿ ವ್ಯವಹರಿಸಹತ್ತಿದರೆ ಸಜ್ಜನರ ಪ್ರಶ್ನಕ್ಕೆ ಸಮಾಗಮದ ಯೋಗವು ತಾನಾಗಿ ಒದಗಿಬರಬಹುದು; ಆದ್ದರಿಂದ ಹಿತೇಚ್ಯಾಪ್ಯವು ಧರ್ಮರಕ್ಷಣಮಾಡಿತಾನೂ ಸುರಕ್ಷಿತನಾಗಿ ಶಾಂತಿಯನ್ನು ಪಡೆಯಬೇಕು.

ಧರ್ಮವೆಂದರೇನು? ಧರ್ಮ ಶಬ್ದಾರ್ಥದಲ್ಲಿ ಪನೇನೋ ಅಡಕವಾಗಿ ಹೋಗುತ್ತಿರುವವಲ್ಲ? ಎಂಬ ಪ್ರಶ್ನೆಯಂದು ಇಲ್ಲಿ ಮುಂದೆ ಬರಬಹುದು; ಆದರೆ “ಧಾರಯತೀತಿ ಧರ್ಮಃ” ಎಂಬ ಧರ್ಮಶಬ್ದದ ವ್ಯಾಖ್ಯಾಯಂತೆ, ಇಲ್ಲಿ ನಾನು, ಮನುಷ್ಯನು ಶಾಂತಿಯಿಂದ ಚ್ಯಾತಿಹೋಂದಂತೆ ಇವನೆ ಧಾರಣ ಮಾಡುವದೇ ಧರ್ಮವೆಂದು ಹೇಳುವವು. ಶಾಂತಿಭಂಗಕ್ಕೆ ಅಹಂಕಾರ ಮನುಕಾರಗಳು ಕಾರಣವಾಗಿರುವವು. ಅಹಂಕಾರವೆಂದರೆ, ನಾನು ಸೃಷ್ಟಿ ಹುಸ್ನು ಸೋಡುವವನು ಎಂಬ ಭಾವವೆಂದು ಇಲ್ಲಿ ತಿಳಿಯತಕ್ಕದ್ದು. ಮನುಕಾರವೆಂದರೆ, ಸೃಷ್ಟಿಯೋಗಿನ ಈ ವಸ್ತುವು ನನ್ನದೇಂಬ ಭಾವವು. ಈ ನರಾಂಶಾಂಶ ಭಾವಗಳ ಮೂಲಕ ಜೀವನು—“ತಾನು, ತನ್ನ ವಸ್ತುವಿನ ಆನುಕೂಲ್ಯ, ತನ್ನ ವಸ್ತುವಿನ ಪಾರತಿಕೂಲ್ಯ” ಎಂಬ ಮೂರು ಬಗೆಯ ಇರತೆಗಳಿಂದ ಗಾಸಿಯಾಗುತ್ತಿರುವನು! ತನ್ನ ಆನುಕೂಲ್ಯದಿಂದ ಆನನು ಸುಖ ನೆಂಬ ನಿಕಾರಕ್ಕೆ ಒಳಗಾಗುವನು; ತನ್ನ ಪಾರತಿಕೂಲ್ಯದಿಂದ ದುಃಖ ನೆಂಬ ನಿಕಾರಕ್ಕೆ ಒಳಗಾಗುವನು. ಈ ಸುಖ ದುಃಖಗಳ ಇರತದ ಬಗ್ಯಾನ್ಯಾನ್ಯಾ, ಪ್ರಕಾರಗಳನ್ನೂ ವರ್ಣಿಸುವದು ಯಾರಿಗೂ ಶರ್ಕ್ಯಾವಲ್ಲ. ಈ ಇರತವು ಕಡಿಮೆಯಾಗುತ್ತ ಹೋಗಬೇಕಾದರೆ, ಅಹಂಕಾರಿಯಾದ ಜೀವನು ತಾನು ಒಗತ್ತಿನವನಾಗುತ್ತ ಒಗತ್ತಿನಲ್ಲಿ ಕೂಡಿ ಹೋಗಬೇಕು; ಅಥವಾ ಒಗತ್ತಿನ್ನೂ ತನ್ನದಾಗಿ ಮಾಡಿಕೊಳ್ಳುತ್ತ ಒಗತ್ತಿನ್ನೂ ತನ್ನಲ್ಲಿ ಕೂಡಿಸಿ ಕೊಂಡುಬಿಡಬೇಕು; ಆದರೆ ಗುರುತವುದ ತಾರತಮ್ಯದ ದೃಷ್ಟಿಯಿಂದ ಹೋಣಿದರೆ, ಒಗತ್ತಿನ್ನೂ ತನ್ನದಾಗಿ ಮಾಡಿಕೊಳ್ಳುತ್ತ, ಒಗತ್ತಿನ್ನೂ ತನ್ನಲ್ಲಿ ಕೂಡಿಸಿಕೊಂಡುಬಿಡುವದು ಕ್ಷುದ್ರ ಜೀವನಿಗೆ ಶರ್ಕ್ಯಾವಲ್ಲ; ಆದ್ದರಿಂದ ಜೀವನು ತಾನೇ ಒಗತ್ತಿನವನಾಗುತ್ತ ಒಗತ್ತಿನಲ್ಲಿ ಕೂಡಿಹೋಗಬೇಕು.

ಆದರೆ ಈ ಮಾತು ಹೇಳಲಿಕ್ಕೆ ಸುಲಭವಾದಷ್ಟು ನಡೆಯಲಿಕ್ಕೆ ಸುಲಭವಾಗಿರುವದಲ್ಲ. ತಷ್ಟನೆ ಒಗತ್ತಿನವನಾಗುವ ಸಾಮಧ್ಯವ್ಯವು, ಅಥವಾ ಒಗದಾಖಿವದಲ್ಲಿ ಕೂಡಿಕೊಳ್ಳುವ ಸ್ವಾತಂತ್ರ್ಯವು ಜೀವನಿಗೆ ಇರುತ್ತಿದ್ದರೆ, ಆತಮುನಿವಾಸ ಪರತಂತ್ರನಾಗಿ ಇಷ್ಟೇಕೆ ತೋಳಲುತ್ತಿದ್ದನು? ಎಂಬ ಪ್ರಶ್ನೆ ಬರುವದು; ಆದರೆ ಈ ಪ್ರಶ್ನೆ ಸರ್ವಧ್ವಾ ಅಯೋಗ್ಯವಾದ

ದ್ವಾಲ್. ಜೀವನು ಕೇವಲ ಪರತಂತ್ರನಾದದ್ವಾರಿಂದ ಪರಮಾತ್ಮನ ಸಹಾಯ ವಿಲ್ಲದೆ ಆತನು ಒಗ್ಗಾಫವನನ್ನು ತಾಳಲೂರನು. ಜೀವನ ಈ ಬಗೆಯ ಉದ್ಘಾರಕಾಗಿಯೇ ಪರಮಾತ್ಮನು ತನ್ನ ಮಾಯೆಯಿಂದ, ಅಥವಾ ತನ್ನ ಶಕ್ತಿಯಿಂದ ಈ ಸೃಷ್ಟಿಯನ್ನು ನಿರ್ಮಿಸಿರುವನು; ಆದ್ದರಿಂದ ವಾಮರಾದ ಜೀವರು ನಾವು ಸತ್ಸಮಾಗಮನಾಡಿ ಈ ಈಶ್ವರೀಮಾಯೆಯ ಅಥವಾ ಸೃಷ್ಟಿಯ ಸಹಾಯಾದಿಂದ ಒಗತ್ತಿನವರಾಗುತ್ತೆ - ಒಗ್ಗಾಫವದಲ್ಲಿ ಬೇರೆಯುತ್ತ ಉದ್ಘಾರಕಾಗಿಯೇ ಇರುವದೆಂಬ ಮಾತು ಶ್ರೀಮದ್ಭಾಗವತದಲ್ಲಿ ಹೇಳಿರುವದು. ಹೀಗೆ ವಾಮರಾದ ಜೀವರಿಗೆ ಈಶ್ವರೀ ಮಾಯೆಯು ಸಹಾಯಕವಾಗಿದ್ದರೂ, ಆವರ ಶಕ್ತಿಯ ಮೂಲಕ ತಟ್ಟಿನೆ ಅವರ ಉದ್ಘಾರವಾಗಲಾರದು; ಅಥವಾ ಒಮ್ಮೆಲೇ ಅವರು ಅಹಂಕಾರ-ಮನಕಾರಗಳನ್ನು ಬಿಡಲಾರರು; ಆದ್ದರಿಂದ ಜೀವನು ಸಂಸಾರಿಯಾಗಿಯೇ ಒಗ್ಗಾಫವವು ಇವನಾಗುವದಕಾಗಿ ಕ್ರಮವಾಗಿ ಏದು ಮೆಟ್ಟಲುಗಳಲ್ಲಿ ಬೇರೆ ಬೇರೆ ಭಾವಗಳ್ಳುವನಾಗುತ್ತ ಕಡೆಗೆ ಸಂಸಾರ ಜೀವನು ಒಗ್ಗಾಫವು ಪನಾಗಬೇಕಾಗುವದು. ಆ ಏದು ಮೆಟ್ಟಲುಗಳೇ— “ಇದಂವತ್ತಿಭಾವ. ಇ ಕುಟುಂಬ ಭಾವ. ಇ ರಾಷ್ಟ್ರಭಾವ. ಇ ವಿಶ್ವಭಾವ ಅಥವಾ ಒಗ್ಗಾಫ” ಎಂಬವು. ಈ ಏದೂ ಭಾವಗಳಿಗೆ ಅವನುಗಳ ಸ್ವರೂಪದ ಮೇಲಿಂದ ಕ್ರಮವಾಗಿ ಸಂಸಾರ-ಸರ್ವಸ್ವ, ಶಿಕ್ಷಣ - ಸರ್ವಸ್ವ, ಕರ್ತವ್ಯ ಸರ್ವಸ್ವ, ಸುಖಸರ್ವಸ್ವ, ಆನಂದ - ಸರ್ವಸ್ವ ಎಂದು ಬೇರೆ ಹೆಸರುಗಳನ್ನು ಕೊಟ್ಟಿರುತ್ತದೆ. ಈ ಏದೂ ಸರ್ವಸ್ವಗಳು ಸಫಲವಾಗಬೇಕಾದರೆ, ಮನುಷ್ಯನು ಸತ್ಸಮಾಗಮದಿಂದ ಆಯಾ ಸರ್ವಸ್ವಗಳ ಧರ್ಮಗಳನ್ನು ರಿತು ಧರ್ಮಾಶ್ರಯವನ್ನು ಮಾಡಬೇಕಾಗುವದು. ಅಂದರೆ ಆತನು ತನ್ನ ದಾಂಪತ್ಯವು ಸಫಲವಾಗುವದಕಾಗಿ ದಂಪತ್ತಿಗಳ ಧರ್ಮವನ್ನೂ, ತನ್ನ ಕುಟುಂಬವು ಸಫಲವಾಗುವದಕಾಗಿ ಸಫಲವಾಗಿ ಸಮಾಜದ ಧರ್ಮವನ್ನೂ, ತನ್ನ ರಾಷ್ಟ್ರ-ವಿಶ್ವಗಳು ಸಫಲವಾಗುವದಕಾಗಿ ಅವವುಗಳಧರ್ಮಗಳನ್ನೂ ಪಾಲಿಸ

ಬೇಕಾಗುವದು; ಆದರೆ ಆಯಾ ಧರ್ಮಗಳ ಸ್ವರೂಪವೇನು? ಆಯಾ ಧರ್ಮಗಳನ್ನು ಪಾಲಿಸುವಾಗ ಮನುಷ್ಯನು ಹೇಗೆ ಹೇಗೆ ತಪಸ್ಸಿಯಾಗಬೇಕಾಗುವದು? ಹಾಗೆ ತಪಸ್ಸಿಯಾಗುವಾಗ ಹೇಗೆ ಹೇಗೆ ಸ್ವಾರ್ಥವನ್ನು ತ್ಯಜಿಸಬೇಕಾಗುವನು? ಇತ್ಯಾದಿ ವಿಷಯಗಳನ್ನು ವಿವರಿಸುವದಕ್ಕಾಗಿ ಒಂದೊಂದು ಸರ್ವಸ್ವವನ್ನು ಕುರಿತು ಒಂದೊಂದು ಪುಸ್ತಕವನ್ನು ಬರಯಬೇಕೆಂದು ಮಾಡಿದ್ದೇನೆ. ಈ ಐದೂ ಪುಸ್ತಕಗಳು ಮನುಷ್ಯಭಣ್ಡಾದ ಸಾರ್ಥಕತೆಯ ದೃಷ್ಟಿಯಿಂದ ಸಾಂಸಾರಿಕರಿಗೆ ಅತ್ಯಾವಯುಕ್ತವಾದವರ್ಗಳಿರುವವೆಂಬದರಲ್ಲಿ ಸಂಶಯವಿಲ್ಲ.

ಈ ಐದೂ ಪುಸ್ತಕಗಳಲ್ಲಿ ಯಾವ ಯಾವ ವಿಷಯಗಳ ವಿವೇಚನವಾಗಬೇಕಾಗಿರುವದೆಂಬದನ್ನು ಇಲ್ಲಿ ನಿಷ್ಕರ್ಷವಾಗಿ ಹೇಳುವದು ಸ್ಥಳ ಕಾಲಗಳ ಸಂಕೋಚಗಳ ಮೂಲಕ ಶರ್ಕರಾವಲ್ಲ. ಯಾವ ಕೆಲಸವನ್ನೇ ಆಗಲಿ, ಕೆಲಸಮಾಡಿದ ಬಳಿಕ ಹೀಗೆಹೀಗೆ ಮಾಡಿದನೆಂದು ಹೇಳುವದರಲ್ಲಿ ಯಾಥಾರ್ಥವು ಇರುವಂತೆ, ಕೆಲಸಮಾಡುವ ಮೌದಲು ಹೀಗೆ ಹೀಗೆ ಕೆಲಸಮಾಡುವನೆಂದು ಹೇಳುವದರಲ್ಲಿ ಯಾಥಾರ್ಥವು ಇರುವದಿಲ್ಲ. ಇದೇ ಮಾತು ಲೇಖಗಳಿಗೂ ಹತ್ತುವದು. ಲೇಖಗಳನ್ನು ಬರೆಬರೆಯುತ್ತ ವಿಚಾರಗಳು ಹೇಗೆ ಹೇಗೆ ಬದಲಾಗುವವೆಂಬದನ್ನು ಮೊದಲೇ ಹೇಳುವದು ಸಾಧ್ಯವಲ್ಲ. ಪ್ರತಿ ಒಂದು ಸರ್ವಸ್ವದ ಪುಸ್ತಕದಲ್ಲಿ ಹಲವು ಪ್ರಕರಣಗಳು ಬರಬಹುದಾಗಿದ್ದರೂ, ಆ ಪ್ರಕರಣಗಳ ಮೂಲ ತತ್ತ್ವಗಳ ಸರ್ವಸಾಧಾರಣ ಸ್ವರೂಪವು ಮನಸ್ಸಿನಲ್ಲಿ ಬರುವದಕ್ಕಾಗಿ, ವಿವೇಚಿಸತಕ್ಕ ಮುಖ್ಯ ವಿಷಯಗಳು ಹನ್ನೆನ್ನರಡು ಆಗಬಹುದೆಂದು ನಾನು ಈಗ ತಕ್ಷಿಸಿದ್ದೇನೆ. ಅವು ಯಾವನೆಂದರೆ—೧ ಸಂಘಟನೆ, ಇ ಸಂಬಂಧಗಳ ತಾರತಮ್ಯ, ೨ ಸುಖ ದುಖಗಳ ಮೂಲ, ೩ ಯಾಜಮಾನ್ಯ, ೫ ಅಂಗಾಂಗಭಾವ, ೬ ಸಂಬಂಧ ಕ್ಷೇತ್ರಾಲ್ಯಾದ ಶಾರಣ, ೭ ಸಂಬಂಧಗಳ ದೃಢೀಕರಣದ ಉಪಾಯ, ೮ ರಕ್ಷಣ, ೯ ಶಿಕ್ಷಣ, ೧೦ ಸಂವರ್ಧನ, ೧೧ ಸಾಫಲ್ಯ, ೧೨ ಶಾಂತಿ. ಈ ಹನ್ನೆನ್ನರಡು ವಿಷಯಗಳೂ ಪ್ರತಿ ಒಂದು ಸರ್ವಸ್ವದಲ್ಲಿ ವಿವೇಚಿಸಲ್ಪಡುವವು. ಪ್ರತಿ ಒಂದು ಸರ್ವಸ್ವದ ಸಂಬಂಧದಿಂದ ಸ್ವರಿಸಿದ ಕೆಲವು ಸಂಗತಿಗಳನ್ನು ನೇನಿಂದಿಗಾಗಿ ಕೆಳಗೆ ಟಿಪ್ಪಣಿಮಾಡಿ ಇಟ್ಟರುವೆನು.

ಇ ದಂಪತ್ತಿಗಳು

ಅಧ್ಯಾತ್ಮ ಸಂಸಾರ ಸರ್ವಸ್ವ

ಇದರಲ್ಲಿ ದಂಪತ್ತಿಗಳ ಫಟನೆಯ ಸ್ವರೂಪವನ್ನು ಹೇಳಿ, ಗಂಡ ತೀಂಡಿರು ತಮ್ಮ ಪ್ರೇಮವನ್ನು ಪರಸ್ಪರರಲ್ಲಿ ಹಂಚಿ ಅವರು ಏಕ ಜೀವರು ಹೇಗೆ ಆಗಬೇಕೆಂಬದನ್ನು ತಿಳಿಸುವಾಗ ಮೇಲಿನ ಉಪೋದ್ಘಾತದಲ್ಲಿಯ ಹನ್ನೆರಡು ಭಾಗಗಳಲ್ಲಿಯ ವಿಷಯಗಳನ್ನು ವಿವರಿಸಬೇಕಾಗುವದು. ದಂಪತ್ತಿಗಳು ಏಕಚೀವರಾಗಲಿಕ್ಕೆ ಈಶ್ವರೀ ಮಾಯೆಯ ಬಲವತ್ತುರ ಸಹಾಯವು ಇದ್ದರೂ, ಪ್ರೇಮದ ಶುದ್ಧಿಕರಣಕ್ಕೆ ಸತ್ಯಂಗವೂ, ಧರ್ಮಾಚರಣೆಯೂ ಬೇಕಾಗುವವು. ಸತ್ಯಂಗದಿಂದ ದಂಪತ್ತಿಗಳ ಧರ್ಮವು ಗೊತ್ತಾಗುವದು. ಧರ್ಮಾಚರಣೆಯಿಂದ ಪ್ರೇಮವು ಶುದ್ಧಿವಾಗುವದು. ದಂಪತ್ತಿಗಳ ಏಕ ಜೀವನೇ ಸಂಸಾರ ವೃಕ್ಷದ ತಾಯ ಬೇರಾದವ್ಯಾರಿಂದ, ದಂಪತ್ತಿಗಳ ಏಕ ಜೀವಕ್ಕೆ ಅಧ್ಯಾತ್ಮಾ ದಾಂಪತ್ಯಕ್ಕೆ ಸಂಸಾರಸರ್ವಸ್ವವೆಂಬ ಹೆಸರನ್ನು ಕೊಟ್ಟಿರುತ್ತದೆ. ಮನುಷ್ಯಾತ್ಮರ ಪ್ರಾಣಿಗಳಲ್ಲಿಯೂ ಈ ದಾಂಪತ್ಯ ಪ್ರೇಮವು ಕಂಡು ಬರುವದರಿಂದ, ಈ ಪ್ರೇಮವು ಪ್ರಾಣಿನಾತ್ಮಗಳಿಗೆ ಸಂಬಂಧಿಸಿದ್ದು. ಇದೇ ವೃಷಿಯ ಮೂಲಾಧಾರವು. ದಾಂಪತ್ಯವನ್ನು ತಾಯಬೇರು ಮುಖ್ಯವಾಗಿ ಉಳ್ಳ ಸಂಸಾರ ವೃಕ್ಷವೆಂದು ಕರೆಯಬಹುದು.



ಇ ಕುಟುಂಬ

ಅಧ್ಯಾತ್ಮ

ಶ್ರೀಕೃಂತ ಸರ್ವಸ್ವ

ಇದರಲ್ಲಿ ಕುಟುಂಬ ಫಟನೆಯ ಸ್ವರೂಪವನ್ನು ಹೇಳಿ, ಕುಟುಂಬ ದೊಳಗಿನವರು ತಮ್ಮ ತಮ್ಮ ಪ್ರೇಮವನ್ನು ಪರಸ್ಪರರಲ್ಲಿ ಹಂಚಿ, ಕುಟುಂಬವು ಏಕಚೀವವು ಹೇಗಾಗಬೇಕೆಂಬದನ್ನು ತಿಳಿಸುವಾಗ ಮೇಲಿನ ಉಪೋದ್ಘಾತದಲ್ಲಿಯ ಹನ್ನೆರಡು ಭಾಗಗಳಲ್ಲಿಯ ವಿಷಯಗಳನ್ನು ವಿವರಿಸಬೇಕಾ

ಗಿರುವದು. ಕುಟುಂಬದ ಈ ಪ್ರೇಮ-ವಿಭಜನಕ್ಕೆ ಈಶ್ವರೀ ಮಾಯೀಯ ಸಹಾಯವು ದಂಪತ್ತಿಗಳಷ್ಟು ಬಲವತ್ತು ರವಾಗಿ ದೊರೆಯದು; ಆದ್ದರಿಂದ ದಂಪತ್ತಿಗಳಲ್ಲಿಯಂತೆ ಸತ್ಸುಂಗ, ಧರ್ಮಶರದ್ರೇಖಗಳಲ್ಲಿ ಹೆಚ್ಚು ಆಸಕ್ತಿಯನ್ನು ತಾಳಿ, ಕೊಟುಂಬಿಕ ಸುಖವನ್ನು ಹೆಚ್ಚಿಸಿಕೊಂಡರೋರತು ದಂಪತ್ತಿಗಳ ಸುಖವು ಶಾಶ್ವತವೂ, ಸಫಲವೂ ಆಗದೆಂದು ತಿಳಿಯಬೇಕಾಗುವದು. ಸತ್ಸುಂಗದಿಂದ ಕೊಟುಂಬಿಕ ಧರ್ಮದ ಜ್ಞಾನವಾಗುವದು. ಧರ್ಮಾಚರಣೆಯಿಂದ ಕೊಟುಂಬಿಕ ಪ್ರೇಮವು ಶುದ್ಧವಾಗುವದು. ಕುಟುಂಬ-ಘಟನೆಗೆ ಈಶ್ವರೀ ಮಾಯೀಯ ಸಹಾಯವು ಕೆಲವುಟ್ಟಿಗೆ ಕಡಿಮೆಯಾಗುವವರಿಂದ, ಕುಟುಂಬದ ಹಿತಕ್ಕಾಗಿ ಕುಟುಂಬದೊಳಗಿನ ಜನರು ಪ್ರಯತ್ನಪೂರ್ವಕ ಸ್ವಾಧರ್ಮತ್ವಾಗವನ್ನು ಮಾಡಲಿಕ್ಕೆ ಕಲಿಯಲು ಆರಂಭಿಸಬೇಕಾಗುವದು; ಆದ್ದರಿಂದ ಕುಟುಂಬಕ್ಕೆ ಶಿಕ್ಷಣಸರ್ವಸ್ವವೆಂಬ ಹೆಸರನ್ನು ಕೊಟ್ಟಿರುತ್ತದೆ. ಈಕೊಟುಂಬಿಕ ಪ್ರೇಮ-ವಿಭಜನವನ್ನು ಸಂತತಿಯಮಟ್ಟಿಗೆ ಕೆಲಕಾಲ ಮನು ಸ್ಯೇತರ ಪಾರಣಿಗಳಲ್ಲಿಯಾ ಕಾಣಬಹುದು. ದಾಂಪತ್ಯಪ್ರೇಮವೆಂಬ ಸಂಸಾರ ವೃಕ್ಷದ ತಾಯ ಬೇರಿಗೆ, ಕುಟುಂಬದೊಳಗಿನ ಉಳಿದ ಜನರ ಪ್ರೇಮ ಸಂಗಮವು ಉಪಬೇರುಗಳಂತೆ ಇರುತ್ತದೆ; ಆದ್ದರಿಂದ ಕುಟುಂಬಕ್ಕೆ ಉಪಬೇರುಗಳು ಮುಖ್ಯವಾಗಿರುವ ಸಂಸಾರ ವೃಕ್ಷವೆಂದು ಕರೆಯಬಹುದು.



ಇ ಸಮಾಜ

ಅಥವಾ

ಕರ್ತವ್ಯ-ಸರ್ವಸ್ವ

ಇದರಲ್ಲಿ ಸಮಾಜ ಘಟನೆಯಸ್ವರೂಪವನ್ನು ಹೇಳಿ, ಸಮಾಜದವರು ತಮ್ಮ ಪ್ರೇಮವನ್ನು ಪರಸ್ಪರರಲ್ಲಿ ಹಂಚಿ ಸಮಾಜವು ಏಕಚೀವಾಗುವಕ್ರಮ ವನ್ನು ಹೇಳುವಾಗ ಮೇಲಿನ ಉಪ್ರೌಢ್ಯತದಲ್ಲಿಯ ಹನ್ನೆರಡು ಭಾಗಗಳ ಲ್ಲಿಯ ಪಿಣಂತಿಗಳನ್ನು ವಿವರಿಸಬೇಕಾಗಿರುವದು. ಈ ಸಾಮಾಜಿಕವಿಭಜನಕ್ಕೆ ಈಶ್ವರೀ ಮಾಯೀಯ ಸಹಾಯದ ಕ್ಷಿಂಬನ್ನು ಮತ್ತಿಷ್ಟು ಕಡಿಮೆಯಾಗುವದು.

ಆಮಾನದಿಂದ ಸಮಾಜದವರು ಸತ್ಯಂಗ-ಧರ್ಮ-ಶ್ರದ್ಧೆಗಳಲ್ಲಿ ಹೆಚ್ಚು ಆಸಕ್ತಿ ಯನ್ನು ತಾಳಬೇಕು. ಸತ್ಯಂಗದಿಂದ ಸಾಮಾಜಿಕಧರ್ಮದ ಜ್ಞಾನವಾಗುವದು, ಧರ್ಮಾಚರಣೆಯಿಂದ ಸಾಮಾಜಿಕ ಪ್ರೇಮವು ಶುದ್ಧವಾಗುವದು. ಸಾಮಾಜಿಕಸೇವೆಯಾದ ವೃದ್ಧಿಯಾದ ಹೊರತು ಕಾರ್ಷಿಕಸುಖ ಶಾಶ್ವತವೂ, ಸಫಲವೂ ಆಗದೆಂದು ತಿಳಿದು, ಬಹುಮಟ್ಟಿಗೆ ಶಿಥಿಲವಾಗಿರುವ ಈಶ್ವರಿಂ ನೂಯೆಯ ಸಹಾಯದಿಂದ ಸಮಾಜದವರು ರಕ್ತ ಸಂಬಂಧಿಕರಲ್ಲಿದವರೆ ಹಿತಕ್ಕಾಗಿ ಧಾರ್ಮಿಕಭಾವವನ್ನು ಬಲಪಡಿಸಿ ಪ್ರಯತ್ನಪೂರ್ವಕ ಸ್ವಾಧೀತ್ಯಾಗವಾಡುವದು ತಮ್ಮ ಕರ್ತವ್ಯವೆಂದು ತಿಳಿಯಬೇಕಾಗುವದು! ಆದ್ದರಿಂದ ಸಮಾಜಕ್ಕೆ ಕರ್ತವ್ಯ ಸರ್ವಸ್ವವೆಂಬ ಹೆಸರನ್ನು ಕೊಟ್ಟಿರುತ್ತಿದೆ. ಸ್ವಾಧೀತ್ಯಾಗದ ತಪಕ್ಷಯವು ಇಲ್ಲಿಂದಲೇ ಒಡೆದು ಕಾಣಲೋಡಗುವದು. ಈ ತಪಕ್ಷಯದಿಂದಲೇ ಮನುಷ್ಯಪೂರಣೆಯು ಸಮಾಜಫಾಟಿತವಾದದ್ದೀಂದು ಸಿದ್ಧವಾಗಿ, ಅಮು ಸಾರವಿಂಸಿ ತಿಯಿಂದಲುತ್ತಾರುಂತಿಯನ್ನು ಹೊಂದಿದ್ದೀಂದು ಸ್ವಷ್ಟವಾಗಿ ತೋರುವದು. ಚಿಗರೆಮಂತಾದ ಕೆಲವು ಮನುಷ್ಯೇತರ ಪಾಣಿಗಳಲ್ಲಿ ಸಮಾಜಫಾಟಿನೆಯ ಸ್ವರೂಪವು ಕಂಡುಬರುತ್ತಿದ್ದರೂ, ಆಮು ಆಯಾ ಪಾರಣೆಗಳ ಹುಟ್ಟಿಗುಣದಿಂದ ಆದದ್ದಲ್ಲದೆ, ತಪಕ್ಷಯದಿಂದ ಆದದ್ದಲ್ಲ. ಸಂಸಾರವ್ಯಕ್ತಕ್ಕೆ ಸಮಾಜದ ವ್ಯಕ್ತಿಗಳು ಟೊಂಗೆಗಳಂತೆ ಇರುವದರಿಂದ, ಸಮಾಜವನ್ನು ಟೊಂಗೆಗಳು ಮುಖ್ಯವಾಗಿರುವ ಸಂಸಾರ ವೃಕ್ಷವೆಂದು ಕರೆಯಬಹುದು.



ಈ ರಾಷ್ಟ್ರ

ಆಧವಾ

ಸುಖಸರ್ವಸ್ವ

ಹಲವು ದಂಪತ್ತಿಗಳು ಕೂಡಿ ಕುಟುಂಬವು, ಹಲವು ಕುಟುಂಬಗಳು ಕೂಡಿ ಸಮಾಜವು ಆಗುವಂತೆ, ಹಲವು ಸಮಾಜಗಳು ಕೂಡಿ ರಾಷ್ಟ್ರವಾಗುವದು. ಇದರಲ್ಲಿ ರಾಷ್ಟ್ರಪಂಚನೆಯ ಸ್ವರೂಪವನ್ನು ಹೇಳಿ, ರಾಷ್ಟ್ರದವರು

తమ్మ వేమవన్ను పరస్పరరల్లి హంచి రావువును ఏకజీవవాగువ క్రమవన్ను హేఖువాగ మేలిన ఉప్పోధాయ తదల్లయ జన్మించడుభాగిగ ల్లయ నిషయగళన్ను నివరిసబేంకాగిరువదు. ఈ రాష్ట్రియ ప్రేమ పిభజనసగె ఈశ్వరింమాయియ సహాయవు దొరియివదిల్లవెంతలేం చేఖబముదు! అల్లదే భిన్న భిన్న ధముద సమాజగణ ఐక్యవు రావువు దల్ల ఆగబేంకాగువదు! ఆద్దరింద రాష్ట్రియప్రేమద ఐక్యక్షేత్ర, తానే ఖీరూ ఒబ్బ భూమాతెయింద కుట్టి బెళ్లదు జింపువవరంబు దృఢ వాద అభమానవన్ను తాళబేంకాగువదు. ఇంతహ ఇభిపూనవన్ను ద్వారథపడిసలిక్కూ, రాష్ట్రియధమువన్ను తీళసలిక్కూ సమాధిరాద రాష్ట్రియ గురుగళు బేంకాగువరు. ఈశ్వరింతంత్రద సహాయవుల్ల ఫటనేయు సమాజక్షేత్రముగియితు. సమాజఫటనేయవరిగె ఈశ్వరిం సమాయేయు ఉత్తరోత్తర క్రీడవాగుత్త బరుత్తదే. రావుఫట నేయు కేవల మనుష్యన తపస్సిన, అందర స్వాధీత్వాగద ఫలవాగి రువదు. మనుష్యపూరణీయ సుఖుడ కెసువూ, స్త్రీయివూ రావువు ఫటనేయిల్లదే ఉంటాగదిరువదరింద, రావువన్ను సుఖసమస్సెవెందు కారియబేంకాయితు. దాంపత్య సుఖశ్శింత కొటుంబిక సుఖును, కొటుంబిక సుఖశ్శింత సామాజిక సుఖు, సామాజిక సుఖశ్శింత రాష్ట్రియ సుఖు ఉత్తరోత్తర నిభాయవూ, ప్రగతిశీలవూ. స్థిరవూ ఆగిరువవు. ఒగత్తిన జీవనాధిక కలహదల్ల సబలరు ఉళ్ళదు దుబిలర నాశవాగువదు. బిడిదంపతిగళిగింత కుటుంబవు, బిడికుటుంబగళిగింత సమాజవు, బిడిసమాజగళిగింత రావువు సబల! రాష్ట్రియబలవు కుటుంబ సమాజగళన్ను హొట్టియల్లటిప్ప కేండు రష్టిసువదు. ఇంతహ రాష్ట్రియ పనిత్రప్రేమవు ప్రతిఒబ్బ స్యక్తియల్ల ఉత్పన్నవాగబేంకాదరే, ఆ వ్యక్తియు రాష్ట్రియ ధవాన వన్ను ఆశ్రయిసబేంక. రాష్ట్రియ ఫటనేయు బలిష్టవాగబేంకా చరె ఆ రావువద ఫటకగళాద సమాజః, కుటుంబ, దంపతిగళు ఇవు

ತಮ್ಮತಮ್ಮಲ್ಲಿ ಏಕೇಭವಿಸಿ ಬಲಿಸ್ತುವಾಗಿರಬೇಕಾಗುವದು. ಇಂತಹ ಸುವ್ಯವನ್ನೇಯು ಉಂಟಾಗಬೇಕಾದರೆ ರಾಷ್ಟ್ರವು ಧರ್ಮಮಯವಾಗಿರಬೇಕು. ಅದಕ್ಕೆ ಸತ್ಯಹವಾಸವು ಲಭಿಸಿರಬೇಕಾಗುವದು. ರಾಷ್ಟ್ರದಲ್ಲಿ ಆಸುರಿಂಭಾವವು ಕುಗಿ ಢೈವಿಂಭಾವವು ಪ್ರಬಲವಾಗಿರಬೇಕಾಗುವದು. ರಾಷ್ಟ್ರವು ಪಲ್ಲವ, ಪುಷ್ಟಿ, ಫಲಯತ್ಕೆ ಪರಿಪೂರ್ಣ ಸಂಸಾರ ವೃಕ್ಷವಾಗಿರುವದು. ಈ ವೃಕ್ಷದಲ್ಲಿಯೇ ಇಹಿಕದ ಪರಮಾರ್ಥಿಯ ಸುಖವನ್ನು ಅನುಭವಿಸಬಹುದು. ಈ ಕೊತುಕದ ತಪ್ಪೋಮಯವಾದ ರಾಷ್ಟ್ರೀಯ ಘಟನೆಯು ಕರ್ತವ್ಯನಿಷ್ಟವನುಷ್ಯ ಯೋನಿಯಲ್ಲಿದೆ, ನೀಚ ಭೋಗ್ಯ ಯೋನಿಗಳನಿಸುವ ತಿರುಗಾ ಪಾರಣೆಗಳಲ್ಲಂತು ಇರಲಿ, ಉಚ್ಚಾಭೋಗ್ಯ ಯೋನಿಗಳನಿಸುವ ದೇವತೆಗಳಿಗೂ ಉಭಯಸಲಾರದೆಂದು ಹೇಳಬೇಕಾಗುವದು.



ನಿಶ್ಚಯ

ಅಥವಾ

ಆನಂದ ಸರ್ವಸ್ವ !

ಸಾಮಾನ್ಯ ಹಿತದ ಎರಡು ವ್ಯಕ್ತಿಗಳು ಏಕಬೇವವಾಗಲು, ದಾಂಪತ್ಯವು ಉಂಟಾಗುವದು. ಸಾಮಾನ್ಯ ಹಿತದ ಹಲವು ದಂಪತ್ತಿಗಳು ಏಕಬೇವವಾಗಲು, ಕುಟುಂಬವಾಗುವದು. ಸಾಮಾನ್ಯ ಹಿತದ ಹಲವು ಕುಟುಂಬಗಳು ಏಕಬೇವವಾಗಲು, ಸಮಾಜವಾಗುವದು. ಅದರಂತೆ ಸಾಮಾನ್ಯ ಹಿತದ ಹಲವು ಸಮಾಜಗಳು ಒಟ್ಟುಗೂಡಲು ರಾಷ್ಟ್ರವಾಗುವದು; ಆದರೆ ಇದರಂತೆ ಸಾಮಾನ್ಯ ಹಿತದ ಹಲವು ರಾಷ್ಟ್ರಗಳು ಒಟ್ಟುಗೂಡಿದರೆ ವಿಶ್ವವು ಮಾತ್ರ ಆಗಲಾರದು; ಯಾಕಂದರೆ ಕೌಟುಂಬಿಕ, ಸಾಮಾಜಿಕ, ರಾಷ್ಟ್ರೀಯ ಕೃತಿರಮು ಘಟನೆಗೆ ಒಳಗಾಗಿದ ಪಾರಣೆಕೋಣೆಗಳೂ, ಉದಿಭ್ರಜ್ಜ ಕೋಣೆಗಳೂ, ಒಡಕೋಣೆಗಳೂ ವಿಶ್ವದಲ್ಲಿ ಬರುವನಲ್ಲದೆ, ನಮ್ಮ ಈ ಭೂಲೋಕದಿಂದ ಭಿನ್ನವಾದ ಅನಂತ ಟೋಕಗಳ ಸಮಾವೇಶವೂ ವಿಶ್ವದಲ್ಲಿ ಆಗು

ವದು; ಆದ್ದರಿಂದ ವಿಶ್ವದ ಘಟನಾ-ಸಾಮಧ್ಯ-ನು ವಿಶ್ವದ ಸಮಾನ ಧರ್ಮದ ಪರಿಚಾಲನವುಳ್ಳ ಒಬ್ಬ ಪರಮಾತ್ಮನಲ್ಲಿರುವದಲ್ಲಿನೇ ಕ್ಷುದ್ರ ಮಾನವಪೂರ್ಣಿಯಲ್ಲಿ ಇರಲಾರದು. ಸಂಘಟನೆಯು ಮಾನಸಿಗಳಲ್ಲಿನು ಸ್ತ್ರೀಯು ರಾಷ್ಟ್ರ ಘಟನೆಗೆ ಮುಗಿಯಿತೆಂದು ಹೇಳಬಹುದು. ಸುಖಕ್ಕೆ ಚುಂಬಿದ ಅಪೋಹ್ಯೇಯಿರುವಂತೆ, ಅನಂದಕ್ಕೆ ಮತ್ತೊಂದರೆ ಅಪೋಹ್ಯೇ ಇರಲಾರದು. ಅಂದಬಳಿಕ ವಿಶ್ವದ ವಿಷಯವಾಗಿ ಪರಕ್ಕೇಯ ಭಾವದ ಅನುಭವವು, ಲೇಖವಾದರೂ ತನಗೆ ಬಾರದಂತೆ, ಅಥಾರ್ ಪರಕ್ಕೇಯತ್ವದ ಅಭಾವವಾಗುವಂತೆ ತಾನು ತನ್ನ ಪ್ರೇಮನನ್ನಾಷ್ಟೇ ಇಲ್ಲ, ತನ್ನನ್ನೇ ವಿಶ್ವದಲ್ಲಿ ಹಂಚಿಕೊಂಡಲ್ಲದೆ, ಅಂದರೆ ಎಲ್ಲವೂ ನಾನೇ ಎಂದಾಗಲಿ, ಎಲ್ಲವೂ ದೇವರೇ ಎಂದಾಗಲಿ, ಎಲ್ಲವೂ ದೇವರದೇ ಎಂದಾಗಲಿ ಅನುಭವವಡಿದ ಹೊರತು ಅನಂದವು ಉಂಟಾಗಲಾರದು.

ಹಿಂಗಾಗಬೇಕಾದರೆ ರಾಷ್ಟ್ರೀಯ ಭಾವದಿಂದ ಮನುಷ್ಯತ್ವವನ್ನು ಪಡೆದವನು, ಅನಂದಪೂರ್ಣಿತಗಾಗಿ ಆತುರಪಟ್ಟು ಸಾಧನಚತುಷ್ಪತಿಯ ಸಂಪನ್ಮೂಲಗಳನ್ನಾಗಬೇಕಾಗುವದು. ದಾಂಪತ್ಯ, ಕುಟುಂಬ, ಸರ್ವಾಜಿವ್ಯಗಳ ಸ್ಥಿತಿಯನ್ನು ಸಾಧಕವಾಡಿಕೊಂಡ ಮನುಷ್ಯನು ಪಶುಕೊಳ್ಳಿಯನ್ನು ಮೀರಿಬಹುದೂ ಹೋದನೆಂದು ಹೇಳಲಾಗುವದಿಲ್ಲ; ಯಾಕಂದರೆ ಪಶುಗಳಲ್ಲಿಯೂ ಈ ಮೂರು ಸ್ಥಿತಿಗಳು ಒಂದಿಲ್ಲಿಂದು ಬಗೆಯಿಂದ ಕಂಡುಬರುವವು; ಆದ್ದರಿಂದ ಪಶುಕೊಳ್ಳಿಯನ್ನು ಮೀರಿದ ರಾಷ್ಟ್ರೀಯ ಭಾವನೆಯಲ್ಲಿಮಾತ್ರದೇವತ್ವವನ್ನು ಪಡೆಯಲು ಮನುಷ್ಯನಿಗೆ ಅವಕಾಶವಿರುತ್ತದೆ. ದಾಂಪತ್ಯ-ಕಂತಿಂಬಿಕ ಸ್ಥಿತಿಗಳಲ್ಲಿ ಕ್ಷುದ್ರ ಸುಖಕ್ಕಾಗಿ ಕೃಪಣನಾಗಿದ್ದ ಮನುಷ್ಯನು, ಸಾರ್ವಾಚಕ-ರಾಷ್ಟ್ರೀಯ ಸ್ಥಿತಿಗಳಲ್ಲಿಯ ಉತ್ತರೋತ್ತರದ ಉದಾತ್ತ ಸುಖಗಳಾಗಿ ಉದಾನಾಗುತ್ತ ಹೋಗಬೇಕಾಗುವದು. ಇಂತಹ ಉದಾರಮನುಷ್ಯನೇ ಪರಮಾನಂದ ಪಾರಪ್ರಿಯಾಗಿ ವಿಶ್ವಸಿಫಿತಿಯಲ್ಲ ಮುನುಕ್ಷವಾಗಿ ಮಹಾಪುರುಷ ಸಂಗದಿಂದ ನಿಸ್ಪೃಹನಾಗಬಹುದು; ಅಂದರೆ ಕೃಪಣನಿದ್ದವನು ಉದಾರನಾಗುತ್ತ ಕಡೆಗೆ ನಿಸ್ಪೃಹನಾಗಬೇಕೆಂಬದು ತಾತ್ಪರ್ಯವು! ನಿರಿಚ್ಛಿಯೇ ಆನಂದದ ಮೂಲವೆಂಬದನ್ನು ಆತನು ಅರಿತುಕೊಳ್ಳಬೇಕಾ

ಗುವದು. ಈ ನಿರಿಚ್ಛು ಸಿಫತಿಯನ್ನೇ ಮೋಕ್ಷವೆಂದು ಕರೆಯಬಹುದು. ಇದರ ಮೇಲಿಂದ ಸುಖದ ಹಂಬಲವನ್ನು ಬಿಡುತ್ತ ಹೋದಂತೆ ಮನುಷ್ಯನ ಮಃಖದ ನೇಗವು ಕಡಿಮೆಯಾಗುತ್ತಾಗುತ್ತ ಕಡೆಗೆ ಆತನ ಸುಖ - ಮಃಖ ಗಳ ಕಲ್ಪನೆಗಳ ಅಭಾವವಾಗಲು, ಪರಮಾನಂದದ ಅನುಭವವು ಆತನಿಗೆ ಆಗಬಹುದು. ಈ ಮಹಾತ್ಮನನ್ನೇ ವಿಶ್ವಕುಟುಂಬಿಯೆಂದು ಕರೆಯಬಹುದು. ವಿಶ್ವರೂಪ ಕುಟುಂಬದ ಯಜಮಾನನಾದ ಪರಮಾತ್ಮನ ಗುರುತು ಮಾಡಿಕೊಳ್ಳಲಿಕ್ಕೆ ಈತನೇ ಸಮರ್ಥನಾಗಬಹುದು. ಇಂತಹನಿಶ್ಚಯದ ಯಾಜ ಮಾನ್ಯದ ಧರ್ಮಗಳು ತಿಳಿಯಬೇಕಾದರೆ ದಾಂಪತ್ಯ, ಕುಟುಂಬ, ಸಮಾಜ, ರಾಷ್ಟ್ರಗಳ ಯಜಮಾನರು ತಮ್ಮ ತಮ್ಮ ಯಾಜಮಾನ್ಯಕ್ಕೆ ಒಳಗಾಗಿರುವವರ ಹಿತದ ಸಲುವಾಗಿಯೂ, ಆಯಾ ಯಾಜಮಾನ್ಯಗಳಿಗೆ ಒಳಗಾಗಿರುವವರು ಆಯಾ ಯಜಮಾನರ ಹಿತದ ಸಲುವಾಗಿಯೂ ತಮ್ಮನ್ನು ಮರೆಯುವ ಸಾಧನ ಮಾಡಬೇಕಾಗುವದು.

ಇಂತಹ ವಿಶ್ವಕುಟುಂಬಿಯ ಸಂಸಾರವೇ ಸಾರವತ್ತಾದದ್ದು. ಇಂಥಾರವತ್ತಾದ ಕೌಟುಂಬಿಕ ಸಿಫತಿಯನ್ನು ಪಡೆಯಲಿಕ್ಕೆ, ಸಂಸಾರ ಸರ್ವಸ್ವಾದ ದಾಂಪತ್ಯವೇ ತಾಯಬೇರಿನಂತೆ ಮೂಲಕಾರಣವಾದದ್ದು ರಿಂದ ನಿಜವಾದ ಸಂಸಾರಕ್ಕೂ, ನಿಜವಾದ ಪರಮಾರ್ಥಕ್ಕೂ ಭೇದವಿಲ್ಲಿಂದು ಜ್ಞಾನಿಗಳು ಹೇಳಿರುವರು. ಇಂತಹ ಸಾರ್ಥಕ ಸಂಸಾರದ ಈಶ್ವರೀ ಮಾಯೆಯನ್ನೇ ಮೋಕ್ಷ ಸಾಧನವೆಂದು ಹೇಳಬೇಕಾಗುವದು. ಒಟ್ಟಿಗೆ ಮೋಕ್ಷವನ್ನು ಪಡೆಯಲಿಚ್ಛಿಸುವವನಿಗೆ ಸಾರ್ಥಕವಾದ ದಾಂಪತ್ಯ- ಕುಟುಂಬ- ಸಮಾಜ- ರಾಷ್ಟ್ರ- ವಿಶ್ವಗಳು ಏದು ಪಾವಟಿಗೆಗಳಂತೆ ಇರುವವು. ಸಾಧನಾರ್ಥಕು ಸಂಪನ್ಮೂರ್ಚಿತ ಮಹಾತ್ಮರು ಸಂಸಾರದ ತೊಡಕಿನ ಪರಂಪರೆಯ ಈ ಪಾವಟಿಗೆಗಳನ್ನು ಕ್ರಮವಾಗಿ ಹತ್ತಿ ಹೋಗದೆ, ಗುರುನು ಗ್ರಹಿಂದ ತಟ್ಟಿನೆ ಮೋಕ್ಷವನ್ನು ಪಡೆದಿದ್ದರೂ, ಅವರು ಸಮೃದ್ಧತಾವಾಳು ಹಿತದ ಪಾಮರಣನ್ನು ಕೈಹಿಡಿದು ಕರಕೊಂಡು ಹೋಗುವಾಗ ಈ ಏದೂ ಪಾವಟಿಗೆಗಳನ್ನು ನಿರಾಯಾಸವಾಗಿ ಏರಿಹೋಗಿರುವವರಂತೆ ತೋರುವದು.

ಒಟ್ಟಿಗೆ, ಈ ಒಗೆಯ ನಿಚಾರಗಳು ನನ್ನ ಸರ್ವಸ್ವ- ಪಂಚಕದಲ್ಲಿ ಬರಬೇಕಾಗಿರುವವನೆಂದು ತಿಳಿಸಿ, ಸದ್ಯಕ್ಕೆ ಸ್ವರಿಸಿದ ನಿಚಾರಗಳ ಟಿಪ್ಪನೆಗಳನ್ನು ನಿರಾಯಾಸವಾಗಿ ಏರಿಹೋಗಿರುವವರಂತೆ ತೋರುವದು.

ಯನ್ನು ಮುಂದೆ ಇಟ್ಟಿದ್ದೀನೆ. ಆರಂಭದ “ ಸಂಸಾರ ಸರ್ವಸ್ವ ” ಅಥವಾ “ ದಾಂಪತ್ಯ ” ಎಂಬ ವಿಷಯವನ್ನು ಸಂಪೂರ್ಣವಾಗಿ ವಿವೇಚಿಸಿದ ಹೊರತು ವಿಷಯವನೇಚನದ ಮಾರ್ಗವು ನಿಶ್ಚಯಿತವಾಗಲಾರದು.



ಉ ಲೇಖಕರು

ಅಥವಾ

ಭವಿತವ್ಯತಾ-ಸರ್ವಸ್ವ !

ಉಪೋದ್ಧಾತ

ಓಡದವರೂ, ಹಾಡದವರೂ ಯಾರಂದು ಕೇಳುವದೊಂದು ಲೋಕ ರೀತಿಯಂಟು ; ಆದರೆ ಈಗ ಪುಸ್ತಕ ಬರೆಯದವರೂ, ಸಭೀಗಳಲ್ಲಿ ಮಾತಾ ಡದವರೂ ಯಾರು ಎಂದು ಕೇಳುವದೊಂದು ಹೂಸ ರೀತಿಯಂಟಂಗುವ ಸ್ವರ ಮಟ್ಟಿಗೆ ಲೇಖನಕಲೆ - ವ್ಯಕ್ತೆತ್ವಕಲೆಗಳು ಜನರಲ್ಲಿ ವಿಸ್ತೃತಿಸಿತ್ತೆ ಡಗಿರುತ್ತವೆ. ನಮ್ಮಂಥ ಅನಧಿಕಾರಿಗಳಾದ ಲೇಖಕರೂ, ವಕ್ತಾರರೂ ದುಡ್ಡಿಗಾಗಿಯೋ, ಪ್ರತಿಷ್ಠಿಗಾಗಿಯೋ ಬೈಲಿಗೆ ಬಂದು ಗದ್ದಲಮಾಡುತ್ತಿರುವಾಗ, ನಮ್ಮಗದ್ದಲದಲ್ಲಿ ಅಧಿಕಾರ ಸಂಪನ್ಮೂಲ ಲೇಖಕರೆ, ಹಾಗು ವಕ್ತಾರರ ಸುಳವೇ ಇಲ್ಲದಹಾಗಾಗಿರುತ್ತದೆ ! ಕೆಲಸಗಾರರು ಗದ್ದಲದಲ್ಲಿ ಬೈಲಿಗೆ ಬಿದ್ದರೆ ಅವರ ಕೆಲಸವೇನು ಆಗುವದು ? ಕೆಲಸವಾಗಲಿಕ್ಕೆ ಗದ್ದಲ ಗಡಿಬ್ರಿಡಿಯಿಲ್ಲದ ಶಾಂತವಾದ ವಾತಾವರಣವು ಬೇಕಲ್ಲವೆ ? ಈಗಿನ ಭರತ ಭೂಮಿಯ ಯುಗವು ಕೆಲಸದಲ್ಲಿ, ಮಾತಿನದು-ಬರೆಯುವದು- ಗದ್ದಲಮಾಡುವದು ! ಗದ್ದಲಮಾಡಿದರೆ ಎಷ್ಟೋ ಕೆಲಸ ಮಾಡಿದ ಹಾಗಾಯಿತೆಂದು ನಮ್ಮ ತಿಳವಳಿಕೆಯಾಗಿ ಹೊಗಿರುವದು. ಬೊಗಳುವ ನಾಯಿ ಕಚ್ಚುವದಿಲ್ಲ, ಕಚ್ಚುವ ನಾಯಿ ಬೊಗಳುವದಿಲ್ಲವೆಂಬಂತೆ, ಸುಮ್ಮನೆ ಉದ್ದಕ್ಕೆ ಮಾತಾಡುವವನುಕೆಲಸಮಾಡುವದಿಲ್ಲ ಕೆಲಸಮಾಡುವವನು ಸುಮ್ಮನೆ ಉದ್ದಕ್ಕೆ ಮಾತಾಡುವದಿಲ್ಲ. ಪಾಶ್ಚಾಯಾತ್ಯರಕೆಲಸಗಳು ನಮ್ಮಲ್ಲಿಕೆಲಸಗಳ ಗುತ್ತಿಗೆ ಹೊತ್ತು ಬಿಟ್ಟಿರಲು, ನಮಗೆ ಈಗ ಬೇರೆ ಕೆಲಸಗಳಿಲ್ಲದ್ದ ರಿಂದಲೇ ಹುಳಿತೆವರೂ-

ನಿಂತವರೂ ಇಷ್ಟೇ ಅಲ್ಲ, ಮಲಗಿದವರೂ ಲೇಖಕರಾಗಿತೋಡಗಿರುತ್ತೀರೆ; ಯಾಕಂದರೆ ಅಪ್ರೊಂದು ನಮ್ಮೆ ಉಪಚೀವನ ಸಾಗಿಸುವ ಉದ್ದೇಶಗಳಾಗಿ ಬಿಟ್ಟರುತ್ತವೆ. ನಮ್ಮೆ ಎಲ್ಲ ಮಹತ್ವದ ಕೆಲಸಗಳನ್ನು ನಾವು ವಾಶಿಟ್ ಮಾತ್ರಿಗೆ ಒಪ್ಪಿಸಿ ಬಿಟ್ಟರಲು, ಅವರ ಈ ಏರಡು ಹೊಸಬಗೆಯ ಉದ್ದೇಶಗೇ ನಕಲಾವರೂ ನಮ್ಮೆ ಪಾಲಿಗೆ ಬೇಡವೆ?

ಲೇಖಗಳಾಗಲಿ, ಬರಹಗಳಾಗಲಿ ಪ್ರತ್ಯೇಕ ಕೆಲಸಗಳಂತು ಅಲ್ಲವಷ್ಟು? ಕೆಲಸಮಾಡಿದವರು ತಮ್ಮ ಅನುಭವವನನ್ನು ಕೆಲಸಮಾಡುವವರ ಉಪಯೋಂಗಕ್ಕಾಗಿ ಅವರ ಮುಂದೆ ಇಡುವ ಅವರೆಡು ಸಾಧನಗಳಾಗಿರುತ್ತವೆ. ಅಂದ ಒಳಕೆ ನಮ್ಮುಂತಹ ಲೇಖಕರಾಗಲಿ, ವಕ್ತಾರರಾಗಲಿ ಮೂಲತಃ ಕೆಲಸಮಾಡುವವರೇ ಅಲ್ಲಿದೆರಲು, ನಮಗೆ ಅನುಭವವು ಏತರದು ಬರಬೇಕು? ಅದ ರಂತೆ ನಮ್ಮ ಮಾತುಗಳನ್ನು ಕೇಳುವವರು, ಅಥವಾ ನಮ್ಮ ಪುಸ್ತಕಗಳನ್ನು ಓದುವವರು ಮೂಲತಃ ಕೆಲಸದಲ್ಲಿ ತೋಡಿದವರಾಗಲಿ, ಕೆಲಸಮಾಡಲಿಕ್ಕು ಸಿದ್ಧಾರ್ಥಾದವರಾಗಲಿ ಇಲ್ಲವಿರಲು, ಅವರು ಮಂದಿಯ ಅನುಭವವನ್ನು ತಿಳಿದು ಕೊಂಡು ಮಾಡುವವೇನು? ಒಟ್ಟನಲ್ಲಿ, ಲೇಖಕರ ಹಾಗು ವಕ್ತಾರರ ಈಗಿನ ಶಬ್ದಜಾಲದ ಸ್ಥಿತಿಯು ನಿಲಕ್ಷಣವಾಗಿರುತ್ತದೆ. ನಮಗೆ ಸಂಸಾರದಲ್ಲಿ ಸ್ವಲ್ಪಾನ್ವಯ ಏರತ್ತಿಯು ಉಂಟಾಗಿರದಿರಲು, ನಾವು ವೇದಾಂತವನನ್ನು ಕುರಿತು ಶಾಪನ್ಯಾಸ ಮಾಡಲಿಕ್ಕು, ಅಥವಾ ಲೇಖಗಳನ್ನು ಬರೆಯಲಿಕ್ಕು ಹೋಗುವೆವು. ನಾವು ಬ್ರಾಹ್ಮಣರಿಸಿಕೊಳ್ಳಲ್ಪತ್ತಿ ದ್ವಾರಾ ಒಮ್ಮೆಯಾದರೂ ನಿತ್ಯದಲ್ಲಿ ಸಂಧಾರಣೆ ವಂದನವನ್ನೂ ಮಾಡಿರಲು, ದೊಡ್ಡ ದೊಡ್ಡ ಧಾರ್ಮಿಕ ಉಪನ್ಯಾಸಗಳನ್ನು ಕೊಡುವೆವು; ಅಥವಾ ಧಾರ್ಮಿಕ ವಿಷಯಗಳ ಮೇಲೆ ಲೇಖಗಳನ್ನು ಬರೆಯುವೆವು. ನಾವು ದಿನಕ್ಕೆ ನೂರುಸಾರೆ ಸುಭುದೇಖುವೆವು, ದುಡಿತ್ತಗೊಮ್ಮೆ ಲಾಗಾಕಾಕುವೆವು, ಯುತ್ತಿಪ್ರಯುತ್ತಿಯಿಂದ ಮಂದಿಯನ್ನು ಹೋಸಗೊಳಿಸುವೆವು; ಆದರೆ ಸತ್ಯ, ನಿಷ್ಪತ್ತಹತೆ, ಸರಳತನಗಳ ಉಹಾ ಪ್ರೇರಣವನ್ನು ಬಹು ನೂಡುವಾಗಿ ಮಾತಿನಿಂದಾಗಲಿ, ಬರಹದಿಂದಾಗಲಿ ಮಾಡುವೆವು. ಇದು ನಾಚಿಕೆ ಬರುವ ಮಾತಲ್ಲಿವೆ? ತಮಗೆ ಅನುಭವವಿಖ್ಯಾದ ವಿಷಯಗಳ ಮೇಲೆ ಮಾತಾಡಲಿಕ್ಕು, ಅಥವಾ ಬರೆಯಲಿಕ್ಕು ಹೋಗುವ

ದೆಂದರೆ, ವೇಷಧಾರಿಗಳ ಕೆಲಸವಲ್ಲದೆ ನುತ್ತೇನು? ಇಂಥಾ ಅನುಭವಶಾಸ್ಯ ವಕ್ತಾರರ ಹಾಗು ಲೇಖಕರ ವಿಪುಲತೆಯಿಂದ ಈಗ ಆಗುತ್ತಿರುವ ತೋಕದ ಹಾಸಿಯು ಸಣ್ಣ ಪುಟ್ಟದಲ್ಲ.

ಅನಧಿಕಾರಿಗಳ, ಅಂದರೆ ಅನುಭವ ಜ್ಞಾನವಿಲ್ಲದವರ ಪ್ರವಚನದ ಸಂಪರ್ಕ ಪರಿಣಾಮವಾಗುವದರ ಒಂದು ಉದಾಹರಣವನ್ನು ಇಲ್ಲ ಸ್ವಲ್ಪದ ರಲ್ಲಿ ಹೇಳುವೇನು. ಮೊನ್ಸೆ ಒಂದು ದೇಶಸ್ಥ ನಡಲ್ಲಿ ಗೇತೆಯ ಪ್ರವಚನವು ನಡೆದಿತ್ತು. ಶಾಸ್ತ್ರಿಗಳು ಒಳ್ಳೇ ತೇಜಿಪುಂಬರು, ಗಾನಕುತಲರು, ವಿದ್ಯಾಂ ಸರು, ಉತ್ತಮವಕ್ತಾರರು! ಇಂಥವರ ಪ್ರವಚನವನ್ನು ಕೇಳಲಿಕ್ಕೆ ಶ್ಲೋತ್ತ್ವ ವ್ಯಂದವೂ ಸ್ಥಾನಾಲದಂತೆ ಕುಳಿತುಕೊಂಡಿತ್ತು! ಆದರೆ ಪ್ರವಚನವು ನಡೆದಾಗ ಗಾಯನದ ಗಿರಡಿಗಳಮೇಲೆ ಗಿರಡಿಗಳು ಹೊರಡುವದನ್ನೂ, ವಕ್ತೃಗಳು ಹಾಗು ಶ್ಲೋತ್ತ್ವಗಳು ನಡನಡುವೆ ನಗುವದನ್ನೂ, ಶ್ಲೋತ್ತ್ವಗಳ ಚಪ್ಪುಳಿಗಳಿಂದ ಮಂದಿರವು ಪ್ರತಿಷ್ಣಾನಿತವಾಗುವದನ್ನೂ, ವಕ್ತಾರರು ನಡನಡುವೆ ತಮ್ಮ ಕಂಠವು ಸರಳವಾಗುವದಕ್ಕಾಗಿ ಬಾಯಲ್ಲಿ ಏನನ್ನೋ ಸಂಕೋಚಿತಿಲ್ಲದೆ ಹಾಕಿಕೊಳ್ಳುವದನ್ನೂ ನೋಡಿದರೆ, ಶ್ರೀಕೃಷ್ಣವರವಾತ್ಮನು ಯಾದ್ವಧಂತಹ ಸಾರಣಾತಕ ಪ್ರಸಂಗವು ಎದೆಯಮೇಲೆ ಕುಳಿತಿರಲು, ಶ್ಲೋಕಾಕುಲನಾದ ಅಜ್ಯಾನನಿಗೆ ಇದೇಚಂದಂದ ಗೇತೆಯನ್ನು ಉಪದೇಶಿಸಿರಬಹುದೇ? ಎಂಬ ವಿಚಾರವು ಮನಸ್ಸಿನಲ್ಲಿ ಒಂದು ವಿಷಾದವಾಯಿತು! ಕೇವಲ ತಪಸ್ವಿಗಳ ವಿಷಯವಾದ ಭಗವದ್ಗೀತೆಯಂತಹ ಗಹನವಿಷಯದ ಪರಿಣಾಮವನ್ನು ಒಳಗೊಂಡಿರುತ್ತಿರುವ ಮನಸ್ಸಿನಲ್ಲಿ ಒಂದು ವಿಷಯವಾಗಿ ಪರಿಣಮಿಸಿದ ಬಳಿಕ ಪ್ರವಚನಗಳ ಇದಕ್ಕೂ ಹೆಚ್ಚಿನ ವಿವರಿತ ಪರಿಣಾಮವನ್ನು ಏನು ತೋರಿಸಬೇಕು? ಇಂಥಹ ವಿಸಂಗತ ಪ್ರವಚನ ಪದ್ಧತಿಗಳು ಬಳಿಕೆಯಲ್ಲಿ ಒಂದುದರಿಂದಲೇ ಸ್ವೇಧಿಕಾರಿಸುವ ಗತಿಯು ಈ ಸ್ಥಿತಿಗೆ ಒಂದು ಮುಟ್ಟಿದೆ!

ಇದು, ಧರ್ಮನಿರತರೆನಿಸಿಕೊಳ್ಳುವ ಕರ್ಮಶೀಲ ಶಾಸ್ತ್ರಿಗಳ ಆಧ್ಯಾತ್ಮಿಕ ಪ್ರವಚನದ ದುಷ್ಪರಿಣಾಮದ ಒಂದು ಉದಾಹರಣವಾಯಿತು. ಇನ್ನು ಈಗಿನ ದೇಶಭಕ್ತರ ಸಾಮಾಜಿಕ-ರಾಜಕೀಯ ವ್ಯಾಖ್ಯಾನಗಳ ಪರಿಣಾಮದ ಪಡಿಕಬ್ಬನ್ನು ನೋಡೋಣ. ಈಗ ದೇಶದಲ್ಲಿ ಎಲ್ಲಿನೋಡಿದರೂ

ದೇಶಭಕ್ತರ ವಿಚಾರಗಳಿಗೆ ಗೌರವನಿರುವದಷ್ಟೇ? ಹಾಗೆ ಗೌರವನಿರುವದು ಅವಶ್ಯಕ ಇರುವದು. ದೇಶೋದಾಧಿರಕ್ಖಾಗಿ ಜನರಲ್ಲಿ ಒಕ್ಕಟ್ಟು ಉಂಟಾಗುವದು ಅವಶ್ಯವೆಂದು ತಿಳಿದು ಅವರು ತಮ್ಮ ತಿಳಿನಳಿಕೆಯಂತೆ ಹಿತಬಾದ್ದು ಯಾಂದ ಸಭೆ-ಸಚಿಗಳಲ್ಲಿ ವ್ಯಾಖ್ಯಾನಗಳನ್ನು ಕೊಡುವರು; ವಿವಿಧಪುಸ್ತಕಗಳನ್ನು ಬರೆದು ಪ್ರಸಿದ್ಧವಾಡುವರು; ಅವರ ಈ ಪ್ರಯತ್ನಗಳು ಸತತವಾಗಿ ನಡೆದಿದ್ದರೂ ಪರಿಣಾಮವು ಮಾತ್ರ ಅವರ ಉದ್ದೀಶಕ್ಕೆ ನಿರುದ್ಧವಾಗಿ ಆಗುತ್ತಿರುವದು. ಯಾವ ಕಾರಣದಿಂದಲೋ ನಮ್ಮಲಿ ಪ್ರಕ್ರಿಯಾರ್ಥಿವಿಷಯವಾಗಿ ಪರಸ್ಪರ ಶತ್ರಾಧೀಯು ಉಂಟಾಗುತ್ತ ಪರಸ್ಪರರಲ್ಲಿ ದ್ವೀಪಭಾವವು ಬೆಳಿಯುತ್ತ ನಡೆದಿರುವದು. ಹೀಗೆ ಏಕಾಗಬೇಕು? ಲೇಖಕರ ಅಧಿವಾವಕ್ತ್ವಾರ ಅವಕ್ಕುವಿಚಾರದ ಏಕಾರವಶತೆಯೇ ಇದಕ್ಕೆ ಕಾರಣವಿರಬಹುದೇನು? ಎಲ್ಲ ದೇಶಭಕ್ತರು ದೇಶದ ಹಿತವಾಗಬೇಕೆಂದು ಬಯಸುತ್ತಿರಬಹುದು! ತದರೆ ಕೇವಲ ಬಯಸಿದ ಮಾತ್ರದಿಂದ ಬಯಕೆಯು ಪೂರ್ವವಾಗುವದಿಲ್ಲವೆಂಬವನ್ನು ಇದೇ ಪುಸ್ತಕದ ಹಿಂದಿನ ಸರ್ವಸ್ವಪಂಚಕ ಎಂಬ ವಿನಯಾದ ಉಪ್ಯಾಧಾತದ ಲೇಖಿದಲ್ಲಿ ಹೇಳಿರುತ್ತದೆ. ವೈದಿಕರಾದ ನಮಗೆ ಪ್ರತ್ಯೇಕ ಈಶ್ವರವಾಣಿಯೇನಿಸುವವೇದವೂ, ವೇದತುಲ್ಯವಾದ ಮಹಾಭಾರತದಂಥ ಪೂರ್ವ ಗ್ರಂಥಗಳೂ, ಮನ್ಯಾದಿ ಮಹಿಂಗಳ ಸನಾತನತತ್ವದಸ್ತುತಿಗಳೂ, ಲೋಕಕಲ್ಯಾಣಕಾರಕಗಳಾದ ಪುರಾಣಗಳೂ ಅನಾದರಣೀಯವಾಗಲಿಕ್ಕೆ ನಮ್ಮ ಅಪಕ್ರ್ಯಾಮಿತಿಯಾದ ಮತ್ತೀನು? ಈ ಅಲೋಕಿಕ ಗ್ರಂಥಗಳು ಸಹಸ್ರಾವಧಿ ವರ್ಣಗಳಿಂದ ನಮ್ಮ ಹಿಂದೂ ಜನರ ಹೃದಯಗಳ ಸರ್ಕಾರವಾಡುತ್ತ ಬಂದಿರಲು, ಅವೇ ಗ್ರಂಥಗಳು ಈಗ ಹಿಂದೂ ಜನರ ಪರಸ್ಪರ ಸ್ವೇಷಣ್ಯಕ್ಕೆ ಕಾರಣವಾಗಿರುತ್ತವಲ್ಲ! ಹೀಗೆ ಧರ್ಮಗ್ರಂಥಗಳ ಹೀಲಿನ ನಮ್ಮ ಶರದ್ವಿಯು ಕಡಿಮೆಯಾಯಿತು. ನಮ್ಮಲ್ಲಿಯ ಅವತಾರಕರು ನಮ್ಮ ವಿಚಾರದಿಂದ ಮನುಷ್ಯಕೋಂಟಿಯಲ್ಲಿ ಸೇರಿಬಿಟ್ಟಿರು. ಅಂದಿಂದ ಯಾವ ಪ್ರಬಲಾಧಾರದಿಂದ ನಾವೆಲ್ಲರೂ ಏಕೀಭವಿಸಬೇಕು? ಇಂತಹ ಸಾಸ್ತ್ರಕತೆಯ ಚಂದರ ನಮ್ಮ ಪ್ರಯತ್ನದಿಂದ ಭಾರತ ಭೂಮಾತೆಯ ಹಸುಮಕ್ಕಳ ಸರ್ವಾಧಾರವಾದ ಶ್ರದ್ಧಾ-ಭಕ್ತಿ-ಪ್ರೇಮಗಳ ಮೊಳಗಳೇ ಕಮ್ಮಿ

ಹೋಗುವದರಿಂದ, ಅವರು ಸೂತ್ರಹರಿದ ಮಣಿಗಳಂತೆ ಎತ್ತೆ ತೈಟ್‌ ಸಿದಿದು ಹೋಗುತ್ತಲಿದ್ದರೆ ಆಶ್ಚರ್ಯವೇನು? ದೇಶದ ಹಿತವನ್ನು ನಿಷಿವಾಗಿಯೇಂಬ ಯಾಸುವ ಲೇಖಕರೂ, ವಕ್ತಾರರೂ ಈ ಮಾತಿನ ವಿಚಾರವನ್ನು ಆವಶ್ಯಕವಾಗಿ ವಾಡಬೇಕು. ಭಾರತ ಭೂಮಾತೀಯ ಜೀವವು ಧರ್ಮವೆಂಬದನ್ನು ಮರೆಯಬಾರದು. ಈ ಮಾತನ್ನು ದುರ್ಬಳಿಸಿದಂತೆ ಸಮೃದ್ಧಿ ದೈವಾಸ್ತಾಯಾದಿ ವಿಕಾರಗಳು ಹೆಚ್ಚುತ್ತ ಆಂತಃ ಕಲಹಗಳೂ, ರಾಜಕೀಯ ಮತ ಭೇದಗಳೂ ಬೆಳೆದು ದೇಶೋದ್ಧಾರದ ಆಶೀಯ ಕಡಿಮೆಯಾಗುತ್ತ ಹೋಗಿ, ಅದರ ಅಪಕೀರ್ತಿಗೆ ಬಹ್ಯಂಶದಿಂದ ಈಗನ ಲೇಖಕರೂ, ವಕ್ತಾರರೂ ಗುರಿಯಾಗುವಲ್ಲಿ ಸಂಶಯವಿಲ್ಲ.

ಇಷ್ಟಲ್ಲಿ ಅನಧರ್ಮವು ಉಂಟಾಗಲಿಕ್ಕೆ ನಮ್ಮೆತಹ ಅನಧಿಕಾರಿಗಳಾದ, ಅಂದರೆ ಅನುಭವ ಜ್ಞಾನವಿಲ್ಲದ ಲೇಖಕರೂ, ವಕ್ತಾರರೂ ಹಿಂದುಮುಂದಿನ ವಿಚಾರವಿಲ್ಲದೆ ಮುಗಬಿದ್ದ ಕಾರ್ಯಮಾಡುತ್ತಿರುವದೇ ಕಾರಣವ್ಯಾ “ನಾವು ಮಹಾ ವಕ್ತಾರರು, ಉತ್ತಮ ಲೇಖಕರು, ಆಚ್ಚ ದೇಶೋದ್ಧಾರಕರು, ಅಪೂರ್ವ ಹೊಸಮಾರ್ಗ ಶೋಧಕರು” ಎಂಬಿವೇ ಮೊದಲಾದ ಅಹೋಕಾರಗಳಿಂದ ಅಂಥರಾಗಿ, ಬಾಯಿದ್ದವನು ಮಾತಾಡಬೇಕು, ಆಕ್ಷರ ಬಲ್ಲವನು ಬರೆಯಬೇಕು ಎಂಬಂತೆ, ಗುರಿಯಿಲ್ಲದೆ ಕಲ್ಲು ಒಗೆಯುವ ಚಂದದಿಂದ ಏನೇನೋ ಮಾತಾಡುತ್ತ, ಏನೇನೋ ಬರೆಯುತ್ತ ಸಾಗಿದರೆ ಅನಧರ್ಮವಾಗ ದೇನುಮಾಡಿತು? ಈ ಅನವಸ್ಥೆಯ ಹಿಂದಾದ ಹೊರತು, ಅಧ್ವಾ ಈ ಅನವಸ್ಥೆಯು ಅನಾದರಣೀಯವಾದ ಹೊರತು ದೇಶವು ಮುಂದಾಗಲಾರದು! ಯಾಕಂದರೆ ಮಾತುಗಳಾಗಲಿ, ಬರಹಗಳಾಗಲಿ ದೇಶದೊಳಗಿನ ಕಿಂತರ್ವ ಬುದ್ಧಿಯ ಸಾಮಾನ್ಯ ಜನರಿಗೆ ಕರ್ತವ್ಯದ ಮಾರ್ಗವನ್ನು ತೋರಿಸುವ ಸಾಧನಗಳಾಗಿರುತ್ತವೆ. ಒಳ್ಳೆಯ ಉಪನಾಯಕ-ಒಳ್ಳೆಯ ಲೇಖಗಳಿಂದ ದೇಶದೊಳಗಿನ ಜನರು ಒಳ್ಳೆಯವರಾಗುವದಕ್ಕಿಂತ, ಕೆಟ್ಟ ಉಪನಾಯಕ-ಕೆಟ್ಟ ಲೇಖಗಳಿಂದ ದೇಶದ ಜನರು ಕೆಡುವ ಸಂಭವವು ವಿಶೇಷವಾಗಿ ಇರುತ್ತದೆ. ಯಾಕಂದರೆ ವಿಷದ್ವಿನಂಜು ಏರುವದು ಸುಲಭವಾಗಿದ್ದಷ್ಟು ನಂಜು ಇಳಿಯುವದು ಸುಲಭವಾಗಿರುವದಿಲ್ಲ. ಮನುಷ್ಯನಿಗೆ ಹುಟ್ಟುತ್ತಲೇ

ವಿಷಯವೇಂಬ ವಿಷದ ನಂಜು ಏರುತ್ತುಲಿರುತ್ತದೆ. ಅಂತಹ ಪ್ರಕ್ರಿಯಾದಲ್ಲಿ ವಿಷಯದ ನಂಬಿತಲೆಗೇರಿದ ಸಮ್ಮಾನದ ಲೇಖಕರೂ-ವಕ್ತಾರರೂ ಮಾರ್ಗದರ್ಶಕರಾದರೆ ಕೇಳುವದೇನು? ಮಂಗನಿಗೆ ಸೀರೆ ಕುಡಿಸಿದಂತಾಗಿ ರಾಷ್ಟ್ರಕ್ಕೆ ರಾಷ್ಟ್ರವೇ ವಿಷಯದ ಮುದುನಿಸಲ್ಲಿ ದುಮುಕಲೈಂಡಗಿ ಪಾರತಂತ್ರ್ಯದ ಮರ್ಗಾಂಥವು ನಾಲ್ಕೊಂದು ಕಡೆಗೆ ಮತ್ತಿಷ್ಟು ಹಬ್ಬಿವದು! ಇದು, ಅನಧಿಕಾರಿಯಾದ ಸಿಲ್ಲಿಯು ಗಣಪತಿಯನ್ನು ಮಾಡಿರೋಗಿ ಮಂಗಸನ್ನು ಮಾಡಿದ ಹಾಗೆಯೇ ಸರಿ!

ಇಂತಹ ಅನಧಿವು ದೇಶಕ್ಕೆ ತಟ್ಟಬಾರದಿಂದು ಇಚ್ಛಿಸುತ್ತಿದ್ದರೆ, ಲೇಖಕರಾಗಲಿ, ವಕ್ತಾರರಾಗಲಿ ತಪಸ್ಸಿದ್ದರಾಗದೆ ತಮ್ಮ ಕೆಲಸಕ್ಕೆ ಕೈಗಾಕಬಾರದು; ಮತ್ತು ಅವರು ತಮ್ಮ ಕಾರ್ಯದಲ್ಲಿ ಶೈಳಿಡಿರುವಾಗಲಾದರೂ ತಪಸ್ಸಿಗಳಾಗಿಯೇ ಇರಬೇಕಾಗುವದೆಂಬದನ್ನು ಮರೆಯಬಾರದು. ಅವರ ತಪಸ್ಸು ಇ ಶಕ್ತಿ ಸಂಚಯನ, ಎ ಶಕ್ತಿ ಸಂಸ್ಕರಣ, ಇ ಶಕ್ತಿ ಸ್ವಿರೀಕರಣ ಎಂದು ಮೂರು ವಿಧನಾಗಿರುವದು. ಈ ಒಗತ್ತಿಸಲ್ಲಿ ಯಾವ ಕಾರ್ಯಗಳಾದರೂ ತಪಸ್ಸಿನಿಂದ ಸಾಧಿಸುತ್ತವಲ್ಲದೆ, ದುಡ್ಡಿನಿಂದಾಗಲಿ, ಬೇರೆ ಸಾಧನಗಳಿಂದಾಗಲಿ ಸಾಧಿಸುವದಿಲ್ಲವು. ಇದೇ ಮಾತ್ರ ಯೋಂಗ್ಯ ವಕ್ತಾರರಾಗಲಿಕ್ಕೂ, ಯೋಂಗ್ಯ ಲೇಖಕರಾಗಲಿಕ್ಕೂ ಹತ್ತುವದು. ಮಾತ್ರ ಗಾರಿಕೆಗೂ, ಬರವಣಿಗೆಗೂ ವಿಶೇಷ ಹೆಚ್ಚು ಕಡಿಮೆಯಿಲ್ಲ. ಮನಸ್ಸಿನಲ್ಲಿಯ ವಿಚಾರಗಳನ್ನು ಬಾಯಿಂದ ಸುಸಂಗತವಾಗಿ ಹೇಳುವದೇ ಮಾತ್ರಾಗಾರಿಕೆಯು. ಮನಸ್ಸಿನಲ್ಲಿಯ ವಿಚಾರಗಳನ್ನು ಸುಸಂಗತವಾಗಿ ಕೈಯಿಂದ ಬರುತ್ತುವದೇ ಬರವಣಿಗೆಯು. ಈಗ ಲೇಖಕರು ಮಾಡತಕ್ಕ ತಪಸ್ಸನ್ನು ವಣಿಸಬೇಕಾಗಿದ್ದರೂ, ಆ ತಪಸ್ಸು ವಕ್ತಾರರಿಗೂ ಸಂಬಂಧಿಸುವದಿಂದು ತಿಳಿಯತಕ್ಕದ್ದು. ಈ ತಪಸ್ಸಿನ ವಿವರಣೆ “ಲೇಖಕರು” ಎಂಬ ಪುಸ್ತಕದಲ್ಲಿ ನಿಸ್ತಾರವಾಗಿ ಬರುತ್ತಿದ್ದರೂ, ಅದರ ದಿಗ್ಗಢನವನ್ನು ಇಲ್ಲ ಸ್ವಲ್ಪದ ರಲ್ಲಿ ಮಾಡುವೆನು.

ಇ ಶಕ್ತಿಸಂಚಯನ—ಶಕ್ತಿಯ ಸ್ವಭಾವಗುಣವಾದ ಬಹಿಮರ್ಮಬಿತ್ಯನ್ನು ವಿವೇಕದಿಂದ ತಡೆದು ನಿಲ್ಲಿಸಿ ವಿಚಾರೋನ್ನುಪ್ರಾಗಮಾಡುತ್ತ

ಅದರ ಸಂಚಯ ಮಾಡುವದೇ ಶಕ್ತಿಸಂಚಯನವು. ಉಗಿಯ ಬಹಿಮುರ್ಚಿಶಿಯನ್ನು ಬೆಣೆಯಿಂದ ಪ್ರತಿಬಂಧಿಸಿ ಅದರ ಸಂಚಯಮಾಡಿದಂತೆ ಅದರ ಶಕ್ತಿಯು ಹೆಚ್ಚಿ ಅದು ಕಾರ್ಯಕ್ರಮವಾಗುವದು. ಇದೇ ಮಾತು ಲೇಖನ ಶಕ್ತಿಗೂ ಹತ್ತುವದು. ಲೇಖಕನಿಗೆ ವಿವೇಕದ ಬೆಣೆಯು ಕೈಸೇರಬೇಕಾದರೆ ಆತನು ಪರಮಾತ್ಮನ ಅಗಾಧಶಕ್ತಿಯ ಪ್ರದರ್ಶನವಾಗಿರುವ ಈ ಸೃಷ್ಟಿಯ ಅವಳೋಕನದಿಂದ ತನ್ನ ಪಾಮರತ್ವವನ್ನು ಅರಿತುಕೊಂಡು ಲೀನನಾಗಿರಬೇಕಾಗುವದು. ಪರಮಾತ್ಮನು ಸರ್ವಸಾಕ್ಷಿಯಾಗಿ ಇರುವನೆಂತಲೂ, ಆತನ ತಂತ್ರದಿಂದಲೇ ಸೃಷ್ಟಿಯ ವ್ಯವಹಾರಗಳೆಲ್ಲ ನಡೆದಿರುವವೆಂತಲೂ ತಿಳಿದು ಆತನಲ್ಲಿ ಭಕ್ತಿಯನ್ನೂ, ಧರ್ಮದಲ್ಲಿ ಹಾಗು ಗುರುಹಿರಿಯರಲ್ಲಿ ಶ್ರದ್ಧೆಯನ್ನೂ, ಜೀವರೆಗೆ ಒಗತ್ತಿಸಲ್ಲಿ ಮಿಂಚಿಕೊಂಗಿ ಕೀರ್ತಿಶೇಷರಾಗಿರುವ ಮಹಾಪುರುಷರ ವಿಷಯವಾಗಿ ಅದರ ಭಾವವನ್ನೂ, ವಿನಿಧಿ ವಿದ್ಯೆ-ಕಲೆಗಳಿಂದ ಭೂಷಿತವಾಗಿ ರುವ ಲೋಕದ ವಿಷಯವಾಗಿ ಲಜ್ಜೆಯನ್ನೂ. ತನ್ನ ಅಜ್ಞಾನದ ವಿಷಯ ವಾಗಿ ಭಯವನ್ನೂ ವಹಿಸಬೇಕಾಗುವದು. ಹಾಗೆನಾಡದೆ, ತನ್ನ ವಿಚಾರಗಳೇ ವಿಚಾರಗಳಿಂಬ ಅಹಂಕಾರವನ್ನು ತಾಳಿ, ಅನ್ವರ ವಿಚಾರಗಳನ್ನು ಆದರ ಭಾವದಿಂದ ನೋಡದೆ, ತಟ್ಟಿನೆ ಕಾರ್ಯದಲ್ಲಿ ದುಮುಕುವ ಲೇಖಕರ ಶಕ್ತಿಯು ಹೀಣವಾಗಿ ಅವರು ಹಾನಿಗೆ ಗುರಿಯಾಗುವರು.

ಶಕ್ತಿಸಂಸ್ಕರಣ—ಶಕ್ತಿಸಂಸ್ಕರಣವೆಂದರೆ ಶಕ್ತಿಯ ಶುದ್ಧೀಕರಣವು. ಇದು ಅಂತಶ್ಯದಿಫ್ರೀಕರಣವೆಂತಲೂ, ಬಹಿಶುದ್ಧಿಫ್ರೀಕರಣವೆಂತಲೂ ಎರಡು ವಿಧವಾಗಿರುವದು. ಮನುಷ್ಯನ ಕರ್ತೃತ್ವ ಶಕ್ತಿಯು ದೈವಿ ಆಸುರಿ ಎಂಬ ಎರಡು ಭಾವಗಳಿಂದ ಯಾವಾಗಲೂ ಭಾವಿತವಾಗುತ್ತಿರುವದು. ದೈವಿ ಭಾವವು ಶಾಂತಿದಾಯಕಸದ್ಗುಣಗಳಿಂದ ಪೋಷಿತವಾದದ್ದು ರುವದು; ಆಸುರಿ ಭಾವವು ಅಶಾಂತಿದಾಯಕ ದುರುಪುರುಷಗಳಿಂದ ಪೋಷಿತವಾದದ್ದು ರುವದು. ದೈವಿ ಭಾವದ ಶಕ್ತಿಯು ಒಗತ್ತಿಸಲ್ಪವಾಗಿ ಶಾಂತಿಗಳಿಗೂ, ಆಸುರಿ ಭಾವದ ಶಕ್ತಿಯು ಜಗತ್ತಿನ ದುಃಖ-ತಾಪಗಳಿಗೂ ಕಾರಣವಾಗಿರುವದರಿಂದ ಲೇಖಕನು ತನ್ನ ಲೇಖನ ಶಕ್ತಿಯನ್ನು ಆಸುರಿ ಭಾವದಿಂದ ದೂಷಿತವಾಗಮಾಡದೆ, ದೈವಿ ಭಾವದಿಂದ ಭೂಷಿತವಾಗುವಂತೆ ಮಾಡಿಕೊಳ್ಳಬೇಕು. ಇದೇ

ಲೇಖಕನ ಶಕ್ತಿ ಸಂಸ್ಕರಣವು. ಲೇಖಕನ ಶಕ್ತಿಯ ಅಂತಹ ಸಂಸ್ಕರಣಕ್ಕೆ ಮುಖ್ಯವಾಗಿ ಆಸ್ತಿಕ ಭಾವವೂ, ಸತ್ಯಂಗವೂ, ಸತ್ಯಮೂ ನಿರತೀಯಾ ಬೇಕಾಗುವವು. ಆಸ್ತಿಕ್ಕೆ ಭಾವದಿಂದ ಲೇಖಕನ ಶಕ್ತಿಯ ವಿಷಯದ ಅಹಂ ಧಾವವು ನವ್ಯವಾಗುತ್ತದೆ; ಸತ್ಯಂಗದಿಂದ ಲೇಖಕನಲ್ಲಿಯ ದುರುಣಗಳು ನವ್ಯವಾಗಿ ಆತನ ಮನಸ್ಸು ಪಾಪರಹಿತವಾಗುತ್ತದೆ; ಸ್ತುಮ್ಯ ನಿರತೀಯಿಂದ ದುಷ್ಪುರುಂಗಳಿಗೆ ಆಸ್ತಿಪಾಪ ದೊರೆಯಾಗುತ್ತದೆ. ಅದರಂತೆ, ಲೇಖಕನ ಶಕ್ತಿಯ ಬಹಿಶ್ಚಾರ್ಥಿಕರ್ಥಕ್ಕೆ ವ್ಯಾಕರಣಾದಿ ನಿನಿಧಿ ಶಾಸ್ತ್ರಗಳ ಅಧ್ಯಯನವೂ, ಲೋಕಪರಿಚಯ ಪ್ರಾ ಕಾರಣವಾಗಿರುವವು. ಶಕ್ತಿಯ ಅಂತಹ ಸಂಸ್ಕರಣವು ಬಹಿಶ್ಚಾರ್ಥಿಕರ್ಥಕ್ಕೆ ಶ್ರೇಷ್ಠವಾದದ್ದು. ಭವದ್ಭಕ್ತಿರಾದ ಪುರಂದರ್ಭಾಸ- ಕಡಕದಾಸಾದಿಗಳು ಶಕ್ತಿಯ ಅಂತಹ ಸಂಸ್ಕರಣವನ್ನು ಪ್ರಯೋಜನಿಸಿ ನಾಷಕೋಂತಿರುತ್ತವು. ಶಕ್ತಿಯ ಅಂತಹ ಸಂಸ್ಕರಣವಿಲ್ಲದ ಲೇಖಕರ ಲೇಖಿ ಈ ಲೇಖಕನಿಗಾಗಿ, ವಾಚಕರಿಗಾಗಲಿ ನಿಜವಾದ ಸುಖ-ಶಾಂತಿಗಳನ್ನು ಕೊಡಲಾರವು.

ಶಕ್ತಿ ಸಿಂಹಿ ರೀಕರಣ—ಸುಸಂಸ್ಕೃತವಾದ ಲೇಖನ ಶಕ್ತಿಯು ಬಾಹ್ಯೋ ಹಾಧಿಯಿಂದ ಆಸುರಿಭಾವಕ್ಕೆ ಒಳಗಾಗದೆ ದೈವಿ ಭಾವದಲ್ಲಿಯೇ ಇರುವಂತೆ ಯತ್ನಿಸುವದು ಶಕ್ತಿಯ ಸಿಂಹಿ ರೀಕರಣವು. ಈಗಿನ ತಾಪದಾಯಕವಾದ ಆಸುರಿ ಸುಧಾರಣೆಯ ಕಾಲದಲ್ಲಿಂತು ಶಕ್ತಿಯನ್ನು ದೈವಿಭಾವದಲ್ಲಿ ಸಿಂಹಿಕರಿಸುವದು ಬಹು ಪ್ರಯಾಸದ ಕೆಲಸವು. ಎಂದು ಸಂಯುವನ ಶೀಲನಿದ್ದರೂ ಈಗಿನ ಆಸುರಿಮಾರ್ಪಿಯ ಬಹಿಸುಧಾರಣೆಯ ಮೋಹಕ ಜಾಲದಲ್ಲಿ ಇಂದಿಯಗಳು ಸಿಕ್ಕಿಬಿಂಬಿ ಸಂಭವವು ವಿಶೇಷವಾಗಿರುವದು. ಇದಕ್ಕಾಗಿ ಲೇಖಕನು ದೃಢವಾಗಿ ಧರ್ಮಾಶ್ರಯವನ್ನು ಮಾಡಿ ಪ್ರಸನ್ನಾಂತರಿಕರಣನಾಗಿ ಇರಬೇಕು. ಅಂದರೆ ತನ್ನ ಲೇಖಗಳು ಅಧಾರ್ಯಾಕ್ರಿಯಾಗಿ ಜನರಲ್ಲಿ ಅಧಾರ್ಯಾಕ್ರಿಯನ್ನು ಉಂಟುಮಾಡಂತೆ ಎಚ್ಚರವಡಲಿಕ್ಕೆ ಬರುವದು. ಈ ದಾಧ್ಯಾಂತ ಲೇಖಕನಿಗೆ ಬರಬೇಕಾದರೆ ಹಿಂದಿ ಶಕ್ತಿಸಂಚಯನ, ಶಕ್ತಿಸಂಸ್ಕರಣಗಳಲ್ಲಿ ಹೇಳಿರುವ ಸಾಧನ ಸಾಮಗ್ರಿಗಳುಳ್ಳವನಾಗಿ ಯಾವಾಗಲೂ ಜಾಗರೂಕನಾಗಿರಬೇಕಾಗುವದಲ್ಲಿದೆ, ಗ್ರಂಥಾವಲೀಸಿ

ಕನುದಿಗಳಿಂದ ನಿನಿಧಿ ವಿಷಯಗಳ ಜಾಲಿನನ್ನೂ, ಒಮ್ಮೆ ಶುತ್ತಿವನ್ನೂ ಸಂಸಾದಿಸಿಕೊಳ್ಳಬೇಕಾಗುವದು. ತನ್ನ ಧರ್ಮದೋಳಗಿನ ಸಾರ್ಥಕವಾದ ಸ್ಯಾ-ಸಿದ್ಧಾಂತಗಳ ವಿಷಯವಾಗಿ ಸಂಶಯ ರಹಿತನಾಗಿರಬೇಕು. ಸ್ವನೂಗಮನದ ಪ್ರಭಾವದಿಂದ ತಾನು ಪಡೆದ ಅನುಭವವನ್ನೂ, ಅರಿತುಕೊಂಡ ಸಿದ್ಧಾಂತಗಳನ್ನೂ ದೃಢವಾಗಿ ಸಂಬಿರಬೇಕು. ಹಾನಿಕಾರಕವಾದ ಎಂತಹ ಬಲಿಸ್ತು ಲಾಕಿಕ ಸಹವಾಸವು ಒದಗಿವರೂ ಆ ಸಂಬಿಗೆಯನ್ನೂ ಕಳೆದುಕೊಳ್ಳಬಾರದು. ಇದಕ್ಕಾಗಿ ವೈದಿಕ ಧರ್ಮದವರಾದ ನಾಷ್ಟ-ಸ್ತುತಿ - ಪುರಾಣಾದಿ ಧರ್ಮ - ಗ್ರಂಥಗಳ ವಿಷಯವಾಗಿಯೂ, ಅವುಗಳ ತಾತ್ಪರ್ಯಕ ವಿಷಯಗಳ ವಿಚಾರವಾಗಿಯೂ ಪೂರ್ವ ವಿಶ್ವಾಸ-ವ್ಯಳಿವನಾಗಿರಬೇಕು. ಇನ್ನು ಸ್ಯಾವಾಗಾವನನ್ನು ತೋರಿಸುತ್ತ ಧಾರ್ಮಿಕರ ಶಾಂತಿಗೆ ಕಾರಣವಾಗುತ್ತ ಬಂದಿರುವದರಿಂದಲೇ ಇಂತಹ ನಾಸ್ತಿಕ ಶಾಲದಲ್ಲಿಯೂ ನಿವೇಶಿಗಳಿಗೆ ತಮ್ಮ ಪ್ರಭಾವವನನ್ನು ತೋರಿಸುತ್ತಲೇ ಇರುವ ವೆಂದು ಸಂಬಿರಬೇಕು. ಅಂದರೆ ಲೇಖಕನಿಗೆ ಒಂದು ಪ್ರಬಲವಾದ ಆಶ್ರಯವು ದೊರೆತಂತಾಗಿ ಆಗಿನ ಮನಸ್ಸು ಚಂಚಲವಾಗದೆ ಆ ನ ಸ್ತುರ ವಿಚಾರದ ಲೇಖಗಳು ಜನರಲ್ಲಿಯೂ ನಿಚಾರ ಸ್ತುರಯವನ್ನು ಉಂಟುಮಾಡುವವು. ಇತ್ಯಾವಾಡಿಯೂ ಮನಸ್ಸುಚಂಚಲವಾವರೆ ದೇವರಿಗೆ ಶರಣಹೋಗಬೇಕು, ಸಜ್ಜನಾಗಿ ಶರಣ ಹೋಗಬೇಕು. ತನ್ನ ಮನಸ್ಸು ಶಾಂತವಾಗುವವರೆಗೆ ಇವೆರಡು ಆಶ್ರಯಗಳನ್ನು ಬಿಡಬಾರದು. ತಾಯಿಯಿಂದ ಇಚ್ಛಿತ ಪದಾರ್ಥವು ದೊರೆಯುವವರೆಗೆ ಮಕ್ಕಳು ತಾಯಿಯ ಬೆನ್ನು ಬಿಡದಿರುವಂತೆ, ಲೇಖಕನು ತನಗೆ ಸಮಾಧಾನಕಾರಕ ಸ್ಥಾತ್ರಗಳು ಆಗುವವರೆಗೆ ಈ ಇಬ್ಬರು ಕಾಯಂದಿರ ಬೆನ್ನು ಬಿಡಬಾರದು. ದೇವರು ನಮ್ಮನ್ನು ಮಹಿಳೆಸಿ ರಕ್ಷಿಸುವ ತಾಯಿಯು! ಸಜ್ಜನರು ನಮಗೆ ಒಕ್ಕೀಯ ಹಾದಿಯನ್ನು ತೋರಿಸುವ ತಾಯಿಯು! ಈ ಗುಟ್ಟಿನವಾತನ್ನು ಲೇಖಕನು ಸರ್ವಧಾಮರ್ಯಾಕ್ಷರದಲ್ಲಿ:

ಹೀಗೆ ಲೇಖಕನು ವಾಡಬೇಕಾಗಿರುವ ಮೂರುಬಗೆಯ ತಪಶ್ಚಾರ್ಯಗಳನ್ನೂ, ಅವನು ಯಾವಾಗಲೂ ತಪಸ್ವಿಯಾಗಿಯೇ ಇರುವ ಬಗೆಯನ್ನೂ “ ಲೇಖಕರು ” ಎಂಬ ಪುಸ್ತಕದಲ್ಲಿ ಸೋಧಾತೆರಣವಾಗಿ ವಿವರಿಸುವದಲ್ಲಿದೆ,

ಕಲೆಯೆಂದರೇನು? ವಿದ್ಯೆಯೆಂದರೇನು? ಕಲೆಗಳು ಯಾವವು? ವಿದ್ಯೆಗಳು ಯಾವವು? ಲೇಖಗಳ ಪ್ರಕಾರಗಳಿಷ್ಟು? ಆಯಾಪ್ರಕಾರದ ಲೇಖಗಳನ್ನು ಬರೆಯಲು ತಕ್ಕು ಅಧಿಕಾರಿಯ ಲಕ್ಷಣಗಳೇನು? ಲೇಖಗಳ ಭಾವಾಂತರ ವಾಡುವ ಬಗೆಹೇಗೆ? ರೂಪಾಂತರ ವಾಡುವ ಬಗೆಹೇಗೆ? ಸ್ವತಂತ್ರ ಲೇಖ ಗಳಿಂದರೇನು? ಅವುಗಳನ್ನು ಬರೆಯಲು ಅಧಿಕಾರಿಯು ಯಾರು? ಇವುಗಳಲ್ಲಿ ಯಾವನ್ನು ಮಹತ್ವದಾದ್ಯಾ? ಲೇಖಕರಲ್ಲಿ ವರ್ಗಗಳಿಷ್ಟು? ಲೇಖಗಳಲ್ಲಿ ಪ್ರಕಾರ ಗಳಿಷ್ಟು? ಮನೋರಜಕ ಲೇಖಗಳ ಸ್ವರೂಪವೇನು? ಮನಃ ಸಂಸ್ಕರಣದ ಲೇಖಗಳ ಸ್ವರೂಪವೇನು? ಮನಃಶಾಂತಿದಾಯಕ ಲೇಖಗಳ ಸ್ವರೂಪ ವೇನು? ತಾತ್ಮಾಲಿಕ ಲೇಖಗಳು ಯಾವವು? ತಾಶ್ವತ ಲೇಖಗಳು ಯಾವವು? ಹೆಚ್ಚಿನ ಬಾಳತಕ್ಕ ಲೇಖೆ ಲಕ್ಷಣಗಳೇನು? ಉತ್ತಮ ಲೇಖಕರು ಚೈಲಿಗೆ ಬರಲಿಕ್ಕು, ಹಾಗು ಸಿಕ್ಕಿಸಿಕ್ಕುಲೇಖಗಳಿಂದ ಮನಸ್ಸು ಉಛ್ವಾಂಶಿಲ ವಾಗದಿರಲಿಕ್ಕು ಸಮಾಜದವರು ವಾಡುವವ್ಯವಸ್ಥೆಯೇನು? ಇತ್ಯಾದಿವಿಷಯಗಳನ್ನು ಹಲವು ತಕ್ಕುಪ್ರಕರಣಗಳಲ್ಲಿ ತಕ್ಕು ಕ್ರಮದಿಂದ ಸೇರಿಸಿ ಬರೆಯಬೇ? ಕಾಗುವದು, ಬರೆಹಾಕೊಡಿದ ಬಳಿಕ ಹೊಸನಿಷಯಗಳೂ ಸ್ವಾರ್ಥಬಹುದು.



೬ ವಿದ್ಯಾರ್ಥಿ

ಅಧವಾ

ರಾಷ್ಟ್ರೀಯ-ಭವಿತವ್ಯತಾ

ಈ ವಿಷಯವನ್ನು ಕುರಿತು ಒಂದು ಪ್ರಸ್ತುತ ಬರೆಯಬೇಕೆಂದು ಬಹು ದಿವಸಗಳಿಂದ ನನ್ನ ಮನಸ್ಸಿನಲ್ಲಿರುವದು. ಇಪ್ಪತ್ತುವರ್ಷ ಶಿಕ್ಷಕನ ಗಿತಾಲೆಯಲ್ಲಿ ಕೆಲಸವಾಡಿ ಅನುಭವದೆಂದರಲು, ಈ ಕೆಲಸದಲ್ಲಿ ಕ್ಯಾಂಪಾಕುವ ಒಂದು ಬಗೆಯ ಅಧಿಕಾರವು ನನಗಿರುತ್ತದೆಂದು ತಿಳಿದಿರುವೆನು. ಈಗಿನ ಪಾಶ್ಚಾನಾತ್ಯ ಸಂಸ್ಕಾರ ತಿಯಿಂದ ನಮ್ಮ ಶಿಯ ಸಂಸ್ಕಾರ ತಿಯಮೇಲೆ ಎಷ್ಟೂ ಮಾವೂರಿಸಾಮಗಳಾಗಿ ಆದರಾಸಿವ್ಯಾಫಲಗಳನ್ನು ಈಗ ನಾವು ಅನುಭವಿಸುತ್ತಿರುವೆನು! ಮುಂದೆಯೂ ಎಪ್ಪುದಿನಸ ಅನುಭವಿಸಬೇಕಾಗಿದೆಯೋ ದೇವ

ರಿಗೆ ಗೊತ್ತು! ಆದರೆ ಆ ಎಲ್ಲ ದುಷ್ಪರಿಣಾಮಗಳಲ್ಲಿ ನಮ್ಮ ವಿದ್ಯಾರ್ಥಿಗಳ ಧಾರ್ಮಿಕವಾದ ಆರ್ಯತೀರ್ಥದ ಮೇಲೆ ಪಾತ್ರಿನೂತ್ತರ ಲೋಕಕಶೀಲದ ವಚನಸ್ವಾಭಿಮೂದ ಆಗುತ್ತಿರುವ ದುಷ್ಪರಿಣಾಮಗಳು ನಮ್ಮ ರಾಷ್ಟ್ರಫಾಕಕ್ಕೆ ಮುಖ್ಯಕಾರಣಗಳಾಗಿರುತ್ತವೆ. ರಾಷ್ಟ್ರದ ಆಗು-ಹೋಗುಗಳು ವಿದ್ಯಾರ್ಥಿಗಳನ್ನೇ ಅನುಸರಿಸಿರುವದರಿಂದ ಇದಕ್ಕೆ ರಾಷ್ಟ್ರೀಯ ಭವಿಷ್ಯತೆ ಎಂಬ ಮತ್ತೊಂದು ಹೆಸರು ಕೊಟ್ಟಿದೆ.

ಮನುಷ್ಯನು. ಹುಟ್ಟಿದಂದಿನಿಂದ ಸಾಯಂವರೆಗೆ ವಿದ್ಯಾರ್ಥಿಯಾಗಿಯೇ ಕಾಲಹರಣ ಮಾಡಬೇಕಾಗುವದು; ಅಂದರೆ ಒಂದಿಉಲ್ಲಂದು ಶಕ್ತಿಗೆ ತತ್ತ್ವನು ವಿಧೇಯನಾಗಿ ನಡಕೊಳ್ಳಬೇಕಾಗುವನು. ಮನುಷ್ಯನು ತನ್ನ ಆಯುಷ್ಯದಲ್ಲಿ ಬಾಲ್ಯ-ಯೌವನ-ವಾರ್ಥಕ್ಕೆ ಎಂಬ ಮೂರುಆವಸ್ಥೆಗಳನ್ನು ಅನುಭವಿಸಬೇಕಾಗುವದೆಂಬದಂತು ಪ್ರಸಿದ್ಧವಾದದ್ದು. ನನ್ನ ನಿಷಯವಿನೇಚನಕ್ಕೆ ಅನುಕೂಲವಾಗಬೇಕೆಂದು ಈ ಆವಸ್ಥೆಗಳ ಕಾಲಮಯಾದೆಯನ್ನು ಹೀಗೆ ಮಾಡಿದ್ದೇನೆ—ಹುಟ್ಟಿದಂದಿನಿಂದ ಇನ್ನಿತ್ತುವರ್ಷಗಳವರೆಗೆ ಬಾಲ್ಯ, ಇಪ್ಪತ್ತೊಂದುವರ್ಷಗಳಿಂದ ಐವತ್ತುವರ್ಷಗಳವರೆಗೆ ಯೌವನ, ಅದರ ಮುಂದಿನ ಕಾಲವು ವಾರ್ಥಕ್ಕೆ. ಈ ಒಂದೊಂದು ಆವಸ್ಥೆಗಳಲ್ಲಿ ಮೂರು ಮೂರು ಕಾಲಗಳು ಕ್ರಮಿಸುವವು. ಬಾಲ್ಯದಲ್ಲಿ ಪರಾಧಿನಕಾಲ-ಕ್ರೀಡಾಕಾಲ-ಶೀಕ್ಷಣಿಕಾಲ ಎಂಬವೂ, ಯೌವನದಲ್ಲಿಸ್ವಾತಂತ್ರ್ಯಕಾಲ-ಪೌರಿಕಾಲ-ಪರಿಪಕ್ವಕಾಲ ಎಂಬವೂ, ಮುಸ್ವಿನಲ್ಲಿ ಮೌನಕಾಲ, ವಿಧೇಯಕಾಲ, ಪತನ ಕಾಲ ಎಂಬವೂ ಆ ಕಾಲತ್ರಯಗಳಾಗಿರುವವು. ಬಾಲ್ಯದ ಪರಾಧಿನಕಾಲ-ಕ್ರೀಡಾಕಾಲಗಳಲ್ಲಿ, ಅಂದರೆ ಹುಟ್ಟಿದಂದಿನಿಂದ ಐದು ವರ್ಷದವರಾಗುವವರೆಗೆ ಹುಡುಗಾಗಿ ತಾಯಿತಂದೆಗಳ ಶಾಸನಶಕ್ತಿಗೆ ಒಳಗಾಗಿ ನಡೆದುಕೊಳ್ಳಬೇಕಾಗುವದು. ಬಾಲ್ಯದ ಶೀಕ್ಷಣಿಕಾಲದಲ್ಲಿ ವಿದ್ಯಾರ್ಥಿಗಳಾಗಿ ಗುರುಗಳ ವಿದ್ಯಾಶಕ್ತಿಗೆ ವಿಧೇಯರಾಗಿ ನಡಕೊಳ್ಳಬೇಕಾಗುವದು; ಅದರಂತೆ, ಯೌವನದ ಸ್ವಾತಂತ್ರ್ಯಕಾಲದಲ್ಲಿ ವ್ಯಾವಹಾರಿಕರಾಗಿ ಲೋಕದಲ್ಲಿ-ಭಯಗಳಿಗೆ ವಿಧೇಯರಾಗಿ ನಡಕೊಳ್ಳಬೇಕಾಗುವದು, ಯೌವನದ ಪೌರಿಕಾಲ-ಪರಿಪಕ್ವಕಾಲಗಳಲ್ಲಿ ವಿಚಾರವಂತರಾಗಿ ನಿನೇಕ ಶಕ್ತಿಗೆ

ವಿಧೇಯರಾಗಿ ನಡಕೊಳ್ಳಬೇಕಾಗುವದು; ಹಾಗೆಯೇ ವಾಧ್ಯಕ್ಯದ ವರ್ಣನ ಕಾಲ-ನಿಖೇಯಕಾಲ-ಪತನ ಕಾಲಗಳಲ್ಲಿ ಮನುಕ್ಕುಗಳಾಗಿ ಪೂರ್ನಮುಖ್ಯವಾಗಿ ಆಧ್ಯಾತ್ಮಿಕ ಶಕ್ತಿಗೆ ವಿಧೇಯರಾಗಿ ನಡಕೊಳ್ಳಬೇಕಾಗುವದು. ಹಿಂಗೆ ನಡೆದುಕೊಳ್ಳಬವರು ರಾಷ್ಟ್ರಸಾತಕರಿಷ್ಟೇ ಅಲ್ಲ, ಆತ್ಮಸಾತಕರು! ಅವರಲ್ಲಿಯೂ ನಿಧ್ಯಾಧಿಕಾರಿಗಳು ನಿಧ್ಯಾತಕ್ತಿಗೆ ಅಧಾರತ ಗುರುಗಳಿಗೆ ವಿಧೇಯರಾಗಿ ನಡೆದುಕೊಳ್ಳಬದ್ದರೆ ಆತ್ಮಸಾತಕ-ರಾಷ್ಟ್ರಸಾತಕರಲ್ಲಿ ಪ್ರನುಭರುತ್ತೇಗೆ ಅಗುಂರಂಬದನ್ನು ಕುರಿತೇ “ನಿಧ್ಯಾಧಿಕ” ಎಂಬ ಪುಸ್ತಕದಲ್ಲಿ ವಿಸ್ತೃತವಾಗಿ ಬರೆಯಬೇಕೆಂದಿರುವೆನು.

ಮನುಷ್ಯರಲ್ಲಿ ಪಾಮರರು, ವಿಷಯಿಗಳು, ಮನುಮುಕ್ಕುಗಳು, ಮನುಕ್ತರು ಎಂಬ ನಾಲ್ಕು ಬಗೆಯವರಿರುವರು. ಇವರಲ್ಲಿ ಪಾಮರರ ಹಾಗು ವಿಷಯಿಗಳ ಸಂಖ್ಯೆಯೇ ಜಗತ್ತಿನಲ್ಲಿ ಹೆಚ್ಚು ಇರುವದು. ಅದರಲ್ಲಿಯೂ ಪಾಮರರ ಸಂಖ್ಯೆಯು ಮತ್ತೊಂದು ಹೆಚ್ಚು. ಇನ್ನು ಮನುಮುಕ್ಕು-ಮನುಕ್ತರ ಸಂಖ್ಯೆಯು ಅತ್ಯಾರೋತ್ತರ ಕಡಿಮೆಯಾಗಿರುವದು; ಅದರಲ್ಲಿಯೂ ಮನುಕ್ತರ ಸಂಖ್ಯೆಯು ತೀರ ಕ್ಷಿಮೆ. ಈ ನಾಲ್ಕು ಬಗೆಯ ಒನರಲ್ಲಿ ಮನುಮುಕ್ಕು-ಮನುಕ್ತರ ವಿಚಾರಪೂರ್ವವದು ಪ್ರಕೃತದ ವಿಷಯಕ್ಕೆ ಪ್ರತ್ಯೇಕ ಸಂಬಂಧಿಸಿದ್ದಲ್ಲಿದ್ದ ರೀಂದ್ರ, ಈಗ ಪಾಮರರ ಹಾಗು ವಿಷಯಿಗಳ ಲಕ್ಷಣಗಳನ್ನೇ ಸಂಕ್ಷೇಪದಿಂದ ಹೇಳಬೇಕು; ಯಾಕಂದರೆ ನಿಧ್ಯಾಧಿಕಾರಿಗೆ ನಾವೇನು ಪಾಮರರಾಗುತ್ತಿರುವೇಂಬ ವಿಷಯಿಗಳಾಗುತ್ತಿರುವೇಂಬ, ಎಂಬದನ್ನು ತಮ್ಮೊಳಗೆ ತಾವು ವಿಚಾರಿಸಿ ತಿಳಿದುಕೊಳ್ಳಲಿಕ್ಕೆ ನೆಟ್ಟಿಗಾಗುವದು.

ಪಾಮರರು—ಅಧಾರ್ಮಕವಾದ ಅಹಿತಕಾರಕ-ವಿಷಯಭೋಗದಲ್ಲಿ ತೊಡಗಿದವರು ಪಾಮರರು. ಇವರು ಸಾರಾಸಾರ ವಿಚಾರವಿಲ್ಲದವರೂ, ಪಾಪ ಪುಣ್ಯಗಳ ಆಂಜಿಕೆ ಲೋಲಿದವರೂ, ನಿಧಿ-ನಿಷೇಧಗಳನ್ನು ತಿಳಿಯದವರೂ, ಶುಭಾಶುಭ ಶಾಸ್ಯರೂ, ಶುರತ್-ಶಾಸ್ತ್ರ-ಸಂತರನ್ನು ವಿದ್ಶೋಧಿಸುವವರೂ, ನಿರ್ಬಂಕುಶರಾಗಿ ಪಶುಗಳಿಂತ ವ್ಯವಹರಿಸುವವರೂ ಆಗಿರುವರು. ಇವರು ಅಧೋಂಗತಿಗೆ ಅಧಿಕಾರಿಗಳು. ಇವರ ಸ್ವಾಚಂದ್ರವು ವೃತ್ತಿಗೇ ಗುರುತ್ವಿರಿಯರು ಅಡ್ಡಬರುವದರಿಂದ, ಅಂದರೆ ಒಳ್ಳಿಯ ದಾರಿಯಿಂದ ನಡೆಯಿ

ಆದು ಹೇಳುವದರಿಂದ ಅವರ ಮಾತು ಪಾಮರಿಗೆ ವಿಷತುಲ್ಯವಾಗುವದು; ಅಂತಹ ಹಿತಚೋಧಕರನ್ನು ಇವರು ನಿರೋಧಿಸುವರು. ದುಷ್ಪಿ ಸಂಗತಿಗೆ ಇವರು ಮೆಚ್ಚಿದವರಾಗಿರುವರು. ಇವರು ಧರ್ಮ-ನೀತಿಗಳನ್ನೂ, ಆಸ್ತಿ-ಸುಭಸರನ್ನೂ ಲೇಕ್ಕಿಸುತ್ತಿರುವರು. ಇವರು ಸಿತ್ತೊಮ್ಮೆ-ದ್ವ್ಯಾತಗಳ ವ್ಯವಹಾರಕ್ಕೆ ಮೆಚ್ಚಿದವರಾಗಿರುವರು. ಇವರು ಪ್ರಸಂಗದಲ್ಲಿ ಕಳಪು ಮಾಡಲುಕ್ಕೂ ಹೇಸುವವರಲ್ಲ. ನಿಚಾರವಂತರು ಪಾಮರರ ನೆರಳಿಗೆ ಸಹ ಹೋಗತಕ್ಕ ವೆದಲ್ಲ. ಆವರ ಯಾವ ಲಕ್ಷಣಗಳೂ ತಮ್ಮಲ್ಲಿ ಉಂಟಾಗದಂತೆ ಎಚ್ಚರಣಡತಕ್ಕ ಮ್ದು.

ವಿಷಯಿಗಳು—ಧಾರ್ಮಿಕವಾದ ಹಿತಕಾರಕ ವಿಷಯಭೋಗದಲ್ಲಿ ತೊಡಗಿದವರು ವಿಷಯಿಗಳು. ಇವರು ಸಾರಾಸಾರ ವಿಚಾರವ್ಯಾಪ್ತರೂ, ವಿಧ್ಯಾ-ನಿಸಯಾದ ಗುಣಗಳಿಂದ ಸಂಪನ್ಮೂರಾದವರೂ, ಪಾಪ ಭೀರುಗಳೂ, ಪಿಧಿ-ನಿಷೇಧಗಳನ್ನು ಅರಿತವರೂ, ಶ್ರುತಿ- ಶಾಸ್ತ್ರ- ಗುರು- ಹಿರಿಯರನ್ನು ಸೇವಿಸುವವರೂ, ವ್ಯವಹಾರ ಕುಶಲರೂ ಇರುವರು. ಇವರು ತಮ್ಮ ತಮ್ಮ ಚಾತಿಗೆ, ತಮ್ಮತಮ್ಮ ಧರ್ಮಕ್ಕೆ ಉಚಿತವಾದ ನಿತ್ಯ-ನೈಮಿತ್ತಿ ಕೆ ಕರ್ಮಗಳನ್ನು ಮಾಡುವರು. ನಿಷಿದ್ಧ ಕರ್ಮಗಳ ಕಡೆಗೆ, ಅಧಿವಾ ನಿಷಿದ್ಧ ಪಷಯಗಳ ಕಡೆಗೆ ಹಣಿಕಿಸೋಡರು. ಈ ಬಗೆಯಾಗಿ ಇವರು ಐಹಿಕದ ವಿಹಿತ ವಿಷಯಭೋಗಗಳನ್ನು ಭೋಗಿಸುವರು. ಇವರು ಉತ್ತರೋತ್ತರ ಪುಣಿ ಕರ್ಮಗಳನ್ನು ಮಾಡುತ್ತೇ ಉತ್ತರೋತ್ತರ ಸುಖವೃದ್ಧಿಯನ್ನು ಮಾಡಿಕೊಳ್ಳುವರು. ಇವರು ಪೈರಾಗ್ಯಕ್ಕೂ, ಆತ್ಮಾನಾತ್ಮಾ ವಿಚಾರಕ್ಕೂ ಲಕ್ಷಕೊಡಿರುವದೊಂದೇ ಇವರಲ್ಲಿಯ ದೇವಷವ್. ಆದ್ದರಿಂದ ಮಹತ್ವಾಂಶಿಕಾದ ಇವರನ್ನು ರಾಗ-ದ್ವೀಪಗಳು ಬಾಧಿಸುವದೊಂದು ಭಯನಿರುವದು; ಆದರೂ ಪಾಮರರಿಗಿಂತ ಇವರು ಬೇಕು. ಧಾರ್ಮಿಕವಾದ ಹಿತಕಾರಕ ಪಷಯ ಭೋಗಕ್ಕೆ ಇವರೇ ಅಧಿಕಾರಿಗಳು.

ಈ ಪಾಮರರ ಹಾಗು ವಿಷಯಿಗಳ ಲಕ್ಷಣಗಳ ಮೇಲಿಂದ ಸಿಚಾರ ಮಾಡಿ ನೋಡಿದರೆ, ಮನುಷ್ಯನು ಬಾಲ್ಯದ ಪರಾಧಿನ ಕಾಲ-ಕ್ರೀಡಾಕಾಲಗಳಲ್ಲಿ ಪಾಮರರಲ್ಲಿ ಪಾಮರನಾಗಿರುತ್ತಾನೇಂದು ಹೇಳಬಹುದು. ಆಕಾಲ ದಲ್ಲಿ ಆತನು ಸ್ವಷಂದವವ್ತಿಗೆ ಮೆಚ್ಚಿದವನಾಗಿರುವನು ಬಾಯಿ ಸವಿಬಂದ

ದ್ವಾರ್ಪಂ ತಿನ್ನುವದು, ಮನಸ್ಸಿಗೆ ಬಂದಲ್ಲಿ ತಿರುಗುವದು ಅವನ ಕೆಲಸಗಳು. ಅವನು ಹೀಗೆಯೇ ಮನಸ್ಸಿಗೆಬಂದಂತೆ ನಡೆದರೆ ದ್ವಿಪಾದ ಪಶುವಾಗಿವಲ್ಲಿ ಸಂಶಯವಿಲ್ಲ; ಆದರೆ ಅವನ ಈ ಸ್ವಚ್ಛಂದವ್ಯತ್ತಿಗೆ ಶಿಕ್ಷಣದ ಯೋಂಗಿಂದ ದೊಡ್ಡ ಪ್ರತಿಬಂಧವು ಉಂಟಾಗಿ ಆತನು ತಿದ್ದು ಪಡೆಹೊಂದಿ ಮನುಷ್ಯನಾಗುವನು. ಹೀಗೆ ವಾಮರರನ್ನು ಜ್ಞಾನಿಗಳಾಗಮಾಡಿ ಪಶುಸ್ಥಿತಿಯಿಂದ ಅವರನ್ನು ಉಧರಿಸುವದು ಶಿಕ್ಷಣಕಾಲದ ಉದ್ದೇಶವಾಗಿರುವದರಿಂದ, ಈ ಕಾಲದ ಮಹತ್ವವು ಏಕೆಂಬವಾಗಿರುವದು, ಮನುಷ್ಯನ ಒಿವನಯಾತ್ಮೀಯ ಸ್ವರೂಪವು ಈ ಶಿಕ್ಷಣಕಾಲದ ನಡತೆಯನ್ನು ಅನುಸರಿಸಿ ಒಳ್ಳಿಯಾಗಲಿ, ಕೆಟ್ಟಂಡಾಗಲಿ ಆಗುವದು. ಶಿಕ್ಷಣಕ್ಕಾಗಿ ಹುಡುಗರನ್ನು ಗುರುಗಳ ಸಮೀಕಾಪಕ್ಕೆ ಕರೆದೊಯ್ದು ಕಾಲವು ಬಹುಮಹತ್ವದ್ದು. ಬಾರಹ್ಯಣ-ಕ್ವತ್ತಿಯ-ನ್ಯೈಶ್ವರ್ಯರಂಬ ಶ್ರೀವರಣೀಕರಲ್ಲಿ ಇದಕ್ಕೆ ಉಪನಯನವೇಸ್ವನವರು. ಹೇಗಿದ್ದರೂ ಎಟ್ಟುವರ್ವದವರಾಗುವದಂತಹಂತೆ ಸಾಧಾರಣವಾಗಿ ಹುಡುಗರನ್ನು ಪಾಠಶಾಲೆಗೆ ಕಳಿಸುವದು ಎಲ್ಲಿರಲ್ಲಿಯೂ ಈಗ ವಾಡಿಕೆಯಾಗಿರುವದು.

విద్యాధ్రియు విడ్చేయన్న సంపాదిసువ లుపాయగళు మూలు. అవుగళల్లి గురుసేవయింద విడ్చేయన్న సంపాదిసువదు శ్రీష్టవాదద్వా; యాకండరే భక్తియింద గురుసేవయిం మాడువాగ విద్యాధ్రిగళల్లి నయ-వినయాది హలవు సద్గుణగళు ఉంటాగుత్తవే. విడ్చేయు సద్గుణగళింద ఆలంకృతవాగిద్దరే మాత్ర స్ఫురింతక్కే కారణవాగువదు. ఇన్న దుడ్డుకోట్టు విడ్చేయన్న సంపాదిసువ ఎరడనేయ లుపాయవు నామాన్యవాదద్వా; యాకండరే ఈ లుపాయదల్లి గురుసేవయుఅవశ్యకత్తవ్యవాగిరద్దరింద విద్యాధ్రిగళు ఈలుపాయదింద సద్గుణగళు ఆగియేతీరువరెందు హేళలాగువదిల్ల. ఒమోక్కుమై తమ్ముద్రవ్య-అధికార-విడ్చేగళ మందింద విద్యాధ్రిగళు ఖుద్దతరాగి గురుగళ అపమాన మాడలిక్కు హిందేముంద సోఁదువదిల్ల; యాకండరే దుడ్డుకోట్టు గురుాళిన్న కొండుకొండంతే ఆగిరువదరింద గురుగళు తమ్ము ఆళుఎంబ భావవు విద్యాధ్రిగళమనస్సినల్లి ఉంటా

ಗುವ ಸಂಭವವಿರುತ್ತದೆ. ದುಡ್ಡಿನ ದಾಸರಾದದ್ದರಿಂದ ಗುರುಗಳ ಸತ್ತೀಯೂ ವಿದ್ಯಾರ್ಥಿಗಳ ಮೇಲೆ ಅಪ್ಪು ನಡೆಯುವದಿಲ್ಲ. ಅನರಲ್ಲಿ ಪರಿಪೂರ್ಣ ವಿದ್ಯೆಯಲ್ಲಿ ಸದ್ಗುಣ ಮಂಡಿತ ತೇಜಸ್ಸಿಗೆ ಗುರುಗಳ ವಚಸ್ಸು ವಿದ್ಯಾರ್ಥಿಗಳನ್ನು ಅಲ್ಪಸ್ಪಳ್ಳ ಸದ್ಗುಣಗಳಾಗಮಾಡಬಹುದಾದರೂ, ಈಗಿನ ಪರೀಕ್ಷೆಯ ಪದಿಉಚ್ಚಿನಲ್ಲಿ ಬಡಬಡ ಒತ್ತಿ ತೆಗೆದ ಗುರುಗಳಲ್ಲಿ ಅಂತಹ ಹೋಗ್ಯತೆಯಾಳ್ಳನರು ಅವರೂಪವೆಂತಲೇ ಹೇಳಬೇಕಾಗುವದು. ಒಟ್ಟೆನಲ್ಲಿ ದುಡ್ಡಕೊಟ್ಟು ವಿದ್ಯೆ ಕಲಿಯುವದು ವಿದ್ಯೆಯ ಒಂದು ಬಗೆಯ ಕ್ರಯ ವಿಕ್ರಯವಾಗಿರುವ ಚಲ್ಲದೆ, ತಪಸಿಸುದ್ದವಾದದ್ದಲ್ಲದ್ದರಿಂದ ಅಂತಹ ವಿದ್ಯೆಯು ಸ್ಪಷ್ಟವರಹಿತ ಸಾಧನದಲ್ಲಿ ಅಪ್ಪು ಸಮರ್ಥವಾದದಲ್ಲಿ. ಇನ್ನು ವಿದ್ಯೆಯನ್ನು ಸಂಪಾದಿಸುವ ಮೂರನೆಯ ಉಪಾಯವೆಂದರೆ, ಒಂದು ವಿದ್ಯೆಯನ್ನು ತಾನು ಮಂದಿಗೆ ಕಲಿಸಿ, ಮಂದಿಯಲ್ಲಿಯ ವಿದ್ಯೆಯನ್ನು ತಾನು ಕಲಿಯುವದು! ಆದರೆ ಯಾವ ವಿದ್ಯೆಯನ್ನೂ ಶರಿಯದಿರುವ ಹುಡುಗರಿಗೆ ಇದು ಉಪಯುಕ್ತವಲ್ಲದ್ದರಿಂದ ಇದರ ವಿಚಾರವು ಇಲ್ಲಿ ಬೇಡ. ಒಟ್ಟಿಗೆ, ವಿದ್ಯೆಯನ್ನು ಸಂಪಾದಿಸುವ ಈ ಮೂರು ಉಪಾಯಗಳಲ್ಲಿ ಗುರುಸೇವೆಯಿಂದ ವಿದ್ಯೆ ಕಲಿಯುವದು ಸ್ಪಷ್ಟವರಹಿತ ದೃಷ್ಟಿಯಿಂದ ಶ್ರೇಷ್ಠವಾಗಿದ್ದರೂ, ಈಗಿನ ನವನಾಗರಿಕತೆಯ ಕಾಲದಲ್ಲಿ ಸ್ವಾರ್ಥಕಾಂಗಿ ದುಡ್ಡಕೊಟ್ಟು ವಿದ್ಯೆಯನ್ನು ಕೊಂಡುಕೊಳ್ಳುವದೂ, ಆ ಕೊಂಡುಕೊಂಡ ವಿದ್ಯೆಯನ್ನು ಪುನಃ ಸ್ವಾರ್ಥಕಾಂಗಿತದಪ್ಪ ಹೆಚ್ಚು ಬೇಲೆಗೆ ಮಾರಿಕೊಳ್ಳುವದೂ ಶಿಷ್ಟ ಸಾಂಪ್ರದಾಯನೇ ಆಗಿರುವದರಿಂದ, ನಿಂಬಾದ ಸ್ಪಷ್ಟವರಹಿತದ ಮಾತ್ರ ಈಗ ಅಪ್ಪಕ್ಕೆಷ್ಟೇ ಆಗಿರುತ್ತದೆಂದು ತಡೆಯುಲ್ಲದೆ ಹೇಳಬಹುದು.

ಯಾವ ಉಪಾಯದಿಂದ ವೀದ್ಯೆಯನ್ನು ಸಂಪಾದಿಸಿದರೂ ವಿದ್ಯಾರ್ಥಿಯು ಬ್ರಹ್ಮಚರ್ಯದಿಂದ ವಿದ್ಯಾರ್ಥಿಸಮಾಡಬೇಕಾಗುವನೆಂಬ ಮಾತ್ರ ಸಾರ್ವತ್ರಿಕವಾದದ್ದು.. ಬ್ರಹ್ಮಚರ್ಯದ ಮುಖ್ಯವಾದ ಉದ್ದೀಶವು ಇಂದಿರ್ಯ ಸಿಗ್ರಹವು. ಇಂದ್ರಿಯಗಳು ಅಂತರಿಂದಿರ್ಯ, ಬಹಿರಿಂದಿರ್ಯ ಎಂದು ಎರಡು ವಿಧಗಳಾಗಿದ್ದು, ಬಹಿರಿಂದಿರ್ಯಗಳಲ್ಲಿ ಜಾಳ್ಳನೇಂದಿರ್ಯ ಕರ್ಮೇಂದಿರ್ಯ ಎಂಬ ಎರಡುವಿಧದ ಇಂದ್ರಿಯಗಳಿರುವವು. ಅಂತರಿಂದಿರ್ಯ

ಗಳಲ್ಲಿ ಮುಖ್ಯವಾದದ್ದು ಮನಸ್ಸು. ಜಾಷ್ಟ್‌ನೇಂದ್ರಿಯಗಳು ಕಣ್ಣು, ಮೂಗು, ಕಿನಿ, ನಾಲಿಗೆ, ಚಮ್ಮೆ ಎಂಬವು ಇದುಇರುವವು; ಕರ್ಮೇಂದ್ರಿಯಗಳು ಮಾತ್ರ,ಕೈ, ಕಾಲು, ಮಲದ್ವಾರ,ನೂಕೆರಡ್ವಾರ ಎಂಬವು ಇದು ಇರುವವು. ಹೀಗೆ ಬ್ರಹ್ಮಚಾರಿಯಾದವನು ಒಟ್ಟಿಗೆ ಹನ್ನೊಂದು ಇಂದ್ರಿಯಗಳ ನಿಗ್ರಹವನಾಡ ಬೇಕಾಗುವದು. ಇಂದ್ರಿಯಗಳು ಸಿಕ್ಕುಹಾಗೆ ಸಿಕ್ಕುತ್ತೇ ಹರಿದು ಹೋಗ ದಂತೆ ಸ್ನೇತಿಕ ಧಾರ್ಮಿಕ ನಿಯಮಗಳಿಂದ ಅವನ್ನು ಪ್ರತಿಬಂಧಿಸುವದೇ ಇಂದ್ರಿಯ ನಿಗ್ರಹವು. ಅಂತರಿಂದ್ರಿಯವಾದ ಮನಸ್ಸು ಸಿಕ್ಕುಸಿಕ್ಕು ವಿವಯಗಳ ಕಡೆಗೆ ಹರಿದುಹೋಗಿ ಮಂಗಚೇಷ್ಟೆ ಮಾಡಬೇಕೆನ್ನುವದು. ಜಾಷ್ಟ್‌ನೇಂದ್ರಿಯ ಗಳಲ್ಲಿ ಕಣ್ಣು ಬೇಕಾದದ್ದುನ್ನು ಸೋಂಡಲಿಕ್‌ನ್ಯೂ, ಕಿನಿಗಳು ಬೇಕಾದದ್ದುನ್ನು ಕೇಂಡಲಿಕ್‌ನ್ಯೂ, ನಾಲಿಗೆಯು ಬೇಕಾದದ್ದುನ್ನು ತಿನ್ನುಲಿಕ್‌ನ್ಯೂ, ಮೂಗು ವಿವಿಧ ಸುಗಂಥ ಪದಾರ್ಥಗಳನ್ನು ಮೂಸಲಿಕ್‌ನ್ಯೂ, ಚಮ್ಮೆವು ಗಂಧಾದಿ ಸುಖ ಸ್ವರ್ಥಗಳ ಸುಖ ಭೋಗಿಸಲಿಕ್‌ನ್ಯೂ ಮುಂದುವರಿಯುವವು. ಆದರಂತೆ ಕರ್ಮೇಂದ್ರಿಯಗಳಲ್ಲಿ ವಾಣಿಯು ಸಿಕ್ಕುಹಾಗೆ ಹರಿಬಂಧಿಸಬೇಕೆನ್ನುವದು, ಕೈಗಳು ಬೇಕಾದದ್ದುನ್ನು ಮಾಡಬೇಕೆನ್ನುವವು, ಕಾಲುಗಳು ಬೇಕಾದಲ್ಲಿಗೆ ಹೋಗ ಬೇಕೆನ್ನುವವು, ಆದರಂತೆ ಉಳಿದ ಕರ್ಮೇಂದ್ರಿಯಗಳೂ ಅನಿಯಮಿತ ತನದ ತಮ್ಮ ವ್ಯವಹಾರಗಳನ್ನು ನಡೆಸಬೇಕೆನ್ನುವವು. ಆದರೆ ವಿದ್ಯಾ ಭಿರ್ಯು ಗುರುಹಿರಿಯರ ಆಚ್ಚೆಗೆ ಒಳಗಾಗಿ ಮನಸ್ಸನ್ಯೂ, ಧಾರ್ಮಿಕ ಸ್ವೇತಿಕ ನಿಯಮಗಳನ್ನು ವಾಲಿಸುತ್ತೇ ಜಾಷ್ಟ್‌ನೇಂದ್ರಿಯ- ಕರ್ಮೇಂದ್ರಿಯಗಳನ್ಯೂ ಬಿಗಿಹಿಡಿಯಬೇಕಾಗುವದು. ಈ ಇಂದ್ರಿಯ ನಿಗ್ರಹವು ಬಹು ಕರಿಣ ವಾದದ್ದರಿಂದ ಬ್ರಹ್ಮಚರ್ಯಾಶ್ರಮವನ್ನು ಪಾಲಿಸುವದು ಬಹು ಕರಿಣ ಪಾಗಿರುವದು.

ಇಂದ್ರಿಯ ನಿಗ್ರಹ ಮಾಡಲಿಚ್ಚಿಸುವವನು ಆಹಾರ - ವಿಹಾರ - ವ್ಯವಹಾರಗಳಲ್ಲಿ ವಿಶಿಯಣವನಾಗಿರಬೇಕಾಗುವದು. ನಿಯಮಿತಾಹಾರ - ವಿಹಾರಗಳಿಂದ ಜಾಷ್ಟ್‌ನೇಂದ್ರಿಯಗಳೂ, ನಿಯಮಿತ ವ್ಯವಹಾರದಿಂದ ಕರ್ಮೇಂದ್ರಿಯಗಳೂ ನಿಗ್ರಹಿಸಲ್ಪಡುವವು. ಗುರು ಹಿರಿಯರ, ಹಾಗು ಧರ್ಮದ ಆಚ್ಚೆಗಳನ್ನು ಪಾಲಿಸುವದರಿಂದ ಮನಸ್ಸು ನಿಗ್ರಹಿಸಲ್ಪಡುವದು

ಆಹಾರವೆಂದರೆ, ಸಾರಮುಖ್ಯವಾಗಿ ಜ್ಞಾನೇಂದ್ರಿಯದ್ವಾರಾ ಆತ್ಮತ್ವಸ್ವರ್ಥವಾಗಿ ಸೇವಿಸುವ ನಿಷಯಗಳು. ಮೇಲೆ ಹೇಳಿದ ಕಣ್ಣಾ—ನಾಲಿಗೆ ಮೂಗು-ಕೀವಿ-ಚಮುರ್ ಎಂಬ ಐದು ಜ್ಞಾನೇಂದ್ರಿಯಗಳ ದ್ವಾರದಿಂದ ಸೇವಿಸುವ ರೂಪ-ರಸ-ಗುಫ್-ಶಬ್ದ-ಸ್ವರ್ಥಗಳೂ ಆಯಾ ಇಂದ್ರಿಯಗಳ ಆಹಾರಗಳಾಗಿ ರುವನ್ನು. ಈ ಐದು ಆಹಾರಗಳಲ್ಲಿಯೂ ಆತ್ಮತ್ವಸ್ವರ್ಥವು ದೃಷ್ಟಿಯಿಂದಲೂ, ತರೀರಪ್ರೋಧಣವಾದದೃಷ್ಟಿಯಿಂದಲೂ ಜೀವೇಂದ್ರಿಯನಿಷಯವಾದ ರಸವೆಂಬ ಆಹಾರವು ಮುಖ್ಯವಾಗಿರುವವರಿಂದ, ಅದನ್ನೇ ಆಹಾರವೆಂದು ಸಾರ್ಥಕ ಖಚಿತವಾಗಿ ರೂಢಿಯಾಗಿ ಕರೆಯುವದುಂಟು. ಅನ್ನಗತ ಸಾರ್ಥಿವಾದುದ್ವಾಂದ ಈ ಆಹಾರದ ಉಪಾಧಿಯು ಸಾರ್ಥಿನಾತ್ರಗಳ ಬೆಂಬು ಬಿಟ್ಟಿರುವದಿಲ್ಲ. ನಿರ್ಧಾರವಾದಿರುವ ಸಾರ್ಥಿಯಿಂದ ಯಾವ ಕಾರ್ಯವೂ ಆಗದು. “ಮೊದಲು ಅನ್ನನ್ನ ಆಮೇಲೆ ತನ್ನನ್ನ” ಎಂಬ ಲೋಕೋಕ್ತಿಯಂತೆ, ಹೊಟ್ಟಿ ಶುಂಭ ಆಹಾರ ದೋರೆತ ಒಳಿಕ ನಿಹಾರದ ನಾತು. “ಅಂಬಳಿಕಂಬಳಿರಾಸ್ತು ಹೆಚ್ಚಿನದು ಜಾಸ್ತು” ಎಂಬ ಗಾರವೋಕ್ತಿಯಂತೆ ಸಹಾರವು ಹೆಚ್ಚಿನದೆಂದು ಹೇಳಬಹುದು; ಯಾಕಂದರೆ ಅದನ್ನು ಬಿಡುವದರಿಂದ ದೇಹಕ್ಕೆ ಉಪಕರಿಯಾಗುವದಿಲ್ಲ.

ನಿಹಾರವೆಂದರೆ, ಜ್ಞಾನೇಂದ್ರಿಯ ದ್ವಾರಾ ಆಹಾರ ಸೇವನದಿಂದಾಗುವ ಆನಂದವನ್ನು ಹೆಚ್ಚಿಸಿಕೊಳ್ಳುವ ಉಬ್ಬಿನಿಂದ ಇಂದ್ರಿಯಗಳು ವಿಶೇಷವಾಗಿ ಆಹಾರವನ್ನು ಸೇವಿಸುವಂತೆ ನಾಡುವ ಕೃತ್ರಿಮ ಉಪಾಯವೆಂದು ಹೇಳಬಹುದು. ಜಲನಿಹಾರ, ವನನಿಹಾರ, ಜ್ಯೋತಿಷ್ಯಾಧಿಕಾರ ಮೊದಲಾದನಗಳ ಸೇವನದಿಂದ ಪಂಚೇಂದ್ರಿಯಗಳ ದ್ವಾರದಿಂದ ಉತ್ತೇಷಿತಾಹಾರಗಳನ್ನು ಸೇವಿಸುವದು ನಿಹಾರದ ಉದಾಹರಣವಾಗಿರುವದು. ಒಟ್ಟಿಗೆ, ಆಹಾರದ ಒಂದು ಬಗೆಯ ಅತಿರೇಕವೇ ನಿಹಾರವಂಥು ಹೇಳಬಹುದು. ನಿಹಾರವು ಅತಿಯಾದರೆ ಅಪಾಯ ತಪ್ಪಿನ ಸಂಭವವುಂಟು. ಇನ್ನು ವ್ಯವಹಾರವೇ ದರೆ ಆಹಾರ-ನಿಹಾರಗಳ ಸಾರಪ್ರಯ್ಯಾರ್ಥವಾಗಿಯೂ, ಸಾರಪ್ರಯ್ಯಾರ್ಥವಾಗಿದ್ದ ಆಹಾರ ನಿಹಾರಗಳ ಸುವರಿಣಾಮವಾಗುವದಕ್ಕಾಗಿಯೂ ನಡೆಸುವ ಕರ್ಮೇಂದ್ರಿಯ ಪ್ರಧಾನವಾದ ವ್ಯಾಪಾರವೆಂದು ಹೇಳಬಹುದು. ಕ್ಷೇ, ಕಾಲು, ಮಾತ್ರಾ

ಮೂತ್ರದ್ವಾರ, ಗುದದ್ವಾರ ಇವು ಕರ್ಮೀಂದ್ರಿಯಗಳಿಂದು ಹಿಂದೆ ಹೇಳಿ ಯಾದೆ. ವಾರಮುಖ್ಯವಾಗಿ ಈ ಕರ್ಮೀಂದ್ರಿಯಗಳ ದ್ವಾರದಿಂದ ಮಾಡುವ ಬಗೆಬಗೆಯ ಉದ್ದೋಜಗಳು ಆಹಾರ - ವಿಹಾರಗಳ ಪಾರಪ್ರಯ್ಯಾರ್ಥವಾಗಿ ಮಾಡುವ ವ್ಯವಹಾರಗಳಾಗಿರುವವು. ಅದರಂತೆ ವ್ಯಾಯಾಮ, ಅಂಗಸಾಧನೆ ಮುಂತಾದ ವ್ಯಾಪಾರಗಳು, ಪತ್ರಪ್ರಸ್ತಾವಾದ ಆಹಾರ-ವಿಹಾರಗಳ ಸುಪರಿಣಾ ಮುಕ್ಕಾಗಿನಡಿಸುವ ವ್ಯವಹಾರಗಳಾಗಿರುವವು. ಈ ಆಹಾರ-ವಿಹಾರ-ವ್ಯವಹಾರಗಳು ನಮಗೆ ಆವರಣ ಅವರಿಷ್ಟಾರ್ಥವಾಗಿದ್ದರೂ, ಅವನ್ನು ಸತ್ಯರಿಣಾ ಮುಕಾರಿಯಾಗಿಯಾಗಲಿ, ದುಷ್ಪರಿಣಾಮಕಾರಿಯಾಗಿಯಾಗಲಿ ಮಾಡಿಕೊಳ್ಳುವುದು ಸಮ್ಮುಕ್ತೀಯಲ್ಲಿರುತ್ತದೆಂಬದನ್ನು ಮಾತ್ರ ನಾವು ಸಂರಥಾ ಮರೆಯಲಾಗುತ್ತದೆ. ಆಹಾರ-ವಿಹಾರ-ವ್ಯವಹಾರಗಳು ಸತ್ಯರಿಣಾಮಕಾರಿಗಳಾಗಿ ಬೇಕೆಂತಲೇ ನಮ್ಮು ಪೂರ್ವಜರು ನಿದ್ಯಾರ್ಥಿಗಳಿಗೆ ಗುರುಕುಲವಾಸದ ಯೋಂಗನನ್ನು ಒದಗಿಸಿಕೊಡುತ್ತಿದ್ದರು.

ಇಂದ್ರಿಯಗಳ ನಿಗ್ರಹಕೆಂಬ ಗುರುಕುಲಗಳೇ ತಕ್ಕು ಸ್ಥಳಗಳಿಂಬದರಲ್ಲಿ ಸಂಶೋಧಿತಾಗಿ; ಯಾಕಂದರೆ ಕುಲಸತ್ತಿಗಳಾದ ಮುಣಿಗಳು ಇಂದ್ರಿಯ ನಿಗ್ರಹಕ ತತ್ವರರಾಧಿದ್ವರಿಂದ ಅವರ ಆಧವರ್ತ್ಯದಲ್ಲಿ ನಿದ್ಯಾರ್ಥಿಗಳ ಆಹಾರ-ವಿಹಾರ-ವ್ಯವಹಾರಗಳಲ್ಲಿ ನೀತಿಯಾಂಬಾಗಿ ಶಾಸ್ತ್ರಸಿದ್ಧವಾದ ಸಾತ್ವಿಕ ಆಹಾರ-ವಿಹಾರ-ವ್ಯವಹಾರಗಳಲ್ಲಿ ನಿದ್ಯಾರ್ಥಿಗಳು ತಮ್ಮ „ಲಾಪಚೀನಿಕೆಯನ್ನು ಸಾಗಿಸುತ್ತು ತಾವೂ ತಪಸ್ಸಿಗಳಾಗಿ ನಿದ್ಯಾರ್ಥಿನವನ್ನು ಮಾಡಬೇಕಾಗುತ್ತತ್ತು. ಇಂದ್ರಿಯಗಳಿಗೆ ರಾಜನ ತಾಮಸ ಶಾವ ಆಹಾರ-ವಿಹಾರ-ವ್ಯವಹಾರಗಳು ದೊರೆಯದ್ವರಿಂದ ಅವರಗಳ ಕ್ಷೋಭವಾ ದೇ ಅವರಗಳ ಬೀಳನಡಿಗೆಗೆ ಆಸ್ವದವು ದೊರೆಯುತ್ತತ್ತುತ್ತು. ಇಂದ್ರಿಯಗಳಕ್ಷೋಭದಿಂದ ಅವರಗಳ ಬೀಳವಣಿಗೊ, ಸತ್ಯವೃದ್ಧಿಗೊ ಆಂಕವೃಂಭಾಗುವದು. ಈ ಮಾತನ್ನು ಲಕ್ಷ್ಯನಾಲ್ಪಟ್ಟೇ ಕುಟುಂಬದಲ್ಲಿಯಾಗಲಿ, ಸಮಾಜದಲ್ಲಿಯಾಗಲಿ ನಡೆಯುವಿವಿಧ ಆಹಾರ-ವಿಹಾರ-ವ್ಯವಹಾರಗಳ ಅಪಾಯಕಾರಕಸಂಪರ್ಕವು ಆಗಬಾರದೆಂದು ನಿದ್ಯಾರ್ಥಿಗಳನ್ನು ವ.ನೆಯಲ್ಲಿ ಇಟ್ಟಿಕೊಳ್ಳಿದೆ ಗುರುಕುಲಕ್ಕೆ ಆಟ್ಟಿತ್ತಿದ್ದರು; ಆದರೆ ಈಗ ಆ ಸಂಶಾಸ್ತ್ರೀಯ ಪದ್ತಿಯೆಲ್ಲ ಮಾಯವಾಗಿ. ನಿದ್ಯಾರ್ಥಿಗಳು

ಮನೆಯೋಳಗಿನ, ಹಾಗು ಸಮಾಜದೊಳಗಿನತಿಂಥ ಸ್ತ್ರೀಯವಾದ, ಅತ್ಯಾನ ಆವಾಯಕಾರಕವಾದ ಆಹಾರ-ವಿಹಾರ-ವ್ಯವಹಾರಗಳಲ್ಲಿ ತೊಡಗಿ ಸತ್ಯಹೀನರೂ, ಬಲಹೀನರೂ, ವೀರ್ಯಹೀನರೂ, ತೇಜೋಹೀನರೂ ಆಗಿ, ನಿವಿಧ ಮನೋ ವಿಕಾರಗಳ ಆಗರವಾಗುವರು. ಇಂತಹ ಪಾಮರರು ನಿರಫರ್ಕ ಗದ್ದಲವ ನ್ನಲ್ಲದೆ ಯಾವ ಮಹಾ ಕಾರ್ಯವನ್ನು ಮಾಡಲು ಸಮರ್ಪಿಸಾದಾರು? ಪಾಶ್ಚಿಮಾತ್ಯರ ಸಹವಾಸವಾದಾದಂತೆ, ನಮ್ಮಲ್ಲಿಯ ಗುರುತುಲ ಪದ್ಧತಿಯ ಸ್ತರ ಉನ್ನಾ ಸಮಗ್ರಿಲ್ಲದಂತಾಗಿ, ಈಗಿನ ಶಾಲೆಗಳಲ್ಲಿಯ ಉದ್ದೇಶವಿಲ್ಲದ ಹಾಗು ಕಾರ್ಯಕಾರಿಯಲ್ಲದ ನಿರಫರ್ಕ ನಿವಯಗಳ ಅರ್ಥಾಟದ ಅಭಾಸದ ಕ್ರಮ ದಿಂದ ನಿದ್ಯಾರ್ಥಿಗಳ ಶಿಕ್ಷಾ ಕಾಲವು ಹಿತಪರ್ವತಾವಸಾಯಿಯಾಗದೆ, ವ್ಯಧರ ವಾಗಿ ಕಳೆದುಯೋಗಲು, ಅವರು ಸತ್ಯಹೀನರಾಗಿ ನಾಕರಿಯನ್ನಲ್ಲದೆ ಬೇಕೆ ಕೆಲಸಗಳನ್ನು ಮಾಡಲು ಅಸಮರ್ಪಿಸಾದಾರೆ! ಈ ಸ್ತ್ರೀತಿಯಲ್ಲಿ ಎಲ್ಲ ಉದ್ದೇಶಗಳ ಗುತ್ತಿಗೆಯನ್ನು ಯಂತ್ರಕಲಾ ನಿಪುಣಾದ ಪಾಶ್ಚಿಮಾತ್ಯರು ಹೊತ್ತು ಬಿಡಲು, ಪಾರಮ್ಯವಾಗಿ ದೊಡ್ಡದೊಡ್ಡ ಪವರಿಗಳನ್ನು ಧರಿಸಿದವರು ನಾಕರಿಯು ಸಿಗದ್ದುಹಾಗೆ ಆದುತ್ತಿ ನಿರ್ದಿಷ್ಟೇಗಳೂ, ವಾಚಾಲರೂ, ದೀನರೂ ಆಗತೊಡಗಿರುವರು! ಆದರೂ ಪದವೀಧರರಾಗಿ ವ್ಯಧರದುಡ್ಡ ಹಾಳುವಾಡಿಕೊಳ್ಳುವ ಅಂಥಪರಂಪರೆಯ ನಮ್ಮ ಕೆಟ್ಟ ಚಟ್ಟವೇನು ಹೋಗಲೊಲ್ಲದು; ಇದರಿಂದ ದೇಶವು ಹೆಚ್ಚು ಹೆಚ್ಚು ಪರಾಧಿನವಾಗುವದೂ ತಪ್ಪಲೊಲ್ಲದು!

ಈ ದುಸ್ಸಿತಿಯನ್ನು ನೋಡಿ ಪಾರಮ್ಯವಾಗಿ ಪದವೀಧರರ ಧೌರೀಯದಲ್ಲಿ ದೇಶೋದ್ಧಾರಕಾಗಿ ಯತ್ನಿಸುವ ದೇಶಭಕ್ತರದೊಂದು ಸಂಘವು ಉತ್ತನ್ನವಾಯಿತು. ಅವರ ಮುಖ್ಯ ಕೆಲಸವೇಂದರೆ, ಧರ್ಮ-ಜಾತಿ-ಕುಲಗಳ ಆಭಿವಾನವನ್ನು ಹಿಡಿಯದೆ, ಅವುಗಳ ಯಾವಬಂಧನಕ್ಕೂ ಕಾರ್ಯತಃಖಳಗಾಗದೆ, ನಿಶ್ಚಯ ಪ್ರಕಾರದ ವೇವ - ಭೂವಳ - ಭಾವಣಿಕುಳ್ಳವರಾಗಿ ಯೋಕಜಾಗ್ರತಿಯಾಗಬೇಕೆಂದು ನಿವಿಧ ನಿವಯಗಳ ಮೇಲೆ ಪಾರಚಿನ ಆಯಂ ಸಂಸ್ಕರಿತಿಗೆ ಮಹತ್ವಕೊಡದೆ, ಪೂಜ್ಯ ಪುರಾತನೆರ್ಥಾಗು ಅವರ ನಿಚಾರಗಳ ಅವಹೇಲನವಾದರೂ ಲಕ್ಷಿಸದೆ, ತಮ್ಮನುಸಂಸ್ಕರಿಸಿ ಸಮರ್ಪಿಸಿದ್ದಾಗಿ ಪಾರಮ್ಯವಾಗುವದೂ ತಪ್ಪಲೊಲ್ಲದು!

ಕವಾಗ ಹೋರಿದಂತೆ ಸಭಿ - ಸಭಿಗಳಲ್ಲಿ ಉಪನ್ಯಾಸಕೊಡುವದು, ಲೇಖಗಳನ್ನು ಬರೆಯುವದು ! ಇವರ ಈ ಪ್ರಯತ್ನದಿಂದ ದೇಶದಲ್ಲಿ ಹಿತಕಾರಕವಾದ ದ್ವೀಪೀ ಜಾಗ್ರತ್ತಿಯಾಗುವದೋ, ಅಥವಾ ಅಹಿತಕಾರಕವಾದ ಆಸುರೀ ಜಾಗ್ರತ್ತಿಯಾಗುವದೋ ಎಂಬದನ್ನು ಅವರೇ ಬಲ್ಲರು. ಯಾವ ಹೊಂದು ದೇಶದೊಳಗಿನ ಜನರು ತಮ್ಮಲ್ಲಿಯ ನಿನಿಧಿ ಉದ್ದೇಶಗಗಳನ್ನು ಕರ್ತವ್ಯಬುದ್ಧಿಯಿಂದ ಉತ್ತಮರೀತಿಯಿಂದ ಕೈಮುಟ್ಟಿಮಾಡುವದೇ ದೇಶೀಯಾರದ ಸಾಧನವಾಗಿದ್ದು, ಅಂತಹ ಉದ್ದೇಶದ ಗೊಡವೆಗೆ ಹೋಗದೆ, ಹಾಗೆ ಉದ್ದೇಶಗಮಾಡುವವರ ಸಂಬಂಧವನ್ನು ಇಡದೆ, ಉಂಡಿದ್ದನ್ನೇ ಕಾರಿಕೊಳ್ಳುವಂತೆ ದೇಹಾತ್ಮಾದಿತ್ಯದ ಪಾಶ್ಚಾತ್ಯರ ನಿಚಾರಗಳನ್ನು ದೇಶದತ್ತಂಬ ಹರಡುವದರಿಂದ ದೇಶದಲ್ಲಿ ಕುಂಭಕರ್ಮನಲ್ಲಿ ಉಂಟಾದಂತಹ ನಿನಾಶಕಾರಕ ಆಸುರೀಜಾಗ್ರತ್ತಿಯೇ ಉಂಟಾಗಬಹುದೆಂದು ಹೋರುತ್ತದೆ; ಯಾಕಂದರೆ, ಹೋಕಜಾಗ್ರತ್ತಿಯಾದಂತೆ ಲೋಕಿಕರಲ್ಲಿ ಆಸಹಿತ್ಯಾತ್ಮಿ, ಮಾತ್ರಾಯ್, ದಂಭ, ಬೈಧ್ಯತ್ಯಾ, ಅನೇಕತ್ಯಾ, ವಿವಿಧ ಪಂಗಡಗಳ ಕಾಗು ಮತಗಳ ಉತ್ಪತ್ತಿ ಇವುಗುತ್ತಿರುವವು. ದಿನದಿನಕ್ಕೆ ಉಂಟಾಗುತ್ತಿರುವ ನಿನಿಧಿ ಸಂಘಗಳಿಗಂತು ನಿಲುಗಡಿಯೇ ಇಲ್ಲ; ಆಯಾಸಂಘದವರು ತಮ್ಮ ಮೃತ್ಯುಸಂಘಗಳಿಂದ ಹೊರಗಾದವರ ಸಂಬಂಧವಿಲ್ಲದಂತೆ ತಮ್ಮ ಮೃತ್ಯುಸಂಘದಕೆಲಸ ಮಾಡುತ್ತಿರುವರು! ಅಂದರೆ ತರುಣ ಸಂಘದವರಿಗೆ ವ್ಯಾಧಿರ ಸಂಬಂಧವಿಲ್ಲ, ಬ್ರಾಹ್ಮಣ ಸಂಘದವರಿಗೆ ಬ್ರಾಹ್ಮಣತರರ ಸಂಬಂಧವಿಲ್ಲ, ಬ್ರಾಹ್ಮಣತರಸಂಘದವರಿಗೆ ಬ್ರಾಹ್ಮಣರ ಸಂಬಂಧವಿಲ್ಲ. ಶ್ರೀಯರ ಸಂಘಗಳಿಗೆ ಪುರುಷರಸಂಬಂಧವಿಲ್ಲ, ಪುರುಷವಂಘಗಳಿಗೆ ಸ್ತ್ರೀಯರಸಂಬಂಧವಿಲ್ಲ! ಇದರಿಂದ ಪರಸ್ಪರ ಸಂಬಂಧವಿಲ್ಲದಿರುವದು ಹೋಗಲಿ, ಪರಸ್ಪರ ದ್ವೀಪ ಉಂಟಾಗದಿದ್ದರೆ ಸಾಕಾಗಿದೆ! ಈ ಚಂದದಿಂದ ಹೋಕದಲ್ಲಿ ಅನೇಕತ್ಯಾವು ಉಂಟಾಗುತ್ತಾ ನಡೆದಿರುವದಲ್ಲದೆ, ಇನ್ನುಮೇಲೆ ಅತ್ಯೇ ಯಾರಸಂಘ, ಸೌಸಾರಸಂಘ, ಮಕ್ಕಳಸಂಘ, ತಂದೆಗಳಸಂಘ ಎಂಬ ಸಂಘದರ ಸಂಘಗಳು ಉಂಟಾಗಿ ಮನೆತನಗೃಹೀಲ್ಲಿ ಹಾಳಾಗಿ ಹೋಗುವವೋ ಎಂಬ ಅಂಜಿಕೆಯು ಹುಟ್ಟಬಹುದಾಗಿದೆ. ಪಾಪ ! ದೇಶಭಕ್ತರು ಯತ್ತಿ ಸುನದು ದೇಶದ ಏಕ್ಕು

క్షూగి; పరిణామ నోఇదరే అస్తేక్య! ఇదక్కు దేశద మద్యైవవన్ను ముండె మాడదిద్దరే గతియీను?

ఇంతక దేశోద్ధారద పిడగు విద్యార్థిగళన్ను తంటికొళ్ఱు త్రు రువదరింద ఆగువ అనఫ్రవన్ను వణిసలిక్కే ఇల్లి స్థానుకొలతే యిల్ల. ఇష్టు దిగ్దర్శనవాదద్దు రాష్ట్రీయ-భవితవ్యతేయ తక్షచ్ఛసచారవంతరిగె సాకాగిరువదు. విద్యార్థిగళు రాష్ట్రీండ్రారక్కు కారణగాధ సివిధ ఉద్యోగగళల్ల కాయితః సేరి తాప్త క్యేకొండిరువ తయా ఉద్యోగగళగే అవశ్యవాగిరువ శిక్షణవన్ను పడేదు సించవాద దేశోద్ధారమాడువ అధికారవన్ను పడేయదే, బరియ బాయిపురాణద వ్యవహారదల్లి సేరువదు హేగే ఘాతకవేంబదన్నూ, అదక్కు అంగభూతవాగిరువ వివిధ మహత్వద విషయగళన్నూ కురితు “విధ్యార్థి” అథవా “రాష్ట్రీయ భవితవ్యతా” ఎంబ పుస్తకచల్లి ఎస్తారవాగి బరియబేసిద్దేనే. నన్న ఈ మనోదయవన్ను శద్గురు ప్రభావవు పూణమాడబేకు.



१० ప్రభంధ శీర్షణ

ఇదు అత్యుపయుక్తవాద మహత్వద పుస్తకము. ప్రాథమిక కాలేగళల్లియ చిక్కు విద్యార్థిగళింద ట్రేనింగ్ కాలేజద ఇనే వషాండల్లియ ప్రార్థ విద్యార్థిగళ వరిగి నాను ప్రభంధగళన్ను కలిసువాగ ఆద అనుభవద సహాయదిందలూ, నన్న లేఖన వ్యవసాయదల్లి బింద అనుభవద సహాయదిందలూ ఇదన్ను బరేయతొడగిరువేను. భాషయ ఏకీకరణక్కే సహాయవాగువంతి ఈ పుస్తకద రచనేయాగు వాగ మైసూర కన్నడిగర గౌరవద సహాయవు ననగే అవశ్య బేచాగిరువదు. అంతక సహాయవు బెంగళార హాగు మైసూర పట్టణ గళల్లియ అనుభవిక విద్యాంసరింద దొరేతీఁతెంబ ఆశేయింద ఈ పుస్త

ಕವನ್ನು ಬೇಗನೆ ಇಲ್ಲಿ ಮುಗಿಸಬೇಕೆಂದು ಮಾಡಿದ್ದೀನೆ. ನನ್ನ ಆ ಪ್ರಬಂಧ ಶಿಕ್ಷಣ ಕ್ರಮದ ದಿಗ್ದಿರ್ಚಿನವನ್ನು ಉಪೋದ್ಯಾತ ರೂಪದಿಂದ ಇನ್ನು ಸ್ಪೃಹಿ ದರಲ್ಲಿ ಮಾಡುವೆನು.

ಉಪೋದ್ಯಾತ

ಪ್ರಬಂಧ-ಶಿಕ್ಷಣದ ಮೊದಲನೆಯ ಮಟ್ಟು ವಾಕ್ಯರಚನೆಯನ್ನು ಕಲಿ ಸುವಧಾಗಿರುತ್ತದೆ. ಕನ್ನಡಿಗರಿಗೆ ಕನ್ನಡವು ಇಸ್ತಭಾಷೆಯಾದದ್ದರಿಂದ ಅವರು ನೇರಹೊರಯವರ ಆಸುಕರಣಮಾಡಿ ಚಿಕ್ಕಂದಿಸಿಂದಲೇ ವಾಕ್ಯರಚನೆಯನ್ನು, ಅಂದರೆ ಮಾತಾಡುವದನ್ನು ಕಲಿಯುತ್ತೆ ಬರುವರು; ಹೊರತು ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುವಾಗ ಅವರು ಆಡುವ ಮಾತುಗಳನ್ನೂ, ಕೊಡುವ ಉತ್ತರಗಳನ್ನೂ ಶಿಕ್ಷಕರು ಬಾಲಕರ ವರ್ಗದಿಂದಲೇ ತಿದ್ದುತ್ತೆ ಬರಬೇಕಾಗುವದು. ಅಂದಒಳಿಕ ಕೂಸುಗಳು ಮನೆಯಲ್ಲಿ ಮಾತಾಡಲಿಕ್ಕು ಹತ್ತಿದಾಗಿನಿಂದಲೂ, ಮುಂದೆ ಅವು ದೊಡ್ಡವಾಗಿ ಶಾಲೆಯಲ್ಲಿ ಬಾಲಕವರ್ಗಕ್ಕೆ ಸೇರಿದಾಗಿನಿಂದಲೂ ಪ್ರಬಂಧ ಶಿಕ್ಷಣವು ಒಂದು ಬಗೆಯಾಗಿ ಆರಂಭ ವಾಗುತ್ತದೆಂದು ಹೇಳಬಹುದು; ಆದರೆ ಮನೆಯಲ್ಲಿ ಹಿರಿಯರು ಹುಡುಗಿರಿಗೆ ಕಢಿಗಳನ್ನು ಹೇಳಿ ಪ್ರಬಂಧ ಶಿಕ್ಷಣವನ್ನು ಪ್ರತ್ಯೇಕವಾಗಿ ಆರಂಭಿಸುವೆಂತೆ, ಶಾಲೆಯಲ್ಲಾದರೂ ಶಿಕ್ಷಕರು ಮಾಡಬೇಕು.

ಈ ಪ್ರಬಂಧ ಶಿಕ್ಷಣದ ಕೆಲಸವು ಬಹು ಸಾವಕಾಶವಾಗಿ ಸಾಗತಕ್ಕ ದ್ವೀಂಬದನ್ನು ಶಿಕ್ಷಕರು ಮರೆಯತಕ್ಕ ದ್ವಾಲ್ಲ. ಸಣ್ಣ ಹುಡುಗರ ಸಂಬಂಧದಿಂದಂತು ತಾಳೈಯು ಬಹಳ ಬೇಕಾಗುವದು. ಉದಾಹರಣಾರ್ಥ— ಮೊದಲು ಚಿಕ್ಕ ಮಕ್ಕಳು ಕಢಿಗಳನ್ನು ಆಕ್ಷರತೆಯಿಂದ ಕೇಳುವವು ಮಾತ್ರ; ಅವಕ್ಕೆ ಕೇಳಿದ್ದನ್ನು ಸ್ಪೃಹಿಸ್ತೂ ಹೇಳಲಿಕ್ಕು ಬರುವದಿಲ್ಲ. ಮುಂದೆ ಬರಬರುತ್ತೆ ಅವು ಸ್ಪೃಹಿಸ್ತೂ ಹೇಳಲಿಕ್ಕು ಬರುವದಿಲ್ಲ. ಕೇಳಿದ್ದನ್ನು ನೆಟ್ಟಿಗೆ ಹೇಳಲಿಕ್ಕು ಬಂದರೆ ತಕ್ಕುಮಟ್ಟಿಗೆ ಕೆಲಸವಾದಂತಾಗುವದು. ಇಷ್ಟಾದಬಳಿಕ ಕ್ಯೇಮುಟ್ಟಿ ಬರಯುವದು. ಬಾಲಕರ ವರ್ಗದಿಂದ ಇನೆಯ ಇಯತ್ತೆಯ ನರಗಿನ ವಿದ್ಯಾರ್ಥಿಗಳಿಗೆ ಬರಯುವ ಅಭ್ಯಾಸವಿರುವದಿಲ್ಲ; ಆದ್ದರಿಂದ ಅವರು ಕಢಿ ಮೊದಲಾದವನ್ನು ತಮ್ಮ ತಮ್ಮ ಯೋಗ್ಯತೆಯಿಂತೆ ಬಾಯಿಂದ

ಹೇಳಿದರಾಯಿತು. ನಾಲ್ಕುನೇಯ ಇಯತ್ತೀಯ ವಿದ್ಯಾರ್ಥಿಗಳಿಗೆ ಕೆಲಮ್ಮಿಟ್ಟಿಗೆ ಬರೆಯುವ ಅಭ್ಯಾಸವಾಗುವ ಕಾರಣ, ಅವರು ತಾವು ಬಾಯಿಂದ ಹೇಳಿವದನ್ನು ಅನುಕೂಲನಿದರ್ಶ ಬರೆಯುವದು ಹಿತಕರೆವು. ಇನೆಯ ಇಯತ್ತೀಯ ಪಿಠ್ಯಾರ್ಥಿಗಳಿಗೆ ತಕ್ಕಿಷಾಟ್ಟಿಗೆ ಬರೆಯುವ ಅಭ್ಯಾಸವಾಗುವ ದಲ್ಲಿದೆ, ಅಲ್ಲಿಸ್ವಲ್ಪ ವ್ಯಾಕರಣ ಜಾಖಾನವೂ ಇಗುವದರಿಂದ, ಪ್ರಬಂಧ ಶಿಕ್ಷಣವನ್ನು ಇನೆಯ ಇಯತ್ತೀಯಿಂದ ಸ್ವತಂತ್ರವಾಗಿ ಆರಂಭಿಸತಕ್ಕದ್ದು.

ಶುದ್ಧಭಾಷೆಯನ್ನು ಕ್ರೇಸೇರಿಸಿಕೊಳ್ಳಲಿಕ್ಕೆ ವಿದ್ಯಾರ್ಥಿಗಳಿಗೆ ಸೇರವಾಗುತ್ತೆ ಹೋಗುವದು, ಪ್ರಬಂಧಶಿಕ್ಷಣದ ಸಂಬಂಧದಿಂದ ಶಿಕ್ಷಕರು ಮಾಡತಕ್ಕ ಶಿವಶ್ಯದ ಕೆಲಸವಾಗಿರುವದು. ಈ ಕೆಲಸವನ್ನು ಅವರು ಜಾಗರೂಕತೆಯಿಂದ ಮಾಡದಿದ್ದರೆ ಹಾನಿ ತಟ್ಟಿದೆ ಇರದು. ಸಣ್ಣ ಸಣ್ಣ ವಾಕ್ಯಗಳನ್ನು ರಚಿಸುವ ಮುನುವ್ಯನಿಗೆ ಸ್ವಾಭಾವಿಕವಾದದ್ದೆಂಬದನ್ನು ಶಿಕ್ಷಕರು ಎಂದೂ ಮರುತ್ತಕ್ಕೂದ್ದಿಲ್ಲ. ಈ ಸ್ವಭಾವದ ಆಂಕುರಾರೋಪಣವು ಮನುಷ್ಯನ ಘ್ರಾದಯದಲ್ಲಿ ತಾಯಿತಂದಿಗಳ ಸ್ತ್ರೀಯ ಮಾತಿನರೂಪದಿಂದ ಚಿಕ್ಕಾದಿನಿಂದಲೇ ಶಿಗುತ್ತಿರುವದು. ಈ ಆಂಕುರವನ್ನು ಶಿಕ್ಷಕರು ಕ್ರಮವಾಗಿ ಬೆಳೆಯಗೊಂಟ್ಟು ದೊಡ್ಡಿಗಿಡವಾಗಮಾಡಬೇಕಾಗುವದು. ಇದಕ್ಕಾಗಿ ಅವರು ವಿದ್ಯಾರ್ಥಿಗಳ ಯೋಂಗ್ಯತೆಯನ್ನು ರಿತು ಮೆಲ್ಲಿಮೆಲ್ಲಿನೆ ಅವರ ಭಾಷೆಯನ್ನು ಶುದ್ಧಗೊಳಿಸುತ್ತು, ತಕ್ಕ ಹೊಸಕೆಬ್ಬಗಳ ಪೂರಿಯಕೆಯನ್ನು ಅವರಿಗೆ ಮಾಡಿಕೊಡುತ್ತು ಸಾಗಬೇಕಾಗುವದು. ಆವಾರಸಂಗಿಕವಾದ ಕರಿಣರಬ್ಬಗಳ ಪ್ರಯೋಗಕ್ಕೆ ಅವರು ಆಸ್ಪದ ಕೊಡತಕ್ಕದ್ದಲ್ಲ. “ಮತ್ತು” “ಆದರೆ” ಮುಂತಾದ ಸಮುಜ್ಞಾಯಕಾವ್ಯಯಗಳನ್ನು ಅರ್ಥವರಿಯದೆ ಸಿಕ್ಕಿಹಾಗಿ ಉಪಯೋಗಿಸಿಗೊಡುವದೂ ಸರಿಯಲ್ಲ. ಗೊತ್ತಿಲ್ಲದ ಅಲಂಕಾರದ ಸಮಾಪಕ್ಕೆ ಹೋಗದಂತೆ ಅವರು ವಿದ್ಯಾರ್ಥಿಗಳನ್ನು ತಡೆಯತಕ್ಕದ್ದು. ಈ ನಿರ್ಬಂಧವನ್ನು ವಾಲಿನ ಲಿಕ್ಕೆ ಸಹಾಯವಾಗಬೇಕೆಂದು, ಈ ಪುಸ್ತಕದಲ್ಲಿ ಮುಂದೆ ಮಾದಂಗಾಗಿ ಕೊಡುತ್ತ. ಹೋಗಿರುವ ಲೇಖಗಳು ಬೀಜದಿಂದ ವೃಕ್ಷವೆಂಬ ಕ್ರಮದಂತೆ ಒರೆದು ತೋರಿಸಲ್ಪಟ್ಟಿರುತ್ತವೆ.

ಶುದ್ಧಭಾಷೆಗಿಂತ ಸಮರ್ಪಕ-ವಿಷಯ-ವಿವೇಚನವು ಲೇಖಕನ ಗೌರವವನ್ನು ಹೆಚ್ಚಿಸಿತ್ತದೆಂದು ತಿಳಿಯಬೇಕು. ವಿಷಯವನ್ನು ಸರಿಯಾಗಿ

ವಿವೇಚಿಸಲಿಕ್ಕೆ ಕಲಿಸುವದೇ ಪ್ರಬಂಧಶಿಕ್ಷಣದ ಮುಖ್ಯೋದ್ದೀಶವಾಗಿರುತ್ತದೆ. ಅಂದಬಳಿಕ ವಿದ್ಯಾರ್ಥಿಗಳಿಗೆ ಬರೆಯಲಿಕ್ಕೆ ತಕ್ಕುವಿವಯಗಳನ್ನು ಒದಗಿಸಿಕೊಡುವದು ಶಿಕ್ಷಕರ ಮುಖ್ಯಕೆಲಸವಾಯಿತು. ಯಾವ ಸಂಬಂಧವೂ ಇಲ್ಲದೆ ಬಾಯಿಗೆ ಬಂದವಿವಯವನ್ನು ಬರೆಯಹೇಳುವದರಿಂದ ವಿಶೇಷ ಪ್ರಯೋಜನವಾಗುವದಿಲ್ಲ. ಶಿಕ್ಷಕರು ಬರೆಯಹೇಳುವ ವಿವಯಗಳಿಂದ ವಿದ್ಯಾರ್ಥಿಗಳ ಹಿತವು ಹಲವುಬಗೆಗಳಿಂದ ಆಗುವಂತೆ ಇರಬೇಕು; ಅಂದರೆ ಅವು, “ಸುಲಭದಿಂದ ಕರಿಣಿಕ್ಕೆ ಹೋಗಬೇಕೆಂಬ” ಶಿಕ್ಷಣದ ತತ್ವವನ್ನು ಅನುಸರಿಸಿರಬೇಕು; ಮನೋರಂಜಕವಾಗಿರಬೇಕು; ವಿದ್ಯಾರ್ಥಿಗಳ ಜ್ಞಾನವನ್ನೂ, ನೀತಿಯನ್ನೂ ಬೇಳಿಸಲಿಕ್ಕೆ ಸಹಾಯಮಾಡುವಂತಹವಿರಬೇಕು. ಇವೆಲ್ಲ ಉದ್ದೇಶಗಳು ಕೊನೆಗಾಣುವಂತೆ ವಿವಯಗಳನ್ನು ಕೊಡಲಿಕ್ಕೆ ಈ ಪುಸ್ತಕದಲ್ಲಿ ಕೈಲಾಚಮ್ಮೆ ಯತ್ನಿಸಿರುತ್ತದೆ; ಮತ್ತು ತಕ್ಕುವಿವಯಗಳನ್ನು ವಿಪುಲವಾಗಿ ಒದಗಿಸಿಕೊಟ್ಟಿರುವದಲ್ಲದೆ, ಆ ವಿವಯಗಳ ವಿವೇಚನೆ ಕ್ರಮವನ್ನೂ, ಆ ಕ್ರಮವನ್ನನುಸರಿಸಿ ಬರೆದ ಲೇಖಗಳ ಉದಾಹರಣೆಗಳನ್ನೂ, ಆಮೇಲೆ ಹುಡುಗರ ಅಭಿಪ್ರಾಸಕಾರ್ತಿಗಿ ಇಂತಹ ಹಲವು ಹೋಸನಿವಯಗಳನ್ನೂ ಕೊಟ್ಟಿರುತ್ತದೆ. ಅದು ಹೇಗೆಂಬದನ್ನು ಸ್ಪಷ್ಟಲ್ಪದರಲ್ಲಿ ಕೆಳಗೆ ಹೇಳಿರುವದು.

ವಿವಯಗಳು—ನಿಬಂಧದ ವಿವಯಗಳು ಇಂತಹನೇ ಎಂದು ಹೇಳಲಿಕ್ಕಾಗುವದಿಲ್ಲ; ಉಟ್ಟಿ-ಉಡಿಗೆಗಳಿಂದ ಆರಂಭವಾಗಿ, ಗಂಭೀರವಾದ ತತ್ವವಿಚಾರದವರೆಗೆ ಬರುವ ಪಿಷಯಗಳೆಲ್ಲ ನಿಬಂಧದ ವಿವಯಗಳೇ ಆಗಿರುತ್ತವೆ. ಗಂಭೀರವಾದ ತತ್ವವಿಚಾರಗಳನ್ನು ದೊಡ್ಡ ದೊಡ್ಡ ಲೇಖಕರು ಮಾತ್ರ ಬರೆಯಬಹುದಾಗಿದ್ದರೂ, ಉಟ್ಟಿ-ಉಡಿಗೆಯಂತಹ ಅನುಭವದ ವಿವಯಗಳು ಹುಡುಗರಿಂದ ಪ್ರಬುಧ್ವ ಪ್ರಬಂಧಕಾರರವರೆಗೆ ಬರೆಯಲು ತಕ್ಕುವಾಗಿರುವವು. ಇಂತಹ ಸುಲಭವಿವಯಗಳ ವಿವೇಚನವು ಲೇಖಕನ ಯೋಗ್ಯತೆಯಂತೆ ಗೌರವದಾಗ್ರಾಗುವದು. ಪ್ರಬಂಧಲೇಖನಕ್ಕೆ ಆನುಭವ, ವಿಚಾರ ಇವು ಅವಶ್ಯವಾಗಿರುವವು. ಇವಕ್ಕೆ ಪ್ರಯೋತ್ಸವ ಜೋಡಾಗಿದ್ದರೆ ಪ್ರಬಂಧ-ಲೇಖನದಲ್ಲಿ ಪ್ರಗತಿಯು ಆಗಲಾರದು. ಅನುಭವ— ವಿಚಾರಗಳನ್ನು ಹೆಚ್ಚಿಸಿಕೊಂಡು ಆವನ್ನು ಕಾಯ್ದುಕೊಮುವಾಗ ಮಾಡಿಕೊಳ್ಳು

ಲಿಕ್ಷೆ ಪ್ರಯತ್ನವು ಬೇಕೇಬೇಕು. ಅನುಭವ-ವಿಚಾರಗಳನ್ನು ಪ್ರಯತ್ನ ಪೂರ್ವಕವಾಗಿ ಹೆಚ್ಚಿಸಿಕೊಂಡು ಅವನ್ನು ಬೇಕಾದಹಾಗೆ ಉಪಯೋಗಿಸುವ ವರು ಉತ್ತಮ ಲೇಖಕರು. ಪ್ರಯತ್ನ ಪೂರ್ವಕವಾಗಿ ಅನುಭವವೇಂದನ್ನೇ ಹೆಚ್ಚಿಸಿಕೊಂಡು ಅದನ್ನು ಉಪಯೋಗಿಸುವವರು ಮಧ್ಯಮ ಲೇಖಕರು. ಪ್ರಯತ್ನ ಮಾಡಲಾರದೆ ಅನುಭವವನ್ನೂ ಸರಿಯಾಗಿ ಉಪಯೋಗಿಸಲಾರದವರು ಕನಿಷ್ಠರು. ಈ ಮಾತನ್ನು ಲಕ್ಷದಲ್ಲಿಟ್ಟು ಈ ಪುಸ್ತಕದಲ್ಲಿ ಕನಿಷ್ಠ ಪ್ರತಿಯವರಿಂದ ಉತ್ತಮ ಪ್ರತಿಯ ಪ್ರಬಂಧಕಾರರ ವರಿಗೆ ಪ್ರಬಂಧ ಕಲಿಸುವದಕ್ಕಾಗಿ ನಾಲ್ಕು ಭಾಗಗಳನ್ನು ಮಾಡಿರುತ್ತದೆ. ಒನ್ನೆಯ ಭಾಗದಲ್ಲಿ ಬಾಲಕರ ವರ್ಗದಿಂದ ಇನ್ನೆಯ ಇಯತ್ತೀಯವರಿಗೆ ವಿದ್ಯಾರ್ಥಿಗಳಿಗೆ ಅವರೆವರ ಯೋಜ್ಯತೆಯಂತೆ, ಅರವಾತು-ಹಂಟ್ವನಾತು-ಸುಲಭಮಾತುಗಳಿಂದ ಅನುಭವಸಾಧ್ಯ ವಿಷಯಗಳ ಪ್ರಬಂಧಗಳನ್ನು ಬೀಂಬರೂಪ-ಅಂಕುರರೂಪವಾದ ಶಿಕ್ಷಣದಿಂದ ಕಲಿಸಿರುತ್ತದೆ. ಇನ್ನೆಯ ಭಾಗದಲ್ಲಿ ಒನ್ನೆಯ ಇಯತ್ತೀಯವರಿಗೆ ಶುದ್ಧವಾತಿನಿಂದ ಅನುಭವ ಸಾಧ್ಯವಿಷಯಗಳ ಪ್ರಬಂಧಗಳನ್ನು ಸಸ್ಯರೂಪ ಶಿಕ್ಷಣದಿಂದ ಕಲಿಸಿರುತ್ತದೆ. ಇನ್ನೆಯ ಭಾಗದಲ್ಲಿ ಒನ್ನೆಯ ಇಯತ್ತೀಯವರಿಗೂ, ಮುಂದಿನವರಿಗೂ ಕಲಿಣಿ ವಾದ ಅನುಭವಸಾಧ್ಯ ವಿಷಯಗಳ ಪ್ರಬಂಧಗಳನ್ನೂ, ಸುಲಭವಾದ ವಿಚಾರಸಾಧ್ಯ ವಿಷಯಗಳ ಪ್ರಬಂಧಗಳನ್ನೂ ಸವಿವಾತಿನಿಂದ ವೃಷ್ಟರೂಪ ಶಿಕ್ಷಣದಿಂದ ಕಲಿಸಿರುತ್ತದೆ. ಕಡೆಯ ನಾಲ್ಕುನೆಯ ಭಾಗದಲ್ಲಿ ಹೆಚ್ಚಿನ ಯೋಜ್ಯತೆಯವರಿಗಾಗಿ ಪೌರಫ ಭಾಷೆಯಿಂದ ವಿಚಾರಸಾಧ್ಯ ವಿಷಯಗಳ ಪ್ರಬಂಧಗಳನ್ನು ಘಲರೂಪ ಶಿಕ್ಷಣದಿಂದ ಕಲಿಸಿರುತ್ತದೆ. ಅಲ್ಲದೆ, ಈ ಭಾಗದಲ್ಲಿ ಪ್ರಬಂಧಗಳಿಗೂ, ಲೇಖಗಳಿಗೂ ಇರುವ ಭೇದವನ್ನು ಹೇಳಿ, ಕೆಲವು ಲೇಖಗಳನ್ನು ಬರೆದುತ್ತೋರಿಸಿರುತ್ತದೆ.

ವಿವೇಚನ ಕ್ರಮ— ಈ ವಿಷಯಗಳನ್ನು ಕೊಟ್ಟಿ ಮಾತ್ರದಿಂದ ವಿದ್ಯಾರ್ಥಿಗಳು ಅವನ್ನು ಸರಿಯಾಗಿ ವಿವೇಚಿಸಲಾರರು. ಬರೆಯವ ಕ್ರಮವು ಗೊತ್ತಿಲ್ಲದ್ದರಿಂದಲೂ, ತಮಗಾಗಿದ್ದ ಅನುಭವವನ್ನು ಒಟ್ಟಿಗೂಡಿಸುವ ಅಭ್ಯಾಸವಿಲ್ಲದ್ದರಿಂದಲೂ, ಪ್ರಯತ್ನದ ದಾರಿಯು ಗೊತ್ತಾಗದ್ದರಿಂದಲೂ,

ವಿಚಾರದ ವಿಸೀಯು ತಿಳಿಯದ್ದು ರಿಂದಲೂ ಆವರಿಗೆ ಪರರ ಸಹಾಯವು ಅವಶ್ಯಕಾಗಿ ಬೇಕಾಗುವದು; ಆದ್ದರಿಂದ ಈ ಪುಸ್ತಕದೊಳಗಿನ ನಾಲ್ಕುಭಾಗಗಳಲ್ಲಿ ಕಲಿಸಬೇಕಾಗಿರುವ ಪ್ರಬಂಧದ ವಿಷಯಗಳೇ ಗಾಗಿ ಬೇರೆ ಬೇರೆ ಪಾಠಗಳನ್ನು ಕಲ್ಪಿಸಿರುತ್ತದೆ; ಮತ್ತು ಉನ್ನೇಯಾಜಯತ್ವೀಯವರಿಂದ ಮುಂದೆ ಶಾರೀರಿಕ, ಅನ್ನೆಯ, ಇನ್ನೆಯ, ಇನ್ನೆಯ ಭಾಗಗಳಲ್ಲಿ ಬೇರೆ ಬೇರೆ ಬಗೆಯ ವಿಷಯಗಳನ್ನು ಹೇಗೆ ಹೇಗೆ ಬರುವಬೇಕೆಂಬದನ್ನು ಕುರಿತು ವಿಚಾರವಾಡಿರುತ್ತದೆ. ವಿದ್ಯಾರ್ಥಿಗಳಿಗೆ ವಿಷಯ-ವಿವೇಚನ-ಕ್ರಮವು ಗೊತ್ತಾಗುವದಕ್ಕಾಗಿ ಪ್ರತಿ ಒಂದು ಪಾಠದ “ವಿವೇಚನಕ್ರಮ” ವೆಂಬ ಮೊದಲನೇಯ ಸದರಿನ ಕೆಳಗೆ ಆ ಪಾಠದೊಳಗಿನ ವಿಷಯದಲ್ಲಿ ಮಾಡಬಹುದಾದ ಮುಖ್ಯ ಭಾಗಗಳನ್ನು ಬರ್ಬಿರುತ್ತದೆ; ಮತ್ತು ಆಯಾ ಭಾಗಗಳ ಮುಂದೆ ಅವುಗಳಲ್ಲಿ ಸೇರಿಸಬಹುದಾದ ಮುಖ್ಯ ಮುಖ್ಯ ಸಂಗತಿಗಳನ್ನು ಕಾಣಿಸಿರುತ್ತದೆ.

ಉವಾಹರಣ—ಮಾದೀಗಾಗಿ ಪ್ರಬಂಧಗಳನ್ನು ಬರೆದು ತೋರಿಸದೆ ಬರಿಯ ವಿವೇಚನ ಕ್ರಮವನ್ನು ತಿಳಿಸಿ ಬಿಟ್ಟುರೆ ಆಗತಕ್ಕೂ ಪ್ರಯೋಜನವಾಗುವದಿಲ್ಲ. ಬರಹದ ಸುಲಭವಾದ ಸರಣಿ, ತಕ್ಕ ಪದ್ಧತಿ, ಸಣ್ಣ ಸಣ್ಣ ವಾಕ್ಯಗಳು, ವಿಷಯವನ್ನು ಹೊಂದಿಕೆಯಾಗಿ ಬರೆಯುವ ರೀತಿ, ಆಯಾ ಪಾಠಗಳಲ್ಲಿ ತೋರಿಸಿರುವ ವಿವೇಚನ ಕ್ರಮವ ಮತ್ತು ಇವನ್ನು ಅರಿತುಕೊಂಡು ಮನಸ್ಸನಾಡಿಕೊಳ್ಳಲಿಕ್ಕು ವಿದ್ಯಾರ್ಥಿಗಳು ಮಾದೀಯ ಲೇಖಗಳನ್ನು ಕಣ್ಣಿಸುತ್ತಿರುತ್ತಾರೆ ಅವಶ್ಯವು; ಆದ್ದರಿಂದ ಪ್ರತಿ ಒಂದು ಪಾಠದಲ್ಲಿ “**ಉವಾಹರಣ**” ಎಂಬ ಎರಡನೇಯ ಸದರಿನ ಕೆಳಗೆ ಮಾದರಿಗಾಗಿ ಒಂದೊಂದು ಲೇಖನನ್ನು, ಕೆಲಕೆಲವು ಪಾಠಗಳಲ್ಲಿ ಎರಡೆ ರದು ಲೇಖಗಳನ್ನು ಪ್ರಕ್ರಿಯೆ ಬರೆದು ತೋರಿಸಿರುತ್ತದೆ.

ಅಭ್ಯಾಸ—ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕಾಗಿ ಬರೆಯಲು ಹಲವು ವಿಷಯಗಳನ್ನು ಒದಗಿಸಿಕೊಡುವದು ಅವಶ್ಯವು. ಅಭ್ಯಾಸದ ಹೊರ.೧ ವಿಜ್ಞಯಾಗಲಿ, ಕಲೆಯಾಗಲಿ ಕ್ಷೇಸೇರುವದಿಲ್ಲ; ಕಾರಣ ವಿದ್ಯಾರ್ಥಿಗಳ ಅಭ್ಯಾಸಕ್ಕೆ ವಿಷಯಗಳು ಅನಾಯಾಸವಾಗಿ ದೊರೆಯಬೇಕೆಂದು ಪ್ರತಿ ಒಂದು ಪಾಠದಲ್ಲಿ “**ಅಭ್ಯಾಸ**” ವೆಂಬ ಮೂರನೇಯ ಸದರಿನಮುಂದೆ ಮಾದರಿಯ

ಪಾಠದ ವಿಷಯವನ್ನು ಹೋಳುವಂತಹ ಅನೇಕ ವಿಷಯಗಳನ್ನು ಕೊಟ್ಟಿರುತ್ತದೆ.

ಶಿಕ್ಷಣ ಸಹಾಯ—ಆಯಾವಾಠಗಳಲ್ಲಿ ಕೊಟ್ಟಿರುವವಿಷಯ ನಿವೇಷನ ಕ್ರಮದಿಂದಲೂ, ಬರೆದು ತೋರಿಸಿದ ಮಾರಿಯ ಲೇಖಗಳಿಂದಲೂ ಹೊಸ ವಿಷಯಗಳನ್ನು ಕುರಿತು ಬರೆಯುವಾಗ ವಿದ್ಯಾರ್ಥಿಗಳಿಗೆ ಸಹಾಯ ವಾಗಬೇಕೆಂದು ಶಿಕ್ಷಕರು ಅವರಿಗೆ ಇಕ್ಕು ಸಹಾಯಮಾಡಬೇಕು. ಅವರು ವಿದ್ಯಾರ್ಥಿಗಳಿಂದ ಹೊಸದಾಗಿ ಬರೆಸಿಕ್ಕು ಅಭ್ಯಾಸದ ವಿಷಯವನ್ನು ಕುರಿತು ನಿಷ್ಟು ನಿವೇಷನ ಕ್ರಮವನ್ನು ನುಸರಿಸಿ ವಿದ್ಯಾರ್ಥಿಗಳೊಡನೆ ಚಚಿಸಬೇಕು. ವರ್ಗದಲ್ಲಿ ಒಬ್ಬ ವಿದ್ಯಾರ್ಥಿಯನ್ನೇ ಕೆಳುತ್ತಾ ಕುಳಿತು ಕೊಳ್ಳಬೇಕೆಂದು, ಆ ವಿಷಯವನ್ನು ಕುರಿತು ಸಾಮಾನ್ಯವಾಗಿ ಎಲ್ಲರೊಡನೆ ಚಚಿಸಬೇಕು. ಹೀಗೆ ಮಾಡುವಾಗ ಬೇರೆಬೇರೆ ಹುಡುಗಂಂದ ಬೇರೆಬೇರೆ ಅನುಭವಗಳು ಬ್ಯಾಲಿಗೆ ಬಂದು, ಅವು ಒಟ್ಟುಗೂಡುವವು. ಈ ಅನುಭವಗಳ ಸ್ವೀಕಾರಕವಾಗಿ ಬಂದು ಅಭಿವೃದ್ಧಿಸಿದೆನೇಂಬ ಅಭಿವೃದ್ಧಿ ವಿದ್ಯಾರ್ಥಿಗಳಲ್ಲಿ ಹುಟ್ಟಬೇಕು. ಈ ಅಭಿವೃದ್ಧಿ ಸ್ವಾವಲಂಬನದ ಅಭಿವೃದ್ಧಿಗೆ ಬಹು ಪ್ರಯೋಜನಕರವಾದದ್ದು. ಇನ್ನು, ಶಿಕ್ಷಕರು ಅವಶ್ಯದ ಸಂಗತಿಗಳನ್ನು ತಾವಾಗಿ ನಿರ್ವಹಿಸಬೇಕೆಂದು, ಚಚಿಯ ಓಫಿಸಲ್ಲಿ ಅವರು ಅವನ್ನು ಅವಶ್ಯವಾಗಿ ಹೇಳಬಾರದೆಂತಲ್ಲಿ, ಅವಶ್ಯದ ಸಂಗತಿಗಳನ್ನು ತಾತ್ಪರ್ಯವಿನಿಸ್ತೇ ಈ ಪ್ರಜಾಂಗದಲ್ಲಿ ಶಿಕ್ಷಕರು ಹೊಸವಿಷಯಗಳನ್ನು ಹೇಳುವ ಪದ್ಧತಿಗಿಂತ, ಹುಡುಗರ ಅನುಭವಕ್ಕೆ ಬಂದಿದ್ದ ಸಂಗತಿಗಳನ್ನು ನೆನಪಿಗೆ ತಂದುಕೊಡುವ ಪದ್ಧತಿಯನ್ನು ವಿಶೇಷವಾಗಿ ಅನುಸರಿಸತಕ್ಕದ್ದು; ಅಂದರೆ ಹೊಸ ವಿಷಯಗಳನ್ನು ಕುರಿತು ಪ್ರಬಂಧ ಬರೆಯುವನನ್ನಾಗುವು ಹುಡುಗಿಗೆ ಗೊತ್ತಾಗುತ್ತ ಹೋಗುವದು.

ದಿಗ್ರೀನಕ್ಕಾಗಿ ಇವ್ಯು ತಿಳಿಸಿದ್ದ ಸಾಕಾಗಬಹುದು. ಪ್ರಬಂಧ ಶಿಕ್ಷಣದಲ್ಲಿ ಉರಕಕ್ಕ ವಿಷಯಗಳಲ್ಲಿ ತಟ್ಟಿನೆ ಕಣ್ಣಿಗೆ ಕಟ್ಟಿವದಕ್ಕಾಗಿ ಪ್ರಬಂಧವ್ಯಕ್ತವನ್ನು ಕೊಡಬೇಕೆಂದು ಮಾಡಿದ್ದೇನು; ಅದರಿಂದ ಪ್ರಬಂಧಗಳ ಹಲವು ವಿಷಯಗಳನ್ನು ಒಟ್ಟುಗೂಡಿಸಿ ಅನುಗಳನ್ನು ವ್ಯವಸ್ಥಿಗೊಳಿಸು

ವಾಗ ಎಷ್ಟು ಶ್ರಮಪಟ್ಟಿರುವೇನೇಂಬದು ವಾಚಕರ ಮನಸ್ಸಿನಲ್ಲಿ ಬರಬಹುದಾಗಿತ್ತು; ಆದರೆ ಅವಸರದಲ್ಲಿ ನಕಾಶ ತೆಗಿಸಲಿಕ್ಕೆ ಅನುಕೂಲವಾಗದ್ದು ರಿಂದ ಪ್ರಬಂಧದ ವಿಷಯಗಳ ಸಾಮಾನ್ಯ ವರ್ಗಗಳನ್ನು ಇದರಡಿಯಲ್ಲಿ ಕಾಣಿಸಿರುವೆನು. ಈ ಪ್ರಬಂಧಕ್ಕೆ ಅನುಭಿಜ ಮತ್ತು ವಿಚಾರ ಇವೆರಡು ಅವಶ್ಯಕವೇಂದು ಹಿಂದೆ ಹೇಳಿರುತ್ತದೆ. ಅನುಭವವೇ ಮುಖ್ಯವಾಗಿ ವಿಚಾರವು ಗೌಣವಾಗಿ ಉಳ್ಳ ಪ್ರಬಂಧದ ವಿಷಯಗಳು ಅನುಭವ ಸಾಧ್ಯವಿಷಯಗಳು. ವಿಚಾರವೇ ಮುಖ್ಯವಾಗಿ ಅನುಭವವು ಗೌಣವಾಗಿ ಉಳ್ಳ ಪ್ರಬಂಧದ ವಿಷಯಗಳು ವಿಚಾರ ಸಾಧ್ಯವಿಷಯಗಳು. ಮೊದಲನೇಯ ಪ್ರಕಾರದ ವಿಷಯಗಳು ಕರಿಣ.

ಅನುಭವಾಧ್ಯ ವಿಷಯಗಳು—ಇವುಗಳಲ್ಲಿ ಕಥನಪರ, ವರ್ಣನಪರ ಎಂಬ ಎರಡು ವರ್ಗಗಳಿರುತ್ತವೆ. ಕಥನಪರದಲ್ಲಿ, ಅಂದರೆ ಕೇಳಿ ಮನಗಂಡ ವಿಷಯಗಳಲ್ಲಿ, ಕಟ್ಟಿ ಕಥಿಗಳು, ಪ್ರಾರಾಣಿಕ ಕಥೆಗಳು, ಐತಿಹಾಸಿಕ ಕಥಿಗಳು ಬರುವವು. ವರ್ಣನಪರಗಳಲ್ಲಿ, ಅಂದರೆ ನೋಡಿ ಮನಗಂಡ ವಿಷಯಗಳಲ್ಲಿ ವಸ್ತುಗಳು, ಪ್ರಸಂಗಗಳು ಎಂಬ ಎರಡುಬಗೆಯ ವಿಷಯಗಳು ಬರುವವು. ವಸ್ತುಗಳಲ್ಲಿ ಸಚೀವ ನಿಜೀವ ಎಂದು ಎರಡು ಪ್ರಕಾರಗಳಿದ್ದು, ಸಚೀವಗಳಲ್ಲಿ ಪ್ರಾಣಿಗಳು, ವನಸ್ಪತಿಗಳು, ನಿಜೀವಗಳಲ್ಲಿ ವಾರಕ್ಷಣಿಕ ವಸ್ತುಗಳು, ಕೃತ್ರಿಮ ವಸ್ತುಗಳು ಬರುವವು. ಇನ್ನು ಪ್ರಸಂಗಗಳಲ್ಲಿ ಸಹಜ ಪ್ರಸಂಗ, ಕೃತ್ರಿಮಪ್ರಸಂಗ ಎಂಬ ಎರಡು ವಿಧಗಳಿದ್ದು, ಮತ್ತು ವರ್ಣನಗಳಂಧನ್ಯ ಸಹಜ ಪ್ರಸಂಗಗಳು; ಲಗ್ನಿ, ಮುಂಜಿಗಳಂತಹ ಪ್ರಸಂಗಗಳು ಕೃತ್ರಿಮ ಪ್ರಸಂಗಗಳು.

ವಿಚಾರಾಧ್ಯ ವಿಷಯಗಳು—ಇವುಗಳಲ್ಲಿ ಸಾಮಾನ್ಯರೂಪ-ವಿಷಯಗಳು, ವಿಧಾನ ರೂಪವಿಷಯಗಳು ಎಂಬ ಎರಡು ಮುಖ್ಯ ವರ್ಗಗಳಿರುವವು. ಸಾಮಾನ್ಯರೂಪ ವಿಷಯಗಳಲ್ಲಿ ಗುಣದರ್ಶಕಗಳು, ಸ್ಥಿತಿದರ್ಶಕಗಳು, ಕಾರ್ಯದರ್ಶಕಗಳು ಎಂಬ ಮೂರುಬಗೆಯ ವಿಷಯಗಳಿರುವವು. ಸಿಫಾನ ರೂಪ ವಿಷಯಗಳಲ್ಲಿ ಉಪದೇಶ ದರ್ಶಕಗಳು, ಸಿದ್ಧಾಂತ ದರ್ಶಕಗಳು ಎಂಬ ಎರಡು ವರ್ಗಗಳಿರುವವು. ಸ್ಥಳಸಂಕೇತಕಾ೦ಗಳು ಉದಾಹರಣಗಳನ್ನು ಕೊಡದೆ ವಿಷಯಭೇದಗಳನ್ನು ಮಾತ್ರ ಇಲ್ಲಿ ತೋರಿಸಿರುತ್ತದೆ.

ఈ ప్రచంధ-తీక్ష్ణవు కౌన ఆష్టవత్రద ೪೦೦ పుటద పుస్తకవాగబముదు. అదరల్లి ఎరడు భాగగళన్న వాడున విచారమో ఇరువదు.

(గ) ఈ १० విషయగళల్లిదే “ మానవీకతమ్య ” అథవా “ బద్ధచేవన భాగ్యశాలిత్వ ” (అ) “ శాంతినిలయ ” అథవా “ సవాధమమసాధ్యకతే ” ఎంబ ఎరడు విషయగళ ఉపోద్యమగళన్న మహనీయర ఆవలోకనశ్శాగి కొడబేసేంద్రియము; ఆదరే కారణాంతరదింద బేగనే పుస్తక ముగిసబేకాదద్దరింద బిడబేకాయితు.



వినయద బేడికే

ఈ మేరంగే నాను బరయబేసేందు ఆతిసువ పుస్తకగళన్న బరయలిక్కే ఒందు స్ఫురించి కుళితు కొళ్ళబేకాగువదస్య? ఆదరే కాగే బరయుత్త కుళితుకొండరే సాలవు తీరువదిల్ల; ఆల్లిదే బరేద పుస్తకగళన్న ప్రింటుమాడిసలిక్కే హోసదాగి సాలమాడబేకాగుత్తదే. హాగెమాడదే సాలతీరిసబేసేందు ఉఱొరు తిరుగిదరే ఏర్యువదు ఆగువదిల్ల. ఇంతికి ఇక్కటిట్టిన ప్రసంగదల్లి నన్న సాలతీరిసి నన్నన్న బరయలిక్కు కంచ్చలిక్కే మ్యూసార కన్నడిగరహితు బేరేయవరు సమధరాగలారందు నన్న భావనీయాగిదే! యాకందరే పుణ్యవంతరాద మ్యూసార కన్నడిగరు స్పూరాజ్యపుళ్లవరాద్దరింద, ఆవరల్లి నమ్మంతక ఆతమరాద లేఖకరిగి ఆశ్రయకొడువనానుకొలతిగళిరువవేంబదన్న నాను అరితిరువేను. యోగ్యవాడకస్మిత పుస్తకగళగే ఆశ్రయకొడువదశ్శాగి మ్యూసార నాడినల్లినుడలూస్థాలుగళ ఇన్నారు మున్నారు లాయబ్రిగళుంటు; హాయస్థాలు-కాలేజుగళ లాయబ్రిగళుంటు; మున్సిపాలటీయ డోడ్డ

ದೊಡ್ಡ ಶಾಲೆಗಳ ಲಾಯಬ್ರಿಗಳುಂಟು; ಎಪ್ಪೋನೇ ಸಾರ್ವಜನಿಕ ಲಾಯಬ್ರಿಗಳುಂಟು; ಅಂದಬಳಿಕ ಬರಿಯ ಲಾಯಬ್ರಿಗಳೇ ನಾನು ಒಂದಿರುವ ಎಲ್ಲಪುಸ್ತಕಗಳ ಒಂದೊಂದು ಸೆಟ್ಟಿನ್ನು ತಕ್ಕೊಂಡರೆ ನನ್ನ ಹಡುಸಾವಿರದ ಎಂಟುನೂರು ರೂಪಾಯಿಗಳ ಸಾಲವು ನಿರಾಯಾಸವಾಗಿ ತೀರಬಹುದು!

ಈ ಲಾಯಬ್ರಿಗಳಲ್ಲದೆ ಲೋವರಸೇಕಂಡರಿ, ಮೆಟ್ರಿಕ್, ಇಂಟರ್ ಕ್ಲಾಸ್‌ಸುಗಳೂ, ನಾಮ್‌ನಾ ಸ್ಕೂಲೂ ಯೋಗ್ಯವಾದ ಕನ್ನಡ ಪುಸ್ತಕಗಳಿಗೆ ಪರ್ಯಾ ಪುಸ್ತಕಗಳ ರೂಪದಿಂದ ಆಶ್ರಯಕೊಡಲಿಕ್ಕೆ ಸಿದ್ಧವಾಗಿರುವವು. ಇದೊಂದು ವಿಶೇಷ ಪ್ರಸಂಗವೆಂದು ತಿಳಿದು ಒಂದೇವರ್ಷ ಲೋವರ್ ಸೆಕಂಡರಿಗೆ ನನ್ನದೊಂದು ಪುಸ್ತಕವನ್ನು ಪರ್ಯಾಪ್ತು ಕೆವಾಗಿ ನಿಯಾಸಿಸಿಟ್ಟುರೆ, ನನ್ನ ಸಾಲತೀರಿ ಹೆಚ್ಚು ಜಣ ಉಳಿದು ನನ್ನ ಸ್ವೇದಿಕ ಪಾಠಶಾಲೆಯು ಪುನಃ ಆರಂಭವಾಗಲಿಕ್ಕೆ ಉತ್ತೀರ್ಣನಷ್ಟ ದೊರೆತಂತಾಗಬಹುದಾ! ಅದರಂತೆ ಮೆಟ್ರಿಕ್-ಇಂಟರ್ ಕ್ಲಾಸ್‌ಸುಗಳಿಗೆ ಒಂದೊಂದು ಪುಸ್ತಕದಂತೆ ಒಂದು ವರ್ಷ ನನ್ನ ಪುಸ್ತಕಗಳನ್ನು ಹಚ್ಚಿದರೆ ನನ್ನ ಸಾಲದ ಬಹು ದೊಡ್ಡ ಭಾಗವು ತೀರಬಹುದು. ಈ ಎಲ್ಲ ವಾರ್ಗಗಳಿಂದ ನನಗೆ ಆಶ್ರಯ ದೊರೆತಲ್ಲಿ ಕನ್ನಡಿಗರ ನನ್ನ ಸೇವೆಗೆ ಎಷ್ಟು ಅನುಕೂಲವಾಗಬಹುದಲ್ಲ ! ವ್ಯೇಸೂರ ನಾಡಿನ ಕನ್ನಡದ ಅಭಿವೃದ್ಧಿಗಳಾದ ವಿದ್ವಾಂಸರೂ, ಅಧಿಕಾರಿಗಳೂ ನನ್ನ ಪುಸ್ತಕಗಳು ಮನಸ್ಸಿಗೆ ಬಂದರೆ ಯಾಕೆ ಆಶ್ರಯ ಕೊಡುಬಾರು ಮಾಡಿದರೂ ನನ್ನ ಸೇವೆಗೆ ಎಷ್ಟು ಅವರಿಗೆ ಆಗಬೇಕಂ ಲೇ ಈ ಸದ್ಗುರು ಪ್ರಭಾವವೆಂಬ ಪುಸ್ತಕದ ರೂಪದಿಂದ ನನ್ನ ಮನೋದಯ ಸರ್ವಸ್ವವನ್ನು ಬುದ್ಧಿತ್ವವರ್ಕ ಅವರ ಸನ್ನಿಧಿಯಲ್ಲಿ ಬಿಟ್ಟು ಇಟ್ಟಿದ್ದೇನೆ. ಮಹಿಳೆಯರೇ, ಆಶ್ರಯವಡಿಯುವ ಪ್ರಸಂಗ ಒದಗಿದಲ್ಲಿ ಮಹದಾಶ್ರಯವನ್ನೇ ಪಡೆಯಬೇಕ್ಕಿಲ್ಲವೇ ?

ನಾನು ಯಾವ ಬಗೆಯ ಪುಸ್ತಕಗಳನ್ನು ಬರೆದಿರುವೆನೆಂಬದನ್ನೂ, ಯಾವ ಉದ್ದೇಶದಿಂದ ಪುಸ್ತಕ ಬರೆದಿರುವೆನೆಂಬದನ್ನೂ ಹೀಗೆ “ಗಳಗನಾ ಫನ ಪುಸ್ತಕಗಳು” ಎಂಬ ಜನೆಯ ಪ್ರಕರಣದಲ್ಲಿನಿವೇದಿಸಿರುತ್ತೀನೆ; ಮತ್ತು ಆಯಾ ಪುಸ್ತಕಗಳಲ್ಲಿಯ ವಿವಯಗಳ ಬೋಧವಾಗುವದಕ್ಕಾಗಿ ಈ ಪುಸ್ತಕದ

ಕಟ್ಟಿ ಕಡೆಯ ಎನ್ನೆಯ ಪ್ರಕರಣದಲ್ಲಿ ಪ್ರತಿಒಂದು ಪುಸ್ತಕದಲ್ಲಿಯ ವಿವರಗಳ ಅತಿ ಸಂಕ್ಷಿಪ್ತ ವರ್ಣನವನ್ನು ಕೊಟ್ಟಿರುತ್ತೇನೆ. ಅವುಗಳಲ್ಲಿಯ ಕನ್ನಡಿಗರಿಗೆ ಸಂಬಂಧಿಸಿದ ಮೂರು ಕಾದಂಬರಿಗಳಲ್ಲಿ “ಕುಮುದಿನಿ” ಎಂಬ ಕಾದಂಬರಿಯು ಇಲ್ಲಿ ಈವರ್ಷ ಮೆಟ್ರಿಕ್ ಕಾಲ್ ಸಿಗೆ ಪರ್ಯಪುಸ್ತಕವಾಗಿ ನಿಯಮಿಸಲ್ಪಟ್ಟಿರುವದು. ಇನ್ನು ಉಳಿದ ಎರಡು ಕಾದಂಬರಿಗಳಲ್ಲಿ “ಮಾಥವಕರುಣಾವಿಲಾಸ” ಎನ್ನ ಅತಿದೊಡ್ಡ ಕಾದಂಬರಿಯೆಂದು ಬಿಟ್ಟರೆ, ಉಳಿಯುವ “ಕನ್ನಡಿಗರ ಕಮ್ರಕಥೆ” ಎಂಬ ಹೆಸರಿನ ತಾಳೀಕೋಂಟಿಯ ಕಾಳಗದ ಸೂರಸ ಕಾದಂಬರಿಯು ಮೆಟ್ರಿಕ್ ಕಾಲ್ ಸಿಗಾಗಲಿ, ಇಂಟರ್ ಕಾಲ್ ಸಿಗಾಗಲಿ ಪರ್ಯಪುಸ್ತಕವಾಗಿ ನಿಯಮಿಸಲು ಯೋಗ್ಯವಾಗಿರುವದೆಂದು ವಿನಯದಿಂದ ಸೂಚಿಸುವೆನು. ಬೇಕಾದರೆ ಅವನ್ನು ಇಲ್ಲಿಯ ಭಾಷಾಪಂಡಿತರ ಸೂಚನೆಯಂತೆ ತಿದ್ದು ಹೊಸ ಆವೃತ್ತಿಯನ್ನು ಹೊರಡಿಸುವೆನು.

ಮರಾಟರಿಗೆ ಸಂಬಂಧಿಸಿದ ನನ್ನ ಉತ್ತಮವಾದ ಕಾದಂಬರಿಗಳು ಏಕು ಇದ್ದು, ಈವರೆಗೆ ಆ ಯಾವ ಕಾದಂಬರಿಗಳೂ ಇಲ್ಲಿ ಪರ್ಯ ಪುಸ್ತಕಗಳಾಗಿ ನಿಯಮಿಸಲ್ಪಟ್ಟಿರುವದಿಲ್ಲ. ನಾನು ಬರೆದಿರುವ ಕಾದಂಬರಿಗಳಲ್ಲ ಈ ಮರಾಟರ ಕಾದಂಬರಿಗಳೇ ನನ್ನ ಅನುಭವದ ದೃಷ್ಟಿಯಿಂದಲೂ, ಕನ್ನಡಿಗರ ಸದಭಿಪ್ರಾಯದ ದೃಷ್ಟಿಯಿಂದಲೂ ಸ್ವಾಮಿಭಕ್ತಿಯ ಹಾಗು ಸ್ವಾಭಿಮಾನದ ಇಭಿವೃದ್ಧಿಗೊಳಿಸುವಲ್ಲಿ ಆತ್ಮಂತ ಸಮರ್ಥವಾದವರ್ಗಳು. ಅವುಗಳಲ್ಲಿ ಶಿವಾಚಯು ತೋರಣ ಗಡವನ್ನು ತಕ್ಷೋಂಡು ಸ್ವರಾಜ್ಯದ ತೋರಣಕಟ್ಟಿದ “ಈಶ್ವರೀ ಸೂತ್ರ” ಎಂಬ ಮನೋಹರ ಕಾದಂಬರಿಯನ್ನೂ, ತಾನಾಜಿ ಎಂಬ ವೀರಾಗ್ರಣಿ ಸ್ವಾಮಿನಿಷ್ಟು ನು ಅತುಲಪರಾಕ್ರಮ ದಿಂದ ಸಿಂಹಗಡವನ್ನು ದಿಲ್ಲಿಯ ಬಾದಶಾಹನ ಕೈಯಿಂದ ಕಸಿದುಕೊಂಡ “ಕಮಲ ಕುಮಾರಿ” ಎಂಬ ಸುಪ್ರಸಿದ್ಧ ಕಾದಂಬರಿಯನ್ನೂ ಮೆಟ್ರಿಕ್ ಗಾಗಲಿ, ಇಂಟರ್ ಕಾಲ್ ಸಿಗಾಗಲಿ ಪರ್ಯ ಪುಸ್ತಕವಾಗಿ ನಿಯಮಿಸಬಹುದೆಂದು ವಿನಯದಿಂದ ಸೂಚಿಸುವೆನು. ಇವನ್ನಾದರೂ ಇಲ್ಲಿಯ ಭಾಷಾ ಪಂಡಿತರ ಸೂಚನೆಯಂತೆ ತಿದ್ದು ಹೊಸ ಆವೃತ್ತಿಯನ್ನು ಹೊರಡಿಸುವೆನು.

ರಜಪೂತರಿಗೆ ಸಂಬಂಧಿಸಿದ ಉತ್ಕೃಷ್ಟವಾದ ಕಾದಂಬರಿಗಳು ಒಂಬತ್ತು ಇದ್ದು, ಅವುಗಳಲ್ಲಿ “ ಧರ್ಮರಹಸ್ಯ ” ಎಂಬ ಒಂದು ಕಾದಂ ಬರಿಯು ಮಾತ್ರ ಈಗೆರಡು ವರ್ಷಗಳ ಹಿಂದೆ ಇಲ್ಲಿಯ ಮೆಟ್ರಿಕ್ ಕ್ಲಾಸಿಗೆ ಪಶ್ಚಪುಸ್ತಕವಾಗಿ ನಿಯಮಿಸಲ್ಪಟ್ಟಿತ್ತು. ಹೇಮಚಂದ್ರನ ಖಂಗಾಲದ ಹೊಸ ರಾಜ್ಯಸಾಧಾ ವನೆಗೆಸಂಬಂಧಿಸಿದ “ ರಾಣೀ-ಮೃತಾಲಿನಿ ” ಎಂಬ ಸುರಸ ಕಾದಂಬರಿಯನ್ನೂ, ಮಹಾರಾಣಾ-ಪ್ರತಾಪಸಿಂಹನಿಗೆ ಸಂಬಂಧಿಸಿದ ಆಕಬರ ಬಾದಶಾಹನ ಕಾಲದ “ ಸತ್ಯಸಾರ ” ಎಂಬ ಉತ್ತಮ ಕಾದಂಬರಿಯನ್ನೂ, ಒಂದೇಲ್ಲ ಖಂಡವನ್ನು ಬೆಂಗಳೇಬ ಬಾದಶಾಹನ ಕಾಲದಲ್ಲಿ ಸ್ವೀಕೃತವಾಗಮಾಡಿದ “ ಧಾರ್ಮಿಕತೇಂಬ ” ಎಂಬ ಹೊಸ ಕಾದಂಬರಿಯನ್ನೂ ಇವವುಗಳ ಯೋಂಗ್ಯತೆ ಸೋಡಿ, ಈ ವರ್ಷ ಮೆಟ್ರಿಕ್ ಕ್ಲಾಸಿಗಾಗಲಿ, ಇಂಟರ ಕ್ಲಾಸಿಗಾಗಲಿ ಪಶ್ಚಪುಸ್ತಕವಾಗಿ ನಿಯಮಿಸಬಹುದೆಂದು ನಿನಯ ದಿಂದ ಸೂಚಿಸುವೆನು. ಈ ರಜಪೂತರಿಗೆ ಸಂಬಂಧಿಸಿದ “ ರಾಣಾ-ರಾಜ ಶಿಂಹ ” ಎಂಬ ಚಿಕ್ಕ ಸುಂದರ ಹೊಸ ಕಾದಂಬರಿಯ ಲೋವರ್ ಸೆಕಂಡಿಂಗೆ ಪಶ್ಚಪುಸ್ತಕವಾಗಿ ನಿಯಮಿಸಲು ಇಕ್ಕದ್ದಾಗಿ ಗಬಹುದಾಗಿ ತೋರುತ್ತದೆ.

ಈ ಎಲ್ಲ ಪುಸ್ತಕಗಳಲ್ಲಿ ಸದ್ಯಕ್ಕೆ ನಿಲಕು ಇರುವ ಪುಸ್ತಕಗಳ ಒಂದೊಂದು ಪ್ರತಿಯನ್ನು ವ್ಯಾಸೂರ ಯನಿವರ್ಸಿಟಿಗೂ, ಮೆಹಬಾಫಿನ ಇನ್ಸ್ಟಿಟ್ಯೂಟರ ಒಸರಲ್ಲಾ ಸಾಹೇಬರವರ ಸನ್ನಿಧಿಗೂ ಕಳಿಸುವೆನು. ಆವಲೋಕನವಾಗಿ ಆಶ್ರಯ ದೊರತರೆ ಉಪಕ್ರಮವಾಗುವೆನು. ಇದರಂತೆ, ನನ್ನ ಪುಸ್ತಕಗಳ ನಿಷಯವಾಗಿ ಇಲ್ಲಿಯ ಸಾಹಿತ್ಯ ಪರಿಪತ್ತಿನಂತಹ ಗೌರವದ ಸಂಸ್ಥೆಯು ಹಿಂದೆ ಇನ್ನೆಯಪ್ರಕರಣದಲ್ಲಿ ಉಲ್ಲೇಖಿಸಿರುವಂತೆ, ನನ್ನ ಕನ್ನಡ ಭಾಷಾಸೇವೆಯನ್ನು ಗೌರವಿಸುವ ದ್ವಾರದಿಂದ ಸದಭಿಪ್ರಾಯವಟ್ಟು ಅಂತರಾಷ್ಟ್ರೀಯಗಳನ್ನು ಉಚಿತವಾಗಿ ಕೊಟ್ಟಿರುವದರಿಂದ, ಆವೆಲ್ಲವನ್ನು ಸೂಕ್ತ ಶ್ರೀಬುರಿಗಳಿಗಾಗಿ ಕೊಳ್ಳುವದಕ್ಕಾಗಿ ಮೆಹಬಾಫಿನ ಇಂಸ್ಟಿಟ್ಯೂಟರ ಒಸರಲ್ಲಾ ಸಾಹೇಬರವರು ಪರವಾನಿಗೆ ಕೊಡಬೇಕೆಂದು ಬೇಡಿಕೊಳ್ಳುವೆನು. ಆ ಎಲ್ಲ ಪುಸ್ತಕಗಳ ಒಂದೊಂದು ಕಾಪಿಯನ್ನು ಮೆಹಬಾಫಿನರವರ ‘ಆವಲೋಕನ ಕ್ಲಾಸಿಗಿ ಸನ್ನಿಧಿಗೆ ಕಳಿಸುವೆನು.

ఈ మేరిగే వ్యుసూరే నాడినిందలే నన్న సాలవు తీరబేచేంట
ఖన్నె శదింద నాను మాడతక్క యత్కుగళన్న వాడిరునేను. ఆ
యత్కుగళన్న సఫలగొళిసి నన్న బహుదివసద సాల తీరిసి నన్న
భాషా సేవేయ దోష్ట ప్రతిబంధవన్న దూరమాడిద కేత్తియన్న
సంపాదిసువ భారవు వ్యుసూర కన్నడ అభిమానిగళాద విద్యాంశర
మేలేయూ, విద్యాభాతీయ ఆధికారిగళ మేలేయూ ఇరుత్తదే;
ఆదరే సాంగారనావ నన్నంతవత్తలైన దృష్టియింద ఆదు భారవాగి
తోందరూ, ఆ మహానీయరిగేను ఆదు భారవాదద్దల్లి; యాకండచ
యోంగ్య పుస్తకగళన్న నియమిసువత్తిధికారవు ఆవరిగిద్దు, ఆవన్న
శోభలు విద్యాధ్వరుగావు బద్ధవాగిరువదు; ఆద్దరింద యార
మేలేయూ నిరథిక భారవు బీళదే నన్న సాలవు నిరాయాసవాగి
తీరబముదాగిదే; ఆద్దరింద నన్న వినంతియకడిగే ఆ మహానీయర
లక్ష్ము దోంగువంతి శ్రీ సద్గురువు నన్నన్న ఆనుగ్రహిసలేందు
ప్రాధ్యసువేను.

ఈ మేరిగే వ్యుసూరనాడినవర ఆనుగ్రహదింద నష్టస్త సాలతీరిడ
ఒళిక ఆదర శ్రీయస్సన్న ధనింష్ట ప్రభుగళాద శ్రీమన్నాల్చుడి
కృష్ణరాజ ఒడెయరవర చరణగళిగే ఆపించబేచేందు మాడిద్దేఁనే.
ఆమేలే “ ఆరమనేయింద గురుమనే ” ఎంబంతి, వ్యుసూర నాడినల్లి
య సహమతిగళ ధనింపించు శ్రీగళవర చరణదశస్త నదింద పునీ
తనాగి పునః వ్యేదిక వాతశాలీయన్న ఆరంభిసలు దివ్యసేన్నిధిగళ
ఆశీవాందవడిదు ధన్యనాగబేచేందు ఆతురవడుత్తిరువేను! నన్న
ఈ ప్రాధ్యస్తే-ఈ ఇచ్ఛ-ఈ ఆతురగళన్న సఫలగొళిసలు, నన్న కుల
స్వామియాద శ్రీ ఉష్ట్రీవేంకటబేశను సమధినిరువను!



ಗಳಿಗನಾಥರ ಪ್ರಸ್ತುತಿಗಳ ಸೂಕ್ತವ್ಯವ್ಹಾರ

ಕಾದಂಬರಿಗಳು

(ಕನ್ನಡಿಗರಿಗೆ ಸಂಭಾಧಿಸಿದವು)

೧ ವಾಧವ-ಕರುಣಾವಿಶಾಸ—ತನ್ನ ವಿಶೇಷ ಗುಣಗಳಿಂದ ಕನ್ನಡಿಗರ ಆದರಕ್ಕೆ ಪಾರವಾಗಿರುವ ಈ ಸುರಸ್ವವಾದ ಅತಿ ಗೌರವದ ತತ್ವ ಪ್ರಕಾಶಕ ಸ್ವತಂತ್ರ ಐತಿಹಾಸಿಕ ಕಾದಂಬರಿಯು, ಡೆಮ್ಮೆ ಅವು ಪಕ್ಕದ ಆರಾಖೂರು ಪುಟಗಳುಳ್ಳದ್ವಾಗಿರುವದು. ಮೂರು ವರ್ಷಗಳಿಂದ ಬಹು ಶ್ರಮಬಟ್ಟು ಬರದಿರುವ ಈ ಘನತರವಾದ ಕಾದಂಬರಿಯನ್ನು ಪ್ರತ್ಯೇಕ ಶ್ರೀ ಮಾಧವಾಚಾರ್ಯರೇ (ಶ್ರೀ ವಿದ್ಯಾರಜ್ಯಾರೇ) ಬರೆಸಿರುವದ ರಿಂದ, ಅದರ ಯೋಗ್ಯತೆಯನ್ನು ನಾನುವರ್ಣಿಸಲಾರೆನು. ಇಡಿಯ ಕನಾರ ಟಿಕದಚಿತ್ತವನ್ನು ಈ ಕಾದಂಬರಿಯು ಆಕರ್ಷಿಸಿರುವದು. ಈಗಿನ ಕಾಲದಲ್ಲಿ ಈಕಾದಂಬರಿಯನ್ನು ಒದದ ಕನ್ನಡಿಗರು ನಿಶ್ಚಯವಾಗಿ ಅಧಿನ್ಯಾರು. ಕನಾರ ಟಿಕ ಸಿಂಹಾಸನ ಸಾಧ್ಯ ಪನಾಚಾರ್ಯರ ಅಲ್ಕಾಶಿಕ ಸಾಮಧ್ಯವು ಯಾವ ಕನ್ನಡಿಗನ ಸೇರ್ವಾರ್ಥಿಗಳನ್ನು ಸ್ಮಾತಿಗೊಳಿಸಲಿಕ್ಕಾಲ್ಲ? ಗಳಿಗನಾಥರ ವಿವಿಧ ಮನೋಹರ ಕಾದಂಬರಿಗಳಲ್ಲಿ ಇದು ಶ್ರೀವರ್ತತರ ಕಾದಂಬರಿಯಾಗಿದ್ದು, ವಿದ್ಯಾರಜ್ಯಾರಂಧ್ರ ಮಹಾಕೃತ ಸತ್ಯಸ್ಮಾತಿಯಿಂದ ಆ ಗಳಿಗನಾಥರ ಹೃದಯವು ಇದರಲ್ಲಿ ಬಿಚ್ಚಿ ಇಡಲ್ಪಟ್ಟಿರುವದು.

ಈ ಮನೋಹರ ಕಾದಂಬರಿಯಲ್ಲಿ ೧೦ ಪ್ರಕರಣಗಳಿದ್ದು, ಅವುಗಳಲ್ಲಿ
೧ ವ್ಯಾವಹಾರಿಕ ಯೋಗತ್ರಯಗಳು. ಇ ಧರ್ಮದ ದುರಭಿಮಾನ.
೨ ವೈದಿಕ ಧರ್ಮಗಳು. ೩ ಅವೈದಿಕ ಧರ್ಮಗಳು. ೪ ಶಾಂತಿಯ ಪ್ರತ್ಯೇಕ ಕಾರಣವು ಅಧ್ಯಯನವಲ್ಲ, ಗುರು ಕೃಪೆಯೇ! ೫ ಅಸ್ವಾಶ್ಯತೀಯೂ, ಧಾರ್ಮಿಕ ವ್ಯವಹಾರವೂ ೬ ಅಸ್ವಾಶ್ಯತೀಯೂ ರಾಜಕೀಯ ವ್ಯವಹಾರವೂ. ೭ ಸಹಯೋಗ. ೮ ಅಸಹಯೋಗದ ಪ್ರಭೇದಗಳು. ೯ ಅಹಿಂಸಾ ತತ್ವವೂ, ರಾಜಕೀಯ ಅಹಿಂಸೆಯೂ. ೧೦ ರಾಷ್ಟ್ರದ ವಿವೇಕ. ೧೧ ದೇಶಮೌರ್ಹಿಕವೂ,

ರಾಜದ್ರೋಹವೂ. ಇಲ್ಲಿ ಪರತಂತ್ರರಿಗೆ ಸೀರೆಮನೆಯೇ ಸ್ಪರಾಜ್ಯವು. ಇಳಿ ದೇಶದ್ವೈಹಿಗಳ ಹೇಸಿತನ. ಇಂತೆ ಸಜ್ಜನರಿಗೆ ಶತ್ರುಗಳೂ ಸ್ಪರ್ಚೀಯರೇ. ಇಂತೆ ದೇಶವಿಫಾತಕ ಭೇದಭಾವನಿರಸನ. ಇಂತೆ ರಾಜದ್ರೋಹದ ಸ್ಪರೂಪ. ಇಲ್ಲಿ ಅಂತಹ ಕಲಹವು ಅಳಿಗಾಲದ ಲಕ್ಷಣವು ಇತ್ಯಾದಿ ಮಹತ್ವದ ವಿಷಯಗಳನ್ನು ಕುರಿತು ಶ್ರೀ ಮಾಧವಾಚಾರ್ಯರು ಸಮರ್ಪಕವಾಗಿ ನಿಣಾಯಿಸಿರುತ್ತಾರೆ. ಈ ಪುಸ್ತಕವನ್ನು ಪ್ರತಿ ಒಬ್ಬ ಕನ್ನಡಿಗನೂ ಮನೆಯಲ್ಲಿ ಸಂಗ್ರಹಿಸತಕ್ಕೂ ದ್ವಿ.

ಈ ಕಾದಂಬರಿಯು ನಮ್ಮು “ಸದ್ಗುರು” ಎಂಬ ಮಾಸಪತ್ರಿಕೆಯಲ್ಲಿ ಭಾಗಶಃ ಎರಡು ವರ್ಷ ಪ್ರಕಟಿಸಾಗಿ, ಉಳಿದ ಕಾದಂಬರೀ ಭಾಗವನ್ನು ಸ್ಪತಂತ್ರವಾಗಿ ಬರೆದು ಮುಗಿಸಿರುತ್ತದೆ. ಇದರ ಏದು ಸಾವಿರ ಪ್ರತಿಗಳಲ್ಲಿ ಇನ್ನು ಬಹಳವಾದರೆ ಎರಡುಸಾವಿರ ಪ್ರತಿಗಳು ಉಳಿದಿರಬಹುದು! ಇದನ್ನು ಮುಂಬಯಿ ವಿಶ್ವ ವಿದ್ಯಾಲಯದವರು ಎಂ.ಎ., ಕ್ರಾಸಿಗೆ ಪರ್ಯಾಪ್ತ ಪುಸ್ತಕವಾಗಿ ನಿಯಮಿಸಿರುವರು. ಬೆಂಗಳೂರಿನ ಸಾಹಿತ್ಯ ಪರಿಷತ್ತಿನ ಅವಲೋಕನಕ್ಕಾಗಿ ಇದನ್ನು ಕೇಳಿದಾಗ, ಈವರೆಗೆ ಮಾಡಿದ ಕನ್ನಡಿಗರ ಗೌರವದ ಸೇವಾತ್ಮಕಯಕ್ಕಾಗಿ ಆ ಪರಿಷತ್ತು ಗಳಗನಾಧರಿಗೆ ಅಂತಿಮ ರೂಪಾಯಿ ಉಚಿತವಾಗಿ ಕೊಟ್ಟಿದೆ. ಮೈಸೂರ ಸರ್ಕಾರದ ದೇವರಾಜ ಚಾಟ್ ಫಂಡಿನಿಂದ ಇದಕ್ಕೆ ೨೦೧ ರೂಪಾಯಿಗಳ ಉಚಿತವು ದೊರೆತಿರುವದು. ಧಾರವಾದ ಕನಾರ್ಟಕ ವಿದ್ಯಾವಧನಕ ಸಂಘವೂ ಇದಕ್ಕೆ ಉಚಿತವನ್ನು ಕೊಟ್ಟಿರುವದು. ಇದರ ಜೀಲೆ ಇ-೧೨-೦ ಪ್ರೋಂಸ್ಪ್ರೆ ನೆಚ್ಚು ಎಂಟು ಆಣೆ.

೨ ಕನ್ನಡಿಗರ ಕರ್ಮಕಳಿ — ಘನಕರವಾದ ವಿಜಯನಗರದ ರಾಜ್ಯವು ಪ್ರಸಿದ್ಧ ತಾಳೀಕೋಟಿಯ ಕಾಳಗದಿಂದ ರಸಾತಳಕ್ಕೆ ಹೇಗೆ ಹೊಯಿತೆಂಬದನ್ನು ಈ ವಿಸ್ತೃತ ಕಾದಂಬರಿಯಲ್ಲಿ ಬಹು ಮನೋಹರವಾಗಿ ವರ್ಣಿಸಿರುತ್ತದೆ. ಇದನ್ನು ಓದುವದರಿಂದ ಕನ್ನಡಿಗರಲ್ಲಿ ಸ್ವಾಭಾವಿಕವಾನ ಮೂಲವಾದ ಹಲವು ವಿಕಾರಗಳೂ, ವಿಚಾರಗಳೂ ಉತ್ಪನ್ನವಾಗಿ ಇರಲಿಕ್ಕಿಲ್ಲ! ರಾಮರಾಜ, ತಿರುಮಲ, ವೆಂಕಟಾದಿ, ಮೆಹಜಾನ, ರಣ ಮಸ್ತಖಾನ ಮೊದಲಾದ ಪಾತ್ರಗಳ ಚರಿತ್ರ ವಾಚನದಿಂದ ಮನಸ್ಸು ತಲ್ಲಿನ

ವಾಗಿ ಹೋಗುತ್ತದೆ! ಈ ವಿಶ್ವಾತ ಕಾದಂಬರಿಯ ಬೆಲೆಯು ೮-೯-೧ ಪ್ರೋಫ್ಫೇಚು ಅ ಆಣೆ.

ಕುಮುದಿನಿ—ಇದೂ ಒಂದು ಕನ್ನಡಿಗರ ಅತ್ಯಂತವಾದ ಅಭಿಮಾನಕೆಂತು ಆಸ್ಪದವಾದ ಕಾದಂಬರಿಯೇ ಆಗಿರುವದು. ಈ ಐತಿಹಾಸಿಕ ಸ್ವತಂತ್ರ ಕಾದಂಬರಿಯು ಪಿಜಯನಗರದ ಇತಿಹಾಸಕ್ಕೆ ಸಂಬಂಧಿಸಿದ್ದು. ಈ ಕಾದಂಬರಿಯೊಳಗಿನ ಹೋಕರಸಪ್ರಧಾನವಾದ “ಅಂತಕನ ಕೋಲಾಕಲ” ಎಂಬ ಪ್ರಕರಣವನ್ನು ಓದಿ ನಿಜವಾಗಿ ನಾವು ಮೂರ್ಖತಾದೆವೆಂದು ಒಬ್ಬ ವೈಸೂರ ಸೀಮೆಯ ಸಹ್ಯದಯ ವಾಚಕರು ತಿಳಿಸಿದುತ್ತಾರೆ. ಇದನ್ನು ವೈಸೂರ ಸರಕಾರದವರು ಮೆಟ್ರಿಕ್ ಶಾಲೆಗೆ ಪರ್ಯಾಪ್ತತ್ವಕ್ಕಾಗಿ ನಿಯನ್ತ್ರಿಸಿರುವರು. ಇದರ ಭಾಷಾಂತರವು ಸಂಸ್ಕೃತದಲ್ಲಿ ಆಗಿದೆ. ಬೆಲೆ ಗ ರೂಪಾಯಿ. ಪ್ರೋಫ್ಫೇಚು ನಾಲ್ಕು ಆಣೆ.

(ಮರಾಠಿಗೆ ಸಂಬಂಧಿಸಿದವು)

ಉ ಶುಭ್ರಾತೀ ಸಾತ್ರ—ಶಿವಾಜಿಯು ತೋರಣಗಡವೆಂಬ ದುರ್ಗವನ್ನು ತಕ್ಷಣಂದು ಸ್ವರಾಜ್ಯವನ್ನು ಸಾಫ್ತಿಪಿಸಿ ಸ್ವರಾಜ್ಯದ ತೋರಣ ಕಟ್ಟಿದ ಮನೋಹರ ವೃತ್ತಾಂತವು ಇದರಲ್ಲಿ ವರ್ಣಿಸಿರುತ್ತದೆ. ಇದರ ಲೋಕ ಚಿರಯತೆಯನ್ನು ಇಷ್ಟಂದು ವರ್ಣಿಸಲಾಗುವದಿಲ್ಲ. ಕಾದಂಬರಿಯನ್ನು ಪುನಃ ಪುನಃ ಓದಿದರೂ ಮನಸ್ಸು ತೃಪ್ತಿವಾಗುವದಿಲ್ಲ. ಇದರ ಬೆಲೆ ಗ ರೂ. ಪ್ರೋಫ್ಫೇಚು. ಉ ಆಣೆ.

ಇ ಮರಾಠಿರ ಅಭ್ಯಾಸವು—ಮೇಲೆ ಹೇಳಿದಂತೆ ಶಿವಾಜಿಯು ರಾಜ್ಯವನ್ನು ಸಾಫ್ತಿಪಿಸಿದ ಬಳಿಕ ಅದನ್ನು ನಾಶಮಾಡುವದಕ್ಕಾಗಿ ನಿಜಾಪುರದ ಬಾದಶಾಹನು ಅಫ್ಬುಲಭಾನನೆಂಬ ಬಲಾಧ್ಯ ಸರದಾರನನ್ನು ದೊಡ್ಡ ಶೈಕ್ಷಣಿ ಮೊಡನೆ ಕಳಿಸಲು, ಶಿವಾಜಿಯು ಆತನನ್ನು ಯುಕ್ತಿಯಿಂದ ಸಂಹರಿಸಿದ ಸಂಗತಿಯು ಇದರಲ್ಲಿ ಮನೋಹರವಾಗಿ ವರ್ಣಿಸಿರುತ್ತದೆ. ಇದನ್ನು ಓದುವಾಗ ಪಲವು ಕಡೆಯಲ್ಲಿ ವಾಚಕರ ಹೃದಯವು ಉಕ್ಕಿ ಬರುವದೆಂಬದು ಅನುಭವದ ಮಾತ್ರಾಗಿರುವದು. ಬೆಲೆ ಗ ರೂ. ಪ್ರೋಫ್ಫೇಚು. ಉ ಆಣೆ.

೨ ಕಮಲ ಕುವಾರಿ—ದಿಲ್ಲಿಯ ಬಾದಶಹನಾದ ಹೈರಂಗಜೀಬನು ಶಿವಾಚಿಯ ಹೆಚ್ಚುಳವನ್ನು ತಡೆಯದೆ, ಉದಯಭಾನು ಎಂಬ ತನ್ನ ಶಾರ ಸರದಾರನನ್ನು ಮೊಡ್ಡು ಸೈನ್ಯದೊಡನೆ ಆತನವೇಲೆ ಕಳಿಸಿದಾಗ, ಶಿವಾಚಿಯ ಬಾಲ ಮಿತ್ರನಾದ ಅರ್ಥಂತ ಸ್ವಾಮಿಸಿತ್ತು. ತಾನಾಚಿಯು ಸಿಂಹಗಡವನ್ನು ಉದಯಭಾನುವಿನಿಂದ ಕಸಿದುಕೊಂಡು, ಇನ್ನು ಒಡೆಯನ ಕಾರ್ಯವನ್ನು ಸಾಧಿಸಿದ ಮನೋಹರ ಪ್ರಸಂಗವನ್ನು ಈ ಕಾದಂಬರಿಯಲ್ಲಿ ವರ್ಣಿಸಿರುತ್ತದೆ. ಇದರ ಆರನೆಯು ಆವೃತ್ತಿಯು ಮೊರಡಬೇಕಾಗಿರುವದು. ಕಾದಂಬರಿಗಳಲ್ಲಿ ಇದನ್ನು ಸರಿಗಟ್ಟುವ ಕಾದಂಬರಿಗಳು ಅತಿಖಾವಿರಲವೆಂದು ಹೇಳಬಹುದು. ಚೆಲೆಗ ರೂ. ಪ್ರೋಂಸ್ಪೇಚ್ ಲಿ ಆಣೆ.

೩ ಭತ್ರಪತಿ—ಮೇತ್ತಿ ಹೇಳಿದಂತೆ ಶಿವಾಚಿಯು ಬಹು ಆಯ ಕಟ್ಟಿನ ಸ್ಥಳವಾದ ಸಿಂಹಗಡವನ್ನು ಸ್ವಾಧೀನಪಡಿಸಿಕೊಂಡು ಅತಿ ಬಲಿವು ನಾಗಲು, ಇದನ್ನು ಹೈರಂಗಜೀಬ ಬಾದಶಹನು ಸೈರಿಸದೆ, ರಾಜಾ - ಒಯ ಸಿಂಗನೆಂಬ ಇನ್ನು ಬಲಾಧ್ಯ ರಬಪೂತ ಸರದಾರನನ್ನು ಮೊಡ್ಡು ಸೈನ್ಯದೊಡನೆ ಶಿವಾಚಿಯ ಮೇಲೆ ಕಳಿಸಿದನು. ಆಗ ಶಿವಾಚಿಯು ದೂರ ಲಕ್ಷಕೊಟ್ಟು ಒಯಸಿಂಗನೊಡನೆ ಯುದ್ಧ ಮಾಡದೆ ಆತನ ಸೂಚನೆಯಂತೆ ದಿಲ್ಲಿಗೆ ಬಾದಶಹನನ್ನು ಕಾಣುವದಕ್ಕಾಗಿ ಹೋಗಲು, ಬಾದಶಹನು ಆತನನ್ನು ಸೇರೆಯಲ್ಲಿ ರಿಖಿದನು. ಆಗ ಶಿವಾಚಿಯು ಇನ್ನು ಮಗ ಸಂಭಾಜಿಯೊಡನೆ ಹೆಟ್ಟಿಗೆಯಲ್ಲಿ ಮಲಗಿಕೊಂಡು ಹೇಗೆ ವಾರಾಗಿ ಬಂದನೆಂಬದನ್ನು ಈ ಕಾದಂಬರಿಯಲ್ಲಿ ಮನೋಹರವಾಗಿ ವರ್ಣಿಸಿರುತ್ತದೆ. ಬೆಲೆಗ ರೂ. ಪ್ರೋ. ಲಿ ಆಣೆ.

೪ ಗೃಹಕಲಹ—ಇದು ಶಿವಾಚಿ ಮಹಾರಾಜರ ಮರಣ ಪ್ರಸಂಗದ ಕಾದಂಬರಿಯು. ಅರ್ಥಂತ ಹೋಕ ಪಯವಸಾಯಿ. ಇದು ಗೃಹಕಲಹದ ಮವ್ವರಿಣಾಮವನ್ನು ಹೃದಯಭೇದಕವಾಗಿ ವ್ಯಕ್ತಪಡಿಸುವದು. ಇದು ಅರ್ಥಂತ ಹೋಕಪ್ರಿಯವಾಗಿರುವದು. ಬೆಲೆಗ ರೂ. ಪ್ರೋ. ಲಿ ಆಣೆ.

೫ ಶಿವಪ್ರಭಾವಿನ ಪುಣ್ಯ—ಶಿವಾಚಿಯ ಮಗ ಸಂಭಾಜಿಯನ್ನು ಹೈರಂಗಜೀಬನು ಅತಿಕೂರತನದಿಂದ ಕೊಲ್ಲಿಸಿದ ಪ್ರಸಂಗವೂ, ಶಿವಾಚಿಯ ಏಕ ಸಂಸಾರಾನಾ ಸಂಸಾರ, ಇದು ಸಂಸಾರ ಮಾನಸಾ, ಹಣ ಇ-

ಕಾಲದಲ್ಲಿ ನಾಶವಾದಂತಾಗಿದ್ದ ಮಹಾರಾಷ್ಟ್ರ ರಾಜ್ಯವನ್ನು ಮತ್ತೆ ಸ್ಥಾಪಿಸಿದ ಪ್ರಸಂಗವೂ ಈ ಕಾದಂಬರಿಯಲ್ಲಿ ಬಹು ಹೃದಯಂಗಮವಾಗಿ ವಣಿಕನ್ನಲ್ಪಟ್ಟಿರುವವು. ಬೆಲೆಗೆ ರೂ. ಪ್ರೋ. ೪ ಅಣೆ.

೧೦ ಶುರುಹೇತು—ಅತಿ ಗರ್ವವು ನಾಶಕರವೆಂದು ಹೇಳಲವಶ್ಯವಿಲ್ಲ. ಪ್ರತಾಪಶಾಲಿಯಾದ ಪೇಶ್ವೀ ಭಾವಸಾಹೇಬನ ಅತಿ ಗರ್ವದ ಬಾಧೆಯಿಂದ ಪ್ರಸಿದ್ಧ ಪಾನಿಪತ್ತುದ ಕಾಳಗದಲ್ಲಿ ಪೇಶ್ವೀಯವರ ಉತ್ತರಫ್ರವು ಕುಗ್ಗಿದ ದುಃಖಕಾರಕ ಸಂಗತಿಯು ಈ ಕಾದಂಬರಿಯ ಯೋಗದಿಂದ ಚೋಧಪ್ರದರ್ಶಾಗಿ ಗೊತ್ತಾಗುತ್ತದೆ. ಆದರೂ ಮಹಾರಾಷ್ಟ್ರರ ಪ್ರತಾಪವೂ, ಸಾಮಧ್ಯಫ್ರವೂ ಎಪ್ಪು ಘನತರವಾದವಿದ್ದವೆಂಬದನ್ನು ಈ ಕಾದಂಬರಿಯು ತೋರಿಸದೆ ಇರುವದಿಲ್ಲ. ಬೆಲೆಗೆ ರೂ. ಪ್ರೋ. ೪ ಅಣೆ.

(ರಜಪೂತರಿಗೆ ಸಾಬಂದಿಸಿದನ್ನು)

೧೧ ನೈಭನ—ಇದು ಚಾಣಕ್ಯ-ಚಂಪ್ರಗುಪ್ತರಿಗ ಸಂಬಂಧಿಸಿದ ಅತಿ ಮನೋಹರವಾದ ಐತಿಹಾಸಿಕ ಕಾದಂಬರಿಯಾಗಿರುತ್ತದೆ. ಇದನ್ನು ಓದಲು ಕೈಯಲ್ಲಿ ತಕ್ಕೊಂಡವರು ಪೂರ್ಣವಾಗಿ ವುಗಿಸದೆ ಕೆಳಗಿಡುವ ಹಾಗಿ ಲ್ಲೀಂದು ನಾವು ನಂಬಿಗೆಯಿಂದ ಹೇಳುವೆನ್ನು. ಕನ್ನಡ ಮುದ್ರಾ ಮಂಜೂರು ಷಕ್ತಿ ಇದಕ್ಕೂ ಏನೂ ಸಂಬಂಧವಿಲ್ಲ. ಬೆಲೆಗೆ ರೂ. ಪ್ರೋ. ೪ ಅಣೆ.

೧೨ ಕ್ಷಮತ್ರತೀಜ—ಈ ಐತಿಹಾಸಿಕ ಕಾದಂಬರಿಯಲ್ಲಿ ಚೌರಂಗಜೀಬನ ಹಾಗು ರಜಪೂತರ ಗುಣಸ್ವಭಾವಗಳು ಚಿತ್ತಾಕರಣವೂರ್ವಕವಾಗಿ ಗೊತ್ತಾಗುತ್ತವೆ. ಇದರಲ್ಲಿ ರೂಪಮತಿಯ ಕುಲೀನತೆ, ಇಂದಿರೆ- ಪದ್ಮ- ದುರ್ಗಾದಾಸ ಇವರ ಸ್ವಾಮೀನಿಷ್ಟೆ, ಚಂದ್ರಾವತೀರಾಣಿಯ ತೇಜಸ್ಸಿತೆ, ಪ್ರೇಕುಂಠಯೋಗಿಗಳ ನಿಸ್ಪಾಹತೆ, ಮೊದಲಾದವನ್ನು ಸಾಂಸಾರಿಕರಾದ ನಾವು ಉಕ್ಕಪೂರ್ವಕ ಅವಯೋಕಿಸಬಹುದಾಗಿದೆ. ಇದನ್ನು ಮುಂಬಯಿ ವಿದ್ಯಾಶಾತೆಯವರು ಮೆಟ್ರಿಕ್ಕಿಗೆ ಪರ್ಯಪುಸ್ತಕವಾಗಿ ನಿಯಮಿಸಿದ್ದರು. ಬೆಲೆಗೆ ರೂ. ಪ್ರೋ. ೪ ಅಣೆ.

೧೩ ಸತ್ಯಸಾರ—ಇದೊಂದು ಸುಂದರವಾದ ಐತಿಹಾಸಿಕ ಕಾದಂಬರಿಯು. ಮೇವಾಡದ ಸುಪ್ರಸಿದ್ಧ ಮಹಾರಾಣಾ-ಪ್ರತಾಪಸಿಂಹನು ಈ

ಕಾದಂಬರಿಯ ನಾಯಕನಾಗಿದ್ದಾನೆ. ಮಹಾತ್ಮರ ಸತ್ಯದಿಂದಲ್ಲದೆ ಕೇವಲ ದ್ರವ್ಯಾದಿ ಉಪಕರಣಗಳಿಂದ ಮಹಾಕಾರ್ಯಗಳು ಆಗುವದಿಲ್ಲವೆಂತಲೂ, ಸತ್ಯಶಾಲಿಯನ್ನು ದ್ರವ್ಯವ ತಾನಾಗಿ ಹೊಂದುವದೇತ್ತೂ ಈ ಕಂಡಂಬ ರಿಯ ಕಲಿಸುವನು. ಇದನ್ನು ಕನ್ನಡಿಗರು ಈ ಕಂಳಿದಲ್ಲಿ ಓದಿಯೇ ತೀರಬೇಳಿ ಕೆಂದು ಆಗ್ರಹದಿಂದ ಹೇಳುವೆನು. ಇದನ್ನು ಮುಂಬಯಿ ಯಾಂಜಿವಿಂಚಿಟ್ಟಿಯವರು ಟೆಕ್ಸ್ಟುಖಾಗಿ ನಿಯಮಿಸಿದ್ದರು. ಬೆಲೆಗ ರೂ. ಪ್ರೇ. ೪ ಆಣಿ.

೧೭ ತಿಲೋತ್ತಮೇ—ಇದೂ ಒಂದು ಐತಿಹಾಸಿಕ ಮನೋಹರ ಕಾದಂಬರಿಯೇ ಇರುತ್ತದೆ. ಈ ಕಾದಂಬರಿಯಲ್ಲಿಯ ಆಯೇಪೇ, ತಿಲೋತ್ತಮೇ, ಉಸ್ಕಾನೆ, ಜಗತ್ತಿಂಗ ಮೊದಲಾ ನ ಸದ್ಗುಣವುಂಡಿತೆ ವಾತ್ರಗಳ ಸಹವಾಸದಿಂದ ವಾಚಕರ ಹೃದಯವು ದ್ರವಿಸಿ ಆದರಲ್ಲಿ ಸದ್ಗುಣಗಳ ಆಂಕುರಗಳು ತೋರದೆ ಇರುವು. ಬೆಲೆಗ ರೂ. ಪ್ರೌ. ೪ ಆಣಿ.

೧೮ ಮೃಜಾಲಿನಿ—ಇದಕ್ಕೆ ಈ ಹೊಸ ಅವೃತ್ತಿಯಲ್ಲಿ ಹೆಚ್ಚು ವಿವಯವನ್ನು ಸೇರಿಸಿ ಮೊಡ್ಡೆಪುಸ್ತಕವಾಗಿ ಮಾಡಿರುತ್ತದೆ. ಈ ಐತಿಹಾಸಿಕ ಕಾದಂಬರಿಯಾದರೂ ಅತ್ಯಂತ ಚಿತ್ರಾಕರ್ಫಕವಾಗಿರುವದು. ಇದರಸ್ವಾರಸ್ಯವೆಷ್ಟು, ಲಾಲಿತ್ಯವೆಷ್ಟು, ಗಾಂಭೀರ್ಯವೆಷ್ಟು! ಶಾಬಸ! ಕಾದಂಬಿಕಾರರಿದ್ದರೆ ಬಂಕೀಮಚಂದ್ರರಂಥ ಕಾದಂಬರಿಕಾರರಿರಬೇಕು! ಈ ಕಾದಂಬರಿಗೆ ಹೊಸದಾಗಿ ಜೋಡಿಸಿದ ವಿವಯವು ಸ್ವತಂತ್ರವಾಗಿ ಬರೆದದ್ದು. ಬೆಲೆಗ ರೂ. ೮ ಆಣಿ.

೧೯ ಧರ್ಮರಹಸ್ಯ—ಇದೊಂದು ಗಂಭೀರ ವಿಚಾರದ ಐತಿಹಾಸಿಕ ಕಾದಂಬರಿಯಾಗಿರುತ್ತದೆ. ಆಶೋಕರಾಜ, ಚಿದಾನಂದಸ್ವಾಮಿ, ಜೀತೇಂದ್ರ, ಮೋಗ್ನಲೀಪುರ ಮೊದಲಾದ ನೀಳೋಚ್ಛ್ವಾತ್ರಗಳ ವಕ್ರಸರ್ಪಲಗತಿಗಳೂ, ಅನುದಾತ್ತಲಾತ್ತಭಾವಗಳೂ ಎಷ್ಟು ಹೃದಯಂಗ ಮನಾಗಿ ವರ್ಣಿಸಲ್ಪಟ್ಟಿರುವವೆಂಬದನ್ನು ಬರೆಯಲಾರೆವು. ಈ ಪುಸ್ತಕವನ್ನು ಬರೆಯಲುವಕ್ರಮಿಸಿದಾಗ ಹಲವ ಸಾರೆ ಕಣ್ಣೀರುಗಳು ಉದುರಿರುವವು. ಇದನ್ನು ಮೈಸೂರ ವಿದ್ಯಾಭಾತೀಯವರು ಮೃಟ್ರಕಾಕ್ಷಾಸಿಗೆ ವರ್ಣಪುಸ್ತಕವಾಗಿ ನಿಯಮಿಸಿದ್ದರು. ಬೆಲೆಗ ರೂ. ಪ್ರೌ. ೪ ಆಣಿ.

೧೬ ಸಂಸಾರಸುಖ—ಇದು ಆಕಬರಬಾದಶಹನಿಗೆ ಸಂಬಂಧಿಸಿದ ಕಾದಂಬರಿಯು. ಅಂತಹ ದೊಡ್ಡ ಬಾದಶಹನೆಂದರೇನು, ಕಡೆಗೆ ಸಂಸಾರದ ತಾಪದಿಂದ ಹಣ್ಣಾದನು. ವಾಸಾಸಿಂಹನ ಸೋದರಳಿಯನಾದ ಮುಸರುವಿನ ದೃದ್ಯುವವನ್ನು ಸೆನಸ್ಸು ಮನಸ್ಸು ವಿಷಾದಪಡುವದು. ರಾಜ ಕೃಷ್ಣಯು ಎಪ್ಪು ಅನಘಕಾರಕವೆಂಬುದನ್ನು ಈ ಕಾದಂಬರಿಯು ತಿಳಿಸುತ್ತದೆ. ಬೆಲೆಗಳೂ. ಪೌ. ೪ ಆಜ್.

೧೭ ರಾಜಾ ರಾಜಸಿಂಹ—ಇದು ಚೈರಂಗಜೀಬನ ಕಾಲದ ಏತಾಹಾಸಿಕ ಹೊಸ ಕಾದಂಬರಿಯು. ಇದರಲ್ಲಿ ರಾಜಾರಾಜಸಿಂಹನ ಫುನವಾದ ಯೋಗ್ಯತೆಯೂ, ಚೈರಂಗಜೀಬನ ಉದ್ದಾಮ ಮಹತ್ವಕಾಂಕ್ಷೆಯೂ, ಅನಂತ ಶರ್ಮರ ಸತ್ಯವು, ಮೊಗಲಜನಾನಭಾನಯ ಸಿಧಿತೆಯೂ ಚನ್ನಾಗಿಚಿತ್ರಿಸಿರುತ್ತವೆ. ಬೆಲೆಗಳೂ ಆಜ್. ಪೌ. ೪ ಆ.

೧೮ ಧರ್ಮಿಕತೇಜ—ಇದು ಅತ್ಯಂತ ಗೌರವದ ಮನೋಹರ ಪುತಿಹಾಸಿಕ ಹೊಸ ಕಾದಂಬರಿಯು. ಭತ್ತಾಳಸೆಂಬ ಪ್ರತಾಪಿಯಾದ ಕ್ಷಮ್ಮತೆಯನು ಚೈರಂಗಜೀಬ ಬಾದಶಹನ ಕಾಲದಲ್ಲಿ ಬುಂದೇಲಬಂಡದ ಸ್ವಾತಂತ್ರ್ಯವನ್ನು ಸಾಧಿಸಿದ ವೃತ್ತಾಂತವು ಒಂದು ಗಂಭೀರವಾಗಿ ವಣಿಕಸಲ್ಪಟ್ಟಿರುತ್ತದೆ. ಪ್ರಾಣನಾಥ ಪ್ರಧಿನಿಗಳ ಮಹಿಮೆಯಲ್ಲಿಯೂ, ದಲವತರಾಯ-ಸಭಾಕರಣ-ಹೀರಾದೇವಿ- ಮಹಿಳಾದೇವಿ- ಕಂಚುಕಿರಾಯ- ರಣದುಲ್ಲಾಖಾನ ಮೊದಲಾದ ನೀಂಜೋಚ್ಚು ಪಾತ್ರಗಳ ಚರಿತ್ರ ವಾಚನದಲ್ಲಿಯೂ ಮನಸ್ಸು ಹೊಡಗಿಹೋಗುವದು. ಬೆಲೆಗಳೂ ಆಜ್. ಪೌ. ೫ ಆಜ್.

೧೯ ಪ್ರಬುದ್ಧ ಪದ್ನಾಯನೆ—ಇದೊಂದು ಕನ್ನಡಿಗರ ಸ್ತೋತ್ರಿಯ ಶಿಖಮನೋಹರವಾದ ಸ್ವಾತಂತ್ರ್ಯ ಕಾಲ್ಪನಿಕ ಕಾದಂಬರಿಯು. ಈವರೆಗೆ ಈ ಕಾದಂಬರಿಯ ಐದು ಅವೃತ್ತಿಗಳಾಗಿ ಹೋಗಿರುವವು. ಇದರ ಭಾಷಾಭಾಷಾಕರಣನ್ನು ಸಂಸ್ಕೃತದಲ್ಲಿ ಒಬ್ಬರು ಮಾಡಿರುವರು. ಹಣ್ಣಿಯ ಜನರು ಇದರ ಶಿಟಗಳನ್ನು ಕಟ್ಟಿ ತಿಡಿರುವರು. ರಸಿಕರು ಅವಶ್ಯವಾಗಿ ಓದತಕ್ಕ ಕಾದಂಬರಿಯು. ಬೆಲೆಗಳೂ ಆಜ್. ಪೌ. ೫ ಆಜ್.

పురాణం గ్రంథగళు

౨౧ భాగవతానృతు— ఆబాలవృద్ధరన్న అవరవర పరియంద కృతాధ్రాగమాడున ఈ సమోఽత్తును పురాణగ్రంథము హేసె ఉగేతక్కుంతెయేం అన్న తోఽపనొనవాగిరునదు. వాచశర్మ శ్రీవరిరలి, నీరశ్శీవరిరలి, వ్యేష్టువరిరలి, నీరప్యేష్టువరిరలి, ద్యుతాద్యుతాది నశిష్ట మతదవరు ఇరలి, అప్యేదికరు ఇరలి, యారిద్దయా సన్నాతన నాద ధనుంతక్కగళన్న అరితుకొళ్ళవదక్కాగి ఈ ఆధ్యాత్మికవాద త్రీష్టగ్రంథవన్న ఓదలేంబేసేందు నాము ఒత్తి ఒత్తి హేఖువెను. పూర్ణ ఓదిద బళిక పుస్తకము నిరుపయుక్తవాగి కండల్లి ఆదన్న ననుగా. తిరుగి కళిసి కణపడియబముదు. ఈ త్రీష్టపుస్తకద బెల్లే రూ ల ఆణి. ప్రో. ల ఆణి.

౨౨ శ్రీవస్తుధాణణ వ—శ్రేయల్లి హిదిదరే పూర్వాసేవిసది కేళ గిడలాగద ఈ శ్రీవీసుధేయు శివభక్తురిగష్టేశిల్ల, అస్తుదేవతెగళ జీవా సకరిగు శాంతియన్న కొడలు సమధ్యవాగిరునదు. ఇదరల్లి మూరు భాగగళిమ్మ “ శివచరిత్రసంగ్రహ ” ఎంబ ఒందనేయ భాగదల్లి మనోహర శివచరిత్రగళన్న బోధిసువ హన్మోందు సుధాతరంగగ ళన్న, “ జ్ఞానప్రదీప ” వెంబ ఎరడనేయ భాగదల్లి జ్ఞానదాయక పిషయగళన్న బోధిసువ హన్మోందు జ్ఞానప్రదీప కిరణగళన్న, కట్టికడిగే “ శివస్తుతిగళు ” ఎంబ మూరనేయ భాగదల్లి శ్రీ శివ చవజు, శ్రీ శివమహిమ్మస్తోత్ర ముంతాద హన్మోందు సంస్కృత శివస్తుతిగళన్న హిగేంబట్టిగే ఇలి విషయగళ నిరూపణవాడిరుత్తుదే. సమాచాద క్షోభక్షేత్రానికారణవాగిరువ “ వ్యాసనతోళు ” “ శరభావ తార ” ముంతాద విషయగళ సమాధానకారక రహస్యము ఇదరల్లి ఏవేళిసల్పట్టిరుపదు. ఈ పుస్తకదల్లియ సాల్పునేయ సుధాతరంగ దింద బహుతర ముందిన పుత్రింబందు సుధాతరంగద కొనిసెయల్లికొట్టి రువ రక్షస్య-స్పష్టీకరణవన్న వాచశర్మందియే తీరతక్కుద్దు. ఒందు

ಬಗೆಯಿಂದ ರಹಸ್ಯಲೇಖನದ ಉದ್ದೇಶದಿಂದಲೇ ಈ ಕಲಾಳಿಕಾರಕ ಶೈವ ಸುಧಾರಣವನ್ನು ಒರೆಯಲ್ಪಟ್ಟಿರುವದೆಂದು ಹೇಳಬಹುದು. ಈ ಪುಸ್ತಕವು ನಿರಧರಿತವಾದದ್ವಾರಾ ನಿರಸವಾದದ್ವಾರಾ ನಂದು ಕಂಡರೆ ನಿಬಾರಿಸಿದವಾಗಿ ತಿರುಗಿಕೊಳಿಸಬಹುದು. ಈ ದೊಡ್ಡ ಪುಸ್ತಕದ ಬೆಲೆ ೩೮-೦. ಪ್ರೇ. ೦೮-೮

೨೫ ತುಲಸಿರಾಮಾಯಣ-ಈ ಸವೋತ್ಸಂಪೂರ್ಣಗ್ರಂಥವನ್ನು ಭಗವದ್ಭಕ್ತ ಶಿಷ್ಯಾವಾಣಿಗಳಾದ ಶ್ರೀ ತುಲಸಿ ದಾಸರವರು ಬರೆದಿರುವರು ಇಂಥ ಭಕ್ತಿಪ್ರಧಾನವಾದ ಗ್ರಂಥಗಳು ಶ್ರವಣ-ಮನನ-ನಿದಿಧ್ವಾಸಗಳೇ ಅತ್ಯಂತ ಯೋಂಗ್ಯವಾಗಿರುವವು. ಈ ತುಲಸಿ ರಾಮಾಯಣದ ಅವಲೋಕನದಿಂದ ವಿವೇಕಿಗಳ ತರ್ಕ-ವಿತರ್ಕ ಶಕ್ತಿಯು ತಗ್ಗಿ, ಗುರುಹಿರಿಯು ವಿಷಯವಾಗಿಯೂ, ದೇವರೆ ವಿಷಯವಾಗಿಯೂ, ಧರ್ಮದ ವಿಷಯವಾಗಿಯೂ, ಸಾಧು-ಸಂತರ ವಿಷಯವಾಗಿಯೂ, ಸದ್ಗುರುಂಥಗಳ ವಿಷಯವಾಗಿಯೂ ಶ್ರದ್ಧಾ-ಭಕ್ತಿಗಳು ಹೆಚ್ಚಿ ಮನಸ್ಸು ಶುದ್ಧವಾಗಿ ಉದಾರವಾಗಿವೆ. ಭಗವದ್ಭಕ್ತರಲ್ಲಿರುವ ವಿನಯ, ಸದಾಚರಣೆ, ಉತ್ಸಂಪುರ್ಣರಾಗ್ಯ ನಿಮ್ಮಲ ಭಕ್ತಿ, ಸ್ವಕ್ಷೇಯ ದೋಷ ಪರಿಜ್ಞಾನ, ಪರಗುಣ ಲಬ್ಧತೆ ಸಹೃದಯತೆ, ದಯಾಳುತ್ವ ಮುಂತಾದ ಪವಿತ್ರ ಗುಣಗಳ ಸೈವೈಟನ್ನು ಈ ಕಾವ್ಯದಲ್ಲಿ ಬಹು ಸ್ವಷ್ಟವಾಗಿ ಆಗಿರುತ್ತದೆ. ಈ ಕಾವ್ಯದಲ್ಲಿ ಶ್ರುತಿ-ಸ್ತುತಿ ಸಮೃತವಾಗಿ ಉದಾತ್ಮ ಧರ್ಮ ತತ್ವಗಳನ್ನು ಶಾಸ್ತ್ರೀಯ ಪದ್ಧತಿಯಿಂದ ವಿವೇಚಿಸಿರುವದು. ಉತ್ತರ ಹಿಂದುಸಾಫಿನದಲ್ಲಿ ವೇದದ ತರುವಾಯದಲ್ಲಿ ಈ ಗ್ರಂಥದ ಮಹತ್ವವು ಎಣಿಕಲ್ಪದುತ್ತಿರುವದು, ಇದರ ಶ್ರೀಷ್ಟಿತೆಯ ದರ್ಶಕವಾಗಿರುತ್ತದೆ. ಹಿಂದೀ ಭಾಷೆಯಲ್ಲಿ ಈ ಗ್ರಂಥದಷ್ಟು ಲೋಕಪ್ರಿಯವಾದ ಶ್ರೀಷ್ಟಿಗ್ರಂಥವು ಮತ್ತೊಂದಿಲ್ಲವಂತೆ! ಇದರಲ್ಲಿ ವರ್ಣಿಸಿರುವ ಶ್ರೀರಾಮನ ಬಾಲಲೀಲಿ, ಧನುಭಾಂಗ, ಸೀತಾಸ್ವಯಂವರ, ಪರಶುರಾಮ-ರಾಮರ ಸಂವಾದ, ಲಕ್ಷ್ಮಣ-ಪರಶುರಾಮರ ಸಂವಾದ, ಅಂಗದ-ಸಂಧಾನ ಮುಂತಾದ ಒಂದಲ್ಲಿ ಎರಡಲ್ಲಿ ಹಲವು ವಿಷಯಗಳು ಆತ್ಮಂತ ಹೃದಯ:ಗಮವಾಗಿರುವವು. ಉತ್ತರಕಾಂಡವಂತು ಬಹು ಮಹತ್ವದ ವಿಷಯವು ಬೀಳಿ ಅರ್ಥ. ಪ್ರೇ. ೫ ಆಜ್ಞೆ.

೨೪ ಭೇಗವತೀ ಕಾತ್ಯಯನಿ—ಈ ರಹಸ್ಯಪೂರ್ಣವಾದ ಜಿಕ್ಕು ಕಾದಂಬರಿಯ ಯೋಗ್ಯತೆಯು ಘನತರವಾದದ್ದಿರುವದು. ಭಗವಾನ್ ಯಾಜ್ಞವಲ್ಕ್ಯರ ಹಾಗು ಅವರ ಇಬ್ಬರು ಹೆಂಡಿರಾದ ಕಾತ್ಯಯನಿ, ವ್ಯಾತ್ಸ್ರೀಯಿ ಇವರ ಪ್ರಭಾವವು ಇದರಲ್ಲಿ ವಿವರಿಸಲ್ಪಟ್ಟಿರುವದು. ಈ ಕಾನಂಬರಿಗೆ “ಬಂಧವಿಮೋಚನ” ನೆಂಬ ಸುಂದರವಾದ ಆತಿ ಮಹತ್ವದ ಪ್ರಬಂಧವು ಜೋಡಿಸಲ್ಪಟ್ಟಿರುವದರಿಂದ, ಈ ಪುಸ್ತಕದ ಉಪಯುಕ್ತತೆಯು ಮತ್ತಿವ್ಯು ಹೆಚ್ಚಿರುವದು. ಬೆಲೆ ಲ ಆಣ. ಪ್ರೋ. ೩ ಆಣ.

ಪ್ರಬಂಧಗಳು

೨೫ ಕುಟುಂಬ— ಈ ಪ್ರಬಂಧವು ಅತ್ಯುಪಯುಕ್ತವಾದದ್ದು ಮದರಾಸು ಸರಕಾರದವರು ಇದನ್ನು ಟಿಕ್‌ಪ್ರಬ್ರಾಹ್ಮ ಬುಕ್‌ಎಸಿದ್ದರ ಇದನ್ನು ಓದಿ ತಮ್ಮ ಕುಟುಂಬದ ಸುಧಾರಣೆ ಮಾಡಿಕೊಂಡಿರುವೆನೆಂದು ಜನರು ತಿಳಿಸಿರುವರು. ಬೆಲೆ ೬ ಆಣ. ಪ್ರೋ. ೨ ಆಣ.

೨೬ ದಾಂಡಕ್ತಿ— ಈ ಸರ್ವೋತ್ಕೃಷ್ಟ ಪ್ರಬಂಧವ ಪ್ರತಿಗಳು ಶೀರ್ಹೋಗಿರುವದರಿಂದ ಇದರ ವರ್ಣನವನ್ನು ಕೊಡುವದಿಲ್ಲ. ಬೇಗನೆ ಹೊಸ ಆವೃತ್ತಿಯ ದೊಡ್ಡ ಪುಸ್ತಕವು ಸಿದ್ಧವಾಗುವದು.

೨೭ ಸುಂದರತೀಖಿ ಸಮುಚ್ಚೇಷ್ಯ— ಇದರಲ್ಲಿ ಸುಂದರ ಸ್ವರ್ಪ ವಿವಯಗಳ ಸಂಗ್ರಹವಿರುತ್ತದೆ. ಬೆಲೆ ಲ ಆಣ. ಪ್ರೋ. ೨ ಆಣ.

ಜರಿಗ್ಗೆ ಗ್ರಂಥಗಳು

೨೮ ಶಿಂದಬರಚರಿತ್ರ— ಈ ಪೂರ್ಣಾದಿಕ ಮಾನೋಜ್ಯಾಚರಿತ್ರದ ಅಲ್ಲಾಕಿಕತೆಯನ್ನು ಕನ್ನಡಿಗರು ಅನುಭವದಿಂದಲೇ ಶರಿತಾಕೋಳು ಬೇಕು. ಇಷ್ಟಾರ್ಥ ಪ್ರದವಾದ ಈ ಸುರಸ ಜರಿತ್ರವು ವಾಚರಣಲ್ಲಿ ಸದಾಭವ-ಸದಭಕ್ತಿ-ಸದಾಚರಣಗಳ ಸಂಚೀವನ ಮಾಡಿದ್ದರೆ. ನಮ್ಮ ಪುಸ್ತಕವನ್ನು ನಮಗೆ ತಿರುಗಿ ಕಳಿಸಿ ಹಣ ಪಡೆದುಕೊಳ್ಳಬಹುದು. ಇದು ಇತಾಯಾಣಕ್ಕೆ ಯೋಗ್ಯವಾದದ್ದಿಂಬದನ್ನು ಸ್ವಾಂತದ ಅನುಭವವಿಂತಲೂ, ಅನ್ಯರ ಅನುಭವವಿಂದಲೂ ಹೇಳುವೆನು, ಇದು ಭಾವಿಕರ ಕ್ಷಮಾನಕ್ಕೆ.

ವೇದು ತಿಳಿಯಬೇಕು. ಸದಾಚಾರವೆಂದರೇನೇಂಬದನ್ನು ಈ ಪೂಜ್ಯ ಗ್ರಂಥ ದಿಂದ ವಾಚಕರು ಸ್ವಷ್ಟವಾಗಿ ಅರಿತುಕೊಳ್ಳಬಹುದು. ಬೆಲೆ ಇರು. ಪೂರ್ವೇಜು ಇ ಆಣ.

೩೯ ನಿಯಾಂಶ ಮಹಿಳಾತ್ಮವ—ಅಗಡಿಯ ಶ್ರೀ ತೇಷಾಚಲ ಸದ್ಗುರುಗಳ ನಿಯಾಂಶಪರಸಂಗವನ್ನು ಸಾಧ್ಯಂತವಾಗಿ ಇದರಲ್ಲಿ ಓದಬು ಹುದು. ಶ್ರೀ ಗುರುಗಳ ಇದೊಂದು ತಾತ್ತ್ವಿಕ ಚರಿತ್ರವೆಂದು ಹೇಳಬಹುದು. ಈ ಚರಿತ್ರವನನ್ನು ಬರೆದ ಪ್ರಸಂಗವೇ ಅಷ್ಟು ಉಪ್ಪುಲವಾದದ್ದರಿಂದ ಸಿಹ ಯವೂಅಷ್ಟು ಉಪ್ಪುಲವಾಗಿಯೇ ಇರುತ್ತದೆ. ಬೆಲೆ ಲಾ ಆಣ. ಪೂರ್ವ. ಇ ಆಣ.

ಬೇರೆಂತುವರಿಂದ. ಬರಿಸಿದ ಉತ್ತಮ ಗ್ರಂಥಗಳು

೪೦ ಶ್ರೀ ವೇಕಟೇಶ ವಾಹಾತ್ಮು—ಅತ್ಯಂತ ರಹಸ್ಯಪೂಜಾ ವಾದ ಈ ಪುಸ್ತಕವನ್ನು ಓದಿಯೇ ತೀರಬೇಕು. ಪುರಾಣದ ಆದಿಯಲ್ಲಿ ಗಂಗನಾಥ ಇವರು ಬರೆದ ಇಂ ಪುಟದ ವಿಷ್ಣುರವಾದ ರಹಸ್ಯವು ಜೋಡಿ ಸಲ್ಪಟ್ಟಿದೆ. ಬೆಲೆ ಇರು. ಪೂರ್ವ. ಇ ಆಣ.

೪೧ ಲಕ್ಷ್ಮೀಬಾಲಿ—ಇದು ಕೈ. ವಾ. ವಲ್ಲಭರಾವ ತಟ್ಟಿ ಇವರು ಬರೆದ ಅತಿ ಮನೋಹರವಾದ ಸಾಮಾಜಿಕ ಕಾದಂಬರಿಯು. ಬೆಲೆ ಇರು. ಪೂರ್ವ. ಇ ಆಣ.

೪೨ ಆಸಂದ ರಾಜಾಯಣ—ಈ ಸುಂದರ ಪುಸ್ತಕವು ಅತ್ಯಂತ ಶೋಕಸ್ವಿಯವಾದದ್ದು. ವಿಷಯವು ಮನೋಹರ, ಅತ್ಯಂತ ಬೋಧಪ್ರದ. ಇದನ್ನು ಕೈ. ವಾ. ಶ್ರೀಕಂಠ ಶಾಸ್ತ್ರಗಳು ಬರೆದಿರುವರು. ಬೆಲೆ ಇರು. ಈ ಆಣ. ಪೂರ್ವ. ಇ ಆಣ.

೪೩ ಶುಕಡಂಜೀವಿನಿ—ಇದು ಗೃಹಸಾಫಶ್ರಮಿಗಳಿಗ ಅತ್ಯಂತ ಬೋಧಪ್ರದವಾದ ವಿಷಯವು. ಇದನ್ನು ಮಿ. ಕೃಷ್ಣಾಜಿ ಶಂಕರ ಇಂಗಳಿಗೆ ಇವರು ಬರೆದಿರುವೆನು. ಬೆಲೆ ಲಾ ಆಣ. ಪೂರ್ವ. ಇ ಆಣ.

೪೪ ಗುರು ಪ್ರಸಾದ— ಈ ಸುರಸ ಕಾದಂಬರಿಯನ್ನು ದರ್ಶಿ ಕೈ. ವಾ. ತಟ್ಟಿ ವಾಸ್ತುರರೇ ಬರೆದಿರುವರು. ಬೆಲೆ ಇ ಆಣ. ಪೂರ್ವ. ಇ ಆಣ.

ಸೂಚನೆ

ಪ್ರಸಿದ್ಧ ತೀವಿಕರಾದ ಗಳಗನಾಥರವರು ಬರೆದಿರುವ ಕೆಳಗಿನ ಪ್ರಸ್ತುತಿಗಳು ಹಾರಾಟಕ್ಕೆ ಸಿದ್ಧವಾಗಿರುವವು. ಅವುಗಳ ಪ್ರಸಿದ್ಧಿಯು ಕನಾಟಕ ದಲ್ಲಿರುವದರಿಂದ ಅವುಗಳ ಗುಣವಣಿ ನವನ್ನು ಹೊಸದಾಗಿ ಮಾಡಲವಜ್ಯಾ ವಿಲ್ಲ. ಪ್ರಸ್ತುತಿಗಳ ಯೋಗ್ಯತೆಯನ್ನು ಆನುಭವದಿಂದ ಮನಗಳಾಳಬಹುದು.

ಒ ಪತಿಹಾಸಿಕ ಶಾದಂಬರಿಗಳು (ಕನ್ನಡಿಗರವು)	೨ ಸಾಮಾಜಿಕ ಶಾದಂಬರಿ
ಮೋಧವಕರ್ತೃಜ್ಞಾ-	ಲಪ್ತೀಬಾಯಿ ೧-೦-೦
ನಿಲಾಸ	ಗುರುಪ್ರಸಾದ ೦-೨೭-೦
ಕರ್ಮಕರ್ಧ	ಇ ಶಾಲ್ಯಸಕ ಶಾದಂಬರಿಗು
ಕರ್ಮದಿನಿ	ಪ್ರಬುಧ್ವ ಪದ್ಮನಯನೆ ೧-೦-೦
(ಮರಾಠಿಗಳು)	ಇ ಪೌರಾಣಿಕ ಗ್ರಂಥಗಳು
ಶಾಶ್ವತಿಸೂತ್ರ	ಭಾಗವತಾಮೃತ ೧-೦-೦
ಮರಾಠಿ ಅಭ್ಯರ್ಥಯ	ಶೈವಸುಧಾರಣವ ೧-೦-೦
ಕನುಲಕುನಾರಿ	ತುಳಸಿದಾಸರಾಮಾಯ
ಭತ್ರಪತಿ	ಣಾಮೃತ ೨-೦-೦
ಗೃಹಕಲಜ	ಆನಂದರಾಮಾಯಣ ೧-೬-೦
ತಿವಪ್ರಭುನಿನಪುಣಿ	ವೆಂಕಟೀಶ ಘೃಹಾತ್ಮ್ಯ ೧-೦-೦
ಕುರುಕ್ಷೇತ್ರ	ಇ ಚಂತ್ರಗ್ರಂಥಗಳು
(ರಜಪೂತರವು)	ಚಿದಂಬರ ಜರಿತ್ರ ೧-೦-೦
ಷ್ವಿಭವ	ನಿಯಾರಣಮಹೋತ್ಸವ ೦-೦-೦
ದಂತರಹಸ್ಯ	ಶುಕಸಂಚೀವನಿ ೦-೦-೦
ಸತ್ಯಸಾರ	೨ ಪ್ರಬಂಧಗಳು
ಕಾಮತ್ರತೇಜ	ಕುಟುಂಬ ೦-೬-೦
ರಾಣಿ-ಮೃತಾಲಿನಿ	ಹಿಂದೂಸಮಾಜವ್ಯವಸ್ಥೆ ೦-೫-೦
ತಿಲೋತ್ತಮೇ	ಸುಂದರಲೀಂಬಸಮುಚ್ಛಯ
ಸಂಸಾರಸುಖಿ	೦-೦-೦
ರಾಣಾ-ರಾಜಸಿಂಹ	ಸದ್ಗುರುಪ್ರಭಾವ ೦-೨೭-೦
ಧಾರ್ಮಿಕತೇಜ (ಪ್ರಿಯಂಪಿನಲ್ಲಿದೆ)	೨

ವತ್ತ:— ಮಾತ್ರನೇಜರ, “ ಸದ್ಗುರು, ಸರಸ ಗ್ರಂಥವಾಲಾ ”

ಏಫೀಸ ಹಾವೇರಿ, ಪ್ಲಿ. ಹಾವೇರಿ, ಜಿ. ಧಾರವಾಡ

